



**ಕರ್ನಾಟಕ ರಾಜ್ಯ ಧ್ವಿದಳ ಧಾನ್ಯ
ಅಭಿವೃದ್ಧಿ ಮಂಡಳಿ ನಿಯಮಿತ
ಕಲಬುರಗಿ**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ.)



**KARNATAKA STATE PULSES
ABHIVRIDHI MANDALI LIMITED,
KALABURGI**

((Formerly known as Karnataka Togari Abhivridhi Mandali Limited.))



**16ನೇ ವಾರ್ಷಿಕ ವರದಿ
16th ANNUAL REPORT
2017-18**



ನೋಂದಾಯಿತ ಕಛೇರಿ :

ಪ್ಲಾಟ್ ನಂ. 42 - ಕಾಟನ ಮಾರ್ಕೆಟ - ಎ.ಪಿ.ಎಂ.ಸಿ. ಯಾರ್ಡ್

ನೆಹರು ಗಂಜ - ಕಲಬುರಗಿ - 585104



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

ಪರಿವಿಡಿ

1) ಮಂಡಳಿಯ ನಿರ್ದೇಶಕರ ಪಟ್ಟಿ	--	2 - 3
2) ಸೂಚನೆ	--	4
3) ಷೇರುದಾರರಿಗೆ, ನಿರ್ದೇಶಕರ ವರದಿ	--	5 - 10
4) ನಮೂನೆ ನಂ. ಎಂ.ಜಿ.ಟಿ.	--	11 - 17
5) ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ	--	18 - 20
6) ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಎ'	--	21 - 23
7) ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಬಿ'	--	24 - 26
8) ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಸಿ'	--	27 - 29
9) ನಿರ್ದೇಶಕರ ವರದಿಗೆ ಪುರವಣಿ	--	30
10) ಭಾರತದ ಕಂಪ್ಯೂಲರ್ ಆಡಿಟರ್ ಜನರಲ್‌ರವರ ವಿಮರ್ಶೆ	--	31

**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

2017-18 - ಮಂಡಳಿಯ ನಿರ್ದೇಶಕರ ಪಟ್ಟಿ

ಕ್ರ.ಸಂ.	ಪದನಾಮ	ಹೆಸರು	ಹುದ್ದೆ	ಪರಾ
1.	ಅಧ್ಯಕ್ಷರು	ಶ್ರೀ ಭಾಗಣ್ಣಗೌಡ ಪಾಟೀಲ	ಅಧ್ಯಕ್ಷರು	01-04-2017 ರಿಂದ 31-03-2018
2.	ಕೃಷಿ ಆಯುಕ್ತರು	ಶ್ರೀ ಜಿ. ಸತೀಶ್ IFS	ನಿರ್ದೇಶಕರು ರಿಂದ	1-04-2017 ರಿಂದ 31-03-2018
3.	ಜಿಲ್ಲಾಧಿಕಾರಿಗಳು	ಶ್ರೀ ಉಜ್ವಲಕುಮಾರ್ ಫೋರ್ಡ್ IAS	ನಿರ್ದೇಶಕರು	01-04-2017 ರಿಂದ 02-4-2017
		ಹೆಫ್ಲಿಬಾ ರಾಣಿ ಕೊರ್ಲಾಪಾಟಿ IAS	ನಿರ್ದೇಶಕರು	02-04-2017 ರಿಂದ 31-07-2017
		ಶ್ರೀ ಆರ್. ವೆಂಕಟೇಶ ಕುಮಾರ IAS	ನಿರ್ದೇಶಕರು	31-07-2017 ರಿಂದ 31-03-2018
4.	ಯೋಜನಾ ನಿರ್ದೇಶಕರು ಕೃಷಿ ಸಂಶೋಧನ ಕೇಂದ್ರ, ಕಲಬುರಗಿ	ಡಾ. ಡಿ.ಎಂ. ಮಣ್ಣೂರ್	ನಿರ್ದೇಶಕರು	1-04-2017 ರಿಂದ 31-12-2017
		ಡಾ. ಆರ್.ಸಿ. ಗುಂಡಪ್ಪಗೋಳ	ನಿರ್ದೇಶಕರು	31-12-2017 ರಿಂದ 31-03-2018
5.	ಪ್ರಾದೇಶಿಕ ವ್ಯವಸ್ಥಾಪಕರು, ನಬಾರ್ಡ್ ಕಲಬುರಗಿ	ಶ್ರೀ ರಮೇಶ ಎಸ್. ಭಟ್	ನಿರ್ದೇಶಕರು	1-04-2017 ರಿಂದ 31-03-2018
6.	ಮುಖ್ಯ ವ್ಯವಸ್ಥಾಪಕರು, ಲೀಡ್ ಬ್ಯಾಂಕ್, ಕಲಬುರಗಿ (ಎಸ್‌ಬಿಐ)	ಶ್ರೀ ದಿಲೀಪಕುಮಾರ ಬಂಕಾಪೂರ	ನಿರ್ದೇಶಕರು	1-04-2017 ರಿಂದ 31-03-2018
7.	ವಿಭಾಗೀಯ ವ್ಯವಸ್ಥಾಪಕರು/ ಶಾಖಾ ವ್ಯವಸ್ಥಾಪಕರು , ಕೆ.ಎಸ್.ಸಿ.ಎಂ.ಎಫ್. ಕಲಬುರಗಿ	ಶ್ರೀ ಪ್ರದೀಪ	ನಿರ್ದೇಶಕರು	1-04-2017 ರಿಂದ 31-03-2018
8.	ಕಾರ್ಯದರ್ಶಿಗಳು ಎ.ಪಿ.ಎಂ.ಸಿ. ಕಲಬುರಗಿ	ಶ್ರೀಮತಿ ಎಂ.ಎಸ್. ರಾಜಶ್ರೀ	ನಿರ್ದೇಶಕರು	1-04-2017 ರಿಂದ 31-03-2018
9.	ಜಂಟಿ ಕೃಷಿ ನಿರ್ದೇಶಕರು, ಕಲಬುರಗಿ	ಶ್ರೀ ಜಿಲಾನಿ ಹೆಚ್. ಮೊಕಾಶಿ	ನಿರ್ದೇಶಕರು	1-04-2017 ರಿಂದ 31-03-2018
10.	ಅಧಿಕಾರೇತರ ನಿರ್ದೇಶಕರು	ಶ್ರೀ ವಿಶ್ವನಾಥ ಬೀರಪ್ಪ ನಿಲ್ಲಳ್ಳಿ	ನಿರ್ದೇಶಕರು	1-04-2017 ರಿಂದ 31-03-2018



11.	ಅಧಿಕಾರೇತರ ನಿರ್ದೇಶಕರು	ಶ್ರೀಮತಿ ಕಮಲಾಬಾಯಿ ಕೋಂ. ಶ್ರೀ ಚಂದಪ್ಪ,	ನಿರ್ದೇಶಕರು	1-04-2017 ರಿಂದ 31-03-2018
12.	ಅಧಿಕಾರೇತರ ನಿರ್ದೇಶಕರು	ಶ್ರೀ ಸಾವಿರಪ್ಪ ಬಿನ್ ಶ್ರೀ ಜಟ್ಟೆಪ್ಪಾ ಪೂಜಾರಿ,	ನಿರ್ದೇಶಕರು	1-04-2017 ರಿಂದ 31-03-2018
13.	ಅಧಿಕಾರೇತರ ನಿರ್ದೇಶಕರು	ಶ್ರೀ ಮೌಲಪ್ಪ ಬಿನ್ ಶ್ರೀ ಪಕೀರಪ್ಪ,	ನಿರ್ದೇಶಕರು	1-04-2017 ರಿಂದ 31-03-2018
14.	ಅಧಿಕಾರೇತರ ನಿರ್ದೇಶಕರು	ಶ್ರೀ ಆದೇಪ್ಪ ಬಿನ್ ಕನಕಪ್ಪ ನಾಯ್ಕ	ನಿರ್ದೇಶಕರು	1-04-2017 ರಿಂದ 31-03-2018
15.	ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ದ್ವಿಧಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ	ಶ್ರೀ. ರತೇಂದ್ರನಾಥ ಸುಗೂರ	ವ್ಯವಸ್ಥಾಪಕ ನಿರ್ದೇಶಕರು	01-04-2017 ರಿಂದ 10-11-2017 (ಪ್ರಭಾರಿ)
		ಶ್ರೀ ಬಾಲರಾಜ ರಂಗರಾವ್	ವ್ಯವಸ್ಥಾಪಕ ನಿರ್ದೇಶಕರು	10-11-2017 ರಿಂದ 31-03-2018 (ಪ್ರಭಾರಿ)

ಸಹಿ
(ಶ್ರೀ ರತೇಂದ್ರನಾಥ ಸುಗೂರ)
ವ್ಯವಸ್ಥಾಪಕ ನಿರ್ದೇಶಕರು



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

Phone No. : 08472-256776,

E-mail : mdktamlglb@gmail.com

[CIN : U01111KA2002SGC030483]

ಸೂಚನೆ

ದಿನಾಂಕ 12/07/2019 ರ ಶುಕ್ರವಾರ ಮಧ್ಯಾಹ್ನ 5.30 ಗಂಟೆಗೆ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತದ 16ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಸನ್ಮಾನ್ಯ ಶ್ರೀ ಎನ್.ಹೆಚ್. ಶಿವಶಂಕರರೆಡ್ಡಿ ಕೃಷಿ ಸಚಿವರು ಹಾಗೂ ಅಧ್ಯಕ್ಷರು, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ, ಇವರ ಕೊಠಡಿ ಸಂಖ್ಯೆ 134, ಮೊದಲನೆ ಮಹಡಿ, ವಿಕಾಸ ಸೌಧ, ಬೆಂಗಳೂರು ಇಲ್ಲಿ ಈ ಕೆಳಕಂಡ ವಿಷಯಗಳನ್ನು ವ್ಯವಹರಿಸಲು ಕರೆಯಲಾಗಿದೆ.

ಸಾಮಾನ್ಯ ವ್ಯವಹಾರ

- 1) ದಿನಾಂಕ 31-03-2018ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ಪರಿಶೋಧಿಸಲ್ಪಟ್ಟ ಹಣಕಾಸು ತಪ್ಪೆಗಳನ್ನು ಅವುಗಳ ಮೇಲೆ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ರವರ ವ್ಯಾಖ್ಯಾನಗಳನ್ನು ಹಾಗೂ ಶಾಸನಬದ್ಧ ಲೆಕ್ಕಪರಿಶೋಧಕರ ಮತ್ತು ನಿರ್ದೇಶಕರ ವರದಿಗಳನ್ನು ಸ್ವೀಕರಿಸುವುದು, ಪರಿಗಣಿಸುವುದು ಮತ್ತು ಅಂಗೀಕರಿಸುವುದು.
- 2) ಶಾಸನಬದ್ಧ ಲೆಕ್ಕಪರಿಶೋಧಕರಿಗೆ ಲೆಕ್ಕಪರಿಶೋಧನ ಶುಲ್ಕ ನಿಗದಿಪಡಿಸುವುದು.

ಸದರಿ ಸಭೆಗೆ ತಮ್ಮೆಲ್ಲರ ಉಪಸ್ಥಿತಿಯನ್ನು ಕೋರಿದೆ.

ಸ್ಥಳ : ಕಲಬುರಗಿ ದಿನಾಂಕ : 02/03/2019	ಮಂಡಳಿಯ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಸಹಿ/- ಶ್ರೀ ರತೇಂದ್ರನಾಥ ಸೂಗೂರ ವ್ಯವಸ್ಥಾಪಕ ನಿರ್ದೇಶಕರು
---------------------------------------	---

ಟಿಪ್ಪಣಿ :

- 1) ಸದಸ್ಯರು ಸಭೆಯಲ್ಲಿ ಮತದಾನ ಮಾಡುವ ಹಕ್ಕು ಉಳ್ಳವರಾಗಿರುತ್ತಾರೆ. ಮತ್ತು ತಮ್ಮ ಬದಲಾಗಿ ಪ್ರತಿನಿಧಿಯನ್ನು ಮತದಾನ ಮಾಡಲು ನೇಮಕ ಮಾಡಿಕೊಳ್ಳಬಹುದಾಗಿದೆ. (ಅವರು ಮಂಡಳಿ ಸದಸ್ಯರಲ್ಲದಿದ್ದರೆ)
- 2) ಬದಲಾದ ವ್ಯಕ್ತಿಯು ಮಂಡಳಿಯ ಸಭೆಯಲ್ಲಿ 48 ಗಂಟೆಗಳ ಮೊದಲು ಪ್ರಸ್ತುತ ಇರಲು ನೋಡಿಕೊಳ್ಳುವುದು.
- 3) ಕಂಪನಿ ಕಾಯಿದೆ 2013ರ ನಿಯಮ 102 (1) ಲಗತ್ತಿಸಿದೆ.

**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

Phone No. : 08472-256776, E-mail : mdktamlglb@gmail.com

[CIN : U01111KA2002SGC030483]

ಷೇರುದಾರರಿಗೆ, ನಿರ್ದೇಶಕರ ವರದಿ

31 ನೇ ಮಾರ್ಚ್ 2018 ಕ್ಕೆ ಅಂತ್ಯವಾದ ಆರ್ಥಿಕ ವರ್ಷದ ಲೆಕ್ಕಪತ್ರಗಳ ಲೆಕ್ಕಪರಿಶೋಧಿತ ತಃಖ್ತೆಗಳ ಸಹಿ ನಿಮ್ಮ ಕಂಪನಿಯ ಕಾರ್ಯಾಚರಣೆಗಳ ಕುರಿತು ವಾರ್ಷಿಕ ವರದಿಯನ್ನು ಮಂಡಿಸಲು ನಿರ್ದೇಶಕರಿಗೆ ಹರ್ಷವೆನಿಸುತ್ತದೆ.

1) ಆರ್ಥಿಕ ಫಲಿತಾಂಶಗಳು

ವಿವರ	31-03-2018ರ ಅಂತ್ಯಕ್ಕೆ ಮೊತ್ತ ರೂ.ಗಳಲ್ಲಿ	ಹಿಂದಿನ ವರ್ಷದ 31-03-2017 ರ ಅಂತ್ಯಕ್ಕೆ ಮೊತ್ತ ರೂ.ಗಳಲ್ಲಿ
ಆರ್ಥಿಕ ವ್ಯವಹಾರದ ಆದಾಯ	3,58,22,116.31	72,83,227.19
ಇತರೇ ಆದಾಯ	7,42,52,990.03	3,33,70,568.32
ಒಟ್ಟು ಆದಾಯ	11,00,75,106.34	4,06,53,795.51
ಸವಕಳಿ ಮತ್ತು ಆರ್ಥಿಕ ಬೆಲೆಗಳ ಪೂರ್ವದ ವೆಚ್ಚ	8,16,99,466.54	3,20,96,605.51
ಸವಕಳಿ	9,60,988.76	2,71,892.70
ತೆರಿಗೆ ಪೂರ್ವ ಲಾಭ	2,74,14,651.04	82,85,297.30
ತಾತ್ಕಾಲಿಕ ತೆರಿಗೆ - ಚಾಲ್ತಿ ತೆರಿಗೆ	92,10,143.73	25,90,213.93
ತಾತ್ಕಾಲಿಕ ತೆರಿಗೆ-ಮುಂದೂಡಲ್ಪಟ್ಟ ತೆರಿಗೆ	(1,52,870.68)	(33,665.86)
ಅವಧಿಯ ಲಾಭ	1,83,57,377.99	57,28,749.23
ನಿವ್ವಳ ಮೊತ್ತ	(9,80,54,270.56)	(11,64,11,648.54)
ಗಳಿಕೆಯ ಷೇರು ಇಕ್ವಿಟಿ		
- ಮೂಲ	36.71	11.46
- ಡೈಲೋಟೆಡ್	36.71	11.46



2. ಆರ್ಥಿಕ ಕಾರ್ಯಸಾಧನೆ :

ಈ ವರ್ಷದಲ್ಲಿ, ನಿಮ್ಮ ಕಂಪನಿಯು ಮಾರುಕಟ್ಟೆ ಸ್ಥಿರಗೊಳಿಸಲು ತೊಗರಿಯ ಸಂಗ್ರಹವನ್ನು ಕೈಗೆತ್ತಿಕೊಂಡಿತ್ತು. ಮತ್ತು ತೊಗರಿಯ ಮಾರುಕಟ್ಟೆ ದರವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗಿಂತ ಕಡಿಮೆಯಿರುವುದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಸಂಭಾವನೆ ಪಡೆಯುವ ಬೆಲೆಯನ್ನು, ಪಡೆಯಲು ಸಹಾಯ ಮಾಡಿದೆ. ತೊಗರಿಯ ಸಂಗ್ರಹವನ್ನು ರಾಷ್ಟ್ರೀಯ ಕೃಷಿ ಸಹಕಾರ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ಮೇಲ್ವಿಚಾರಣೆಯಲ್ಲಿ ಮಾಡಲಾಯಿತು. ರಾಜ್ಯ ಸರ್ಕಾರ ರೂ. 550.00 ಜೊತೆಗೆ ರೈತರಿಗೆ ಪ್ರೋತ್ಸಾಹ ಧನವಾಗಿ ಭಾರತ ಸರ್ಕಾರವು ನಿಗದಿಪಡಿಸಿದ ಕ್ವಿಂಟಲ್‌ಗೆ (ಎಂಎಸ್‌ಪಿ ಮತ್ತು ಬೋನಸ್) ರೂ.5,450.00, ಕಾರ್ಯಾಚರಣೆಗಳಿಂದ ಬರುವ ಆದಾಯ (ಅಂದರೆ, ಕಮಿಷನ್ ಸ್ವೀಕರಿಸುವ ಮೊತ್ತ) ರೂ.3,58,22,116.31, ಸ್ಥಿರ ಠೇವಣಿ ಮತ್ತು ಉಳಿತಾಯ ಠೇವಣಿ, ನಿರ್ವಾಹಣ ಮತ್ತು ಸಾರಿಗೆ ಶುಲ್ಕಗಳ ಮೇಲಿನ ಬಡ್ಡಿಯ ರೂಪದಲ್ಲಿ ಇತರ ಆದಾಯ ರೂ.7,42,52,990.03. ಹೀಗಾಗಿ 31.03.2018 ಕ್ಕೆ ಕೊನೆಗೊಂಡ ವರ್ಷದ ಒಟ್ಟು ಆದಾಯ ರೂ.11,00,75,106.34 ರಂತೆ , ಹಿಂದಿನ ವರ್ಷದಲ್ಲಿ ರೂ. 4,06,53,795.51, ಸವಕಳಿ ಮತ್ತು ಆದಾಯ ತೆರಿಗೆಯನ್ನು ಒದಗಿಸಿದ ನಂತರ, ನಿವ್ವಳ ಲಾಭ ರೂ. 1,83,57,377.99, ಹಿಂದಿನ ವರ್ಷದಲ್ಲಿ ರೂ. 57,28,749.23 ಇತ್ತು.

3. ಲಾಭಾಂಶ : ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ನಿರ್ದೇಶಕ ಮಂಡಳಿಯು ಯಾವುದೇ ಲಾಭಾಂಶ ಕುರಿತಾಗಿ ಶಿಫಾರಸ್ಸು ಮಾಡಿರುವುದಿಲ್ಲ.

4. ಕಂಪನಿಯ ವ್ಯವಹಾರದ ವಿವರಗಳು :

ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ರೈತರ ಬೆಳೆ ಉತ್ಪನ್ನಗಳಿಗೆ ಪ್ರತಿ ಫಲ ಸಿಗುವ ದರದಲ್ಲಿ ಸಹಾಯ ಮಾಡುವುದು ಕಂಪನಿಯ ಉದ್ದೇಶವಾಗಿರುತ್ತದೆ. ಮಾರುಕಟ್ಟೆ ದರ ಕಡಿಮೆ ಇದ್ದಾಗ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಸರಕಾರ ಆದೇಶದನ್ವಯ ಆವರ್ತನಿಧಿಯಿಂದ ನೀಡಿದ ಅನುದಾನದಲ್ಲಿ ಉತ್ಪನ್ನವನ್ನು ಖರೀದಿಸಲಾಗುತ್ತಿದೆ. ತೊಗರಿ ಅಭಿವೃದ್ಧಿ ಮಂಡಳಿಯು 2017-18ನೇ ಸಾಲಿನಲ್ಲಿ ಪಿ.ಎಸ್.ಎಫ್. ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು, ನಾಫೆಡ್ ಸಂಸ್ಥೆ ಪರವಾಗಿ ಕಲಬುರಗಿ ಜಿಲ್ಲೆಯಲ್ಲಿ 24 ತೊಗರಿ ಕೇಂದ್ರಗಳನ್ನು ಮತ್ತು ಯಾದಗಿರಿ ಜಿಲ್ಲೆಯಲ್ಲಿ 7 ತೊಗರಿ ಕೇಂದ್ರಗಳನ್ನು ಸರಕಾರದ ಆದೇಶದನ್ವಯ ಖರೀದಿಸಲಾಗಿರುತ್ತದೆ. ಅದರಂತೆ ಕಂಪನಿಯು 2,89,102.5 ಕ್ವಿಂಟಲ್ ತೊಗರಿಯನ್ನು 23,634 ರೈತರುಗಳಿಂದ ತೊಗರಿಯನ್ನು ಖರೀದಿಸಿ, ರೂ. 173,46,15,000-00 ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೇರವಾಗಿ ರೈತರಿಗೆ ಆರ್.ಟಿ.ಜಿ.ಎಸ್ ಮೂಲಕ ಪಾವತಿ ಮಾಡಲಾಗಿರುತ್ತದೆ.

5. ವಾರ್ಷಿಕ ದಾಖಲಾತಿಯ ವರದಿ :

ಕಂಪನಿ ಕಾಯಿದೆ 2013ರ ನಿಯಮ 3 ಮತ್ತು 92ರ ಅನುಸಾರ ವಾರ್ಷಿಕ ದಾಖಲಾತಿಯ ವರದಿಯ ಸಾರವನ್ನು ನಿಗದಿತ ಫಾರಂ - ಎಂ.ಜಿ.ಟಿ. -9 ರಲ್ಲಿ ತಯಾರಿಸಿದ್ದು, ಅನುಬಂಧ -1ರಲ್ಲಿ ನೀಡಲಾಗಿದೆ. ಇದು ವರದಿಯ ಒಂದು ಭಾಗವಾಗಿರುತ್ತದೆ.



6. ನಿರ್ದೇಶಕರು / ಮುಖ್ಯ ಜವಾಬ್ದಾರಿ ವ್ಯಕ್ತಿಗಳು & ಸಭೆಗಳು :

ದಿನಾಂಕ 31-03-2018 ರಂದು ಇರುವಂತೆ ಈ ಕೆಳಕಂಡ ಅಧ್ಯಕ್ಷರು ಮತ್ತು ಮಂಡಳಿ ನಿರ್ದೇಶಕರು ಇರುತ್ತಾರೆ.

- | | |
|------------------------------------|-----------------------|
| 1) ಶ್ರೀ ಭಾಗಣ್ಣಗೌಡ ಪಾಟೀಲ | ಅಧ್ಯಕ್ಷರು |
| 2) ಶ್ರೀ ಜಿ. ಸತೀಶ್ ಐ.ಎಫ್.ಎಸ್. | ನಿರ್ದೇಶಕರು |
| 3) ಶ್ರೀ ಆರ್.ವೆಂಕಟೇಶಕುಮಾರ, IAS | ನಿರ್ದೇಶಕರು |
| 4) ಡಾ. ಆರ್.ಸಿ. ಗುಂಡಪ್ಪಗೋಳ | ನಿರ್ದೇಶಕರು |
| 5) ಶ್ರೀ ರತೇಂದ್ರನಾಥ ಸೂಗೂರ | ನಿರ್ದೇಶಕರು |
| 6) ಶ್ರೀ ರಮೇಶ್ ಸಗರಿ ಭಟ್ | ನಿರ್ದೇಶಕರು |
| 7) ಶ್ರೀ ದಿಲೀಪ್‌ಕುಮಾರ ಬಂಕಾಪೂರ | ನಿರ್ದೇಶಕರು |
| 8) ಶ್ರೀ ಕೆ.ಎಸ್. ಪ್ರದೀಪ | ನಿರ್ದೇಶಕರು |
| 9) ಶ್ರೀ ವಿಶ್ವನಾಥ ಬೀರಪ್ಪ ನಿಲ್ಲಳ್ಳಿ | ನಿರ್ದೇಶಕರು |
| 10) ಶ್ರೀಮತಿ ಕಮಲಾಬಾಯಿ ಚಂದಪ್ಪ | ನಿರ್ದೇಶಕರು |
| 11) ಶ್ರೀ ಸಾವಿರಪ್ಪ ಜಟ್ಟಿಪ್ಪಾ ಪೂಜಾರಿ | ನಿರ್ದೇಶಕರು |
| 12) ಶ್ರೀ ಮೌಲಪ್ಪ ಪಕೀರಪ್ಪ | ನಿರ್ದೇಶಕರು |
| 13) ಶ್ರೀ ಆದೇಪ್ಪ ಕನಕಪ್ಪ ನಾಯ್ಕ | ನಿರ್ದೇಶಕರು |
| 14) ಡಾ. ಬಾಲರಾಜ ರಂಗರಾವ್ | ವ್ಯವಸ್ಥಾಪಕ ನಿರ್ದೇಶಕರು |

ಸದರಿ ವರ್ಷದಲ್ಲಿ ಕೆಳಕಂಡ ಸದಸ್ಯರು ಮಂಡಳಿ ನಿರ್ದೇಶಕರ ಸದಸ್ಯತ್ವದಿಂದ ಬಿಡುಗಡೆ ಹೊಂದಿರುತ್ತಾರೆ.

- | | |
|-----------------------------------|------------|
| 1) ಶ್ರೀ ಉಜ್ವಲಕುಮಾರ್ ಘೋಷ | ನಿರ್ದೇಶಕರು |
| 2) ಶ್ರೀಮತಿ ಆರ್ ವಿನೋತ್ ಪ್ರಿಯಾ, IAS | ನಿರ್ದೇಶಕರು |
| 3) ಶ್ರೀ ರಘುಪತಿ ಭಟ್ | ನಿರ್ದೇಶಕರು |
| 4) ಡಾ. ಡಿ.ಎಂ. ಮಣ್ಣೂರ್ | ನಿರ್ದೇಶಕರು |
| 5) ಶ್ರೀ ಜಿಲಾನಿ ಹೆಚ್. ಮೊಕಾಶಿ | ನಿರ್ದೇಶಕರು |
| 6) ಶ್ರೀ ರತೇಂದ್ರನಾಥ ಸೂಗೂರ | ನಿರ್ದೇಶಕರು |

ಮಂಡಳಿಯ ಸಭೆ ವಿವರಗಳು :

ಪ್ರಸಕ್ತ ಸಾಲಿನಲ್ಲಿ ನಾಲ್ಕು ಮಂಡಳಿ ಸಭೆಗಳನ್ನು ಜರುಗಿಸಲಾಯಿತು. 1) 17-05-2017 2) 14-09-2017 3) 27-10-2017 ಮತ್ತು 4) 30-12-2017 . ಪ್ರತಿಯೊಂದು ಸಭೆಗಳ ಅಂತರ 120 ದಿನಗಳು ಮೀರಿರುವುದಿಲ್ಲ. 2017-18ನೇ ಸಾಲಿನಲ್ಲಿ ವಾರ್ಷಿಕ ಸಾಮಾನ್ಯ ಸಭೆ 11-09-2018 ರಂದು ಕಂಪನಿಯ ನೋಂದಾಯಿತ ಕಚೇರಿಯಲ್ಲಿ ಜರುಗಿಸಲಾಯಿತು.

ಮುಖ್ಯ ಜವಾಬ್ದಾರಿ ವ್ಯಕ್ತಿಗಳು :

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಹೊರತುಪಡಿಸಿ, ಯಾವುದೇ ವ್ಯಕ್ತಿಯು ಮುಖ್ಯ ಜವಾಬ್ದಾರಿ ಹೊಂದಿರುವುದಿಲ್ಲ.

7. ಸ್ವತಂತ್ರ ನಿರ್ದೇಶಕರ ಘೋಷಣೆ :

ಕಂಪನಿ ಕಾಯಿದೆ 2013 ನಿಯಮ 149ರ ಪ್ರಕಾರ ಕಂಪನಿಯ ಸ್ವತಂತ್ರ ನಿರ್ದೇಶಕರು ಹೊಂದಲು ಅವಶ್ಯವಿರುವುದಿಲ್ಲ.



8. ನಿರ್ದೇಶಕರ ನೇಮಕಾತಿ, ಸಂಭಾವನೆ ಇತ್ಯಾದಿಗಳ ಬಗ್ಗೆ ಕಾರ್ಯನೀತಿ :

ನಿಮ್ಮ ಕಂಪನಿಯು ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾಗಿದ್ದು, ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿಯನ್ನು ಮಂಡಳಿಯ ಅಂತರ ನಿಯಮಾವಳಿ ಪ್ರಕಾರ ಕರ್ನಾಟಕ ಸರಕಾರವು ನಿರ್ಧರಿಸುತ್ತದೆ. ಮತ್ತು ಅವರ ಸಂಭಾವನೆ ಹಾಗೂ ಸೇವಾ ನಿಯಮಗಳನ್ನು ಸರಕಾರವೇ ನಿರ್ಧರಿಸುತ್ತದೆ. ಅಧೀಕಾರೇತರ ನಿರ್ದೇಶಕರುಗಳು ಉಪಸ್ಥಿತ ಭತ್ಯೆಯನ್ನು ಹೊರತು ಪಡಿಸಿ, ಯಾವುದೇ ಸಂಭಾವನೆಯನ್ನು ಪಡೆಯುತ್ತಿಲ್ಲ.

9. ಕಂಪನಿ ವ್ಯವಹಾರದಲ್ಲಿನ ಬದಲಾವಣೆ ಮತ್ತು ಇತರೇ

ಕಂಪನಿ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

10. ನಿರ್ದೇಶಕರ ಜವಾಬ್ದಾರಿ ಹೇಳಿಕೆ :

ಕಂಪನಿ ಕಾಯಿದೆ 2013 ಉಪ ವಾಕ್ಯ (ಸಿ) ಮತ್ತು ಸೆಕ್ಷನ್ 134(5) ನಲ್ಲಿನ ಹವಣಿಕೆಯಂತೆ ನಿಮ್ಮ ನಿರ್ದೇಶಕರು ಈ ಕೆಳಕಂಡಂತೆ ವ್ಯಕ್ತಪಡಿಸಿರುತ್ತಾರೆ.

ಎ) ದಿನಾಂಕ 31-03-2018ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ಲೆಕ್ಕ ಪತ್ರಗಳನ್ನು ತಯಾರಿಸುವಲ್ಲಿ ಅನ್ವಯಗೊಳಿಸಬಹುದಾದ ಎಲ್ಲಾ ಲೆಕ್ಕ ಪತ್ರ ಮಾನದಂಡಗಳನ್ನು (ಅಕೌಂಟಿಂಗ್ ಸ್ಟ್ಯಾಂಡರ್ಡ್ಸ್) ಅನುಸರಿಸಲಾಗಿದ್ದು, ವಸ್ತುಷಃ ಭಿನ್ನತೆಗೆ ಸೂಕ್ತ ವಿವರಣೆಯನ್ನು ಕೊಡಲಾಗಿದೆ.

ಬಿ) ದಿನಾಂಕ 31-03-2018ಕ್ಕೆ ಅಂತ್ಯಕ್ಕೆ ಕಂಪನಿಯ ನಿಜವಾದ ಹಾಗೂ ನ್ಯಾಯಯುತವಾದ ಸ್ಥಿತಿಗಳನ್ನು ಮತ್ತು ಆ ದಿನದಂದು ಮುಕ್ತಾಯವಾದ ವರ್ಷದ ಲಾಭ ಮತ್ತು ನಷ್ಟದ ಹೇಳಿಕೆ, ಎಲ್ಲಾ ಸಮರ್ಥನೀಯ ಹಾಗೂ ವಿವೇಚನಾಯುತ ಲೆಕ್ಕ ಪತ್ರ ಕಾರ್ಯ ನೀತಿಯನ್ನು ಆಯ್ದು ಸತತವಾಗಿ ಅನುಸರಿಸಿದ್ದು, ಅಗತ್ಯವಾದಲ್ಲಿ ಸೂಕ್ತ ಹಾಗೂ ಸಾಕಷ್ಟು ಕಾಳಜಿ ತೆಗೆದುಕೊಳ್ಳಲಾಗಿದೆ.

ಸಿ) ಕಂಪನಿಯ ಆಸ್ತಿಗಳನ್ನು ಸಂರಕ್ಷಿಸುವಲ್ಲಿ ಮತ್ತು ವಂಚನೆ ಹಾಗೂ ನ್ಯೂನತೆಗಳನ್ನು ತಡೆಗಟ್ಟಲು ಮತ್ತು ಕಂಡು ಹಿಡಿಯಲು ಕಂಪನಿ ಕಾಯ್ದೆ 2013ರಡಿಯಲ್ಲಿ ಇಡಬೇಕಾದ ಸಾಕಷ್ಟು ಲೆಕ್ಕ ಪತ್ರ ದಾಖಲೆಗಳನ್ನಿಡಲು ಸೂಕ್ತ ಹಾಗೂ ಸಾಕಷ್ಟು ಕಾಳಜಿ ತೆಗೆದುಕೊಳ್ಳಲಾಗಿದೆ.

ಡಿ) ವಾರ್ಷಿಕ ಲೆಕ್ಕ ಪತ್ರಗಳನ್ನು ನಿರ್ವಹಣೆಯಲ್ಲಿರುವ ಸಂಸ್ಥೆಯ ಆಧಾರದ ಮೇರೆಗೆ ಸಿದ್ಧಪಡಿಸಲಾಗಿದೆ.

ಇ) ಕಂಪನಿಯು ಕ್ರಮಬದ್ಧವಾದ ಲೆಕ್ಕ ಪತ್ರಗಳನ್ನು ಅಳವಡಿಸಿಕೊಂಡು ಅವುಗಳ ಅನುಸರಣೆಯನ್ನು ಕಾನೂನು ಪದ್ಧತಿಗನುಸಾರವಾಗಿ ಹೆಚ್ಚಿನ ಪ್ರಮಾಣದಲ್ಲಿ ನಿರ್ವಹಿಸಲಾಗಿದೆ.

11. ಅಂಗಸಂಸ್ಥೆಗಳು ಜಂಟಿ ವೆಂಚರ್ಸ್ ಅಥವಾ ಸಂಘಟಿತ ಸಂಸ್ಥೆ

ಕಂಪನಿಯ ಅಧೀನದಲ್ಲಿ ಯಾವುದೇ ರಿಯಾಯಿತಿಗಳು, ಜಂಟಿ ವೆಂಚರ್ಸ್ ಅಥವಾ ಯಾವುದೇ ಇತರೇ ಕಂಪನಿಗಳು ಬರುವುದಿಲ್ಲ.



12. ಸಾಲ, ಜಾಮೀನು ಅಥವಾ ಹೂಡಿಕೆಗಳ ವಿವರ :

ಪ್ರಸ್ತುತ ವರ್ಷದಲ್ಲಿ ಕಂಪನಿ ಕಾಯಿದೆ 2013ರ ನಿಯಮ 186ರಲ್ಲಿನ ಹವಣಿಕೆಯಂತೆ ಕಂಪನಿಯು ಸದರಿ ಸಾಲಿನಲ್ಲಿ ಯಾವುದೇ ಸಾಲ ನೀಡಿರುವುದಿಲ್ಲ, ಜಾಮೀನು ಒದಗಿಸಿರುವುದಿಲ್ಲ, ಅಥವಾ ಹೂಡಿಕೆಗಳನ್ನು ಮಾಡಿರುವುದಿಲ್ಲ.

13. ಒಪ್ಪಂದಗಳು ಅಥವಾ ಅದಕ್ಕೆ ಸಂಬಂಧಿಸಿದ ವ್ಯವಸ್ಥೆಗಳು :

ಸದರಿ ವರ್ಷದಲ್ಲಿ ಯಾವುದೇ ಪಕ್ಷದ ವ್ಯವಹಾರಗಳು ಒದಗಿಸಲು AOC 2 ನಿಯಮದಲ್ಲಿ ಉದ್ಭವವಾಗುವುದಿಲ್ಲ.

14. ಭೌತಿಕ ಬದಲಾವಣೆ & ಭದ್ರತೆಗಳು ಮತ್ತು ಕಂಪನಿಯ ಹಣಕಾಸು ಸ್ಥಿತಿ : ಕಂಪನಿಯು ಹಣಕಾಸು ವರ್ಷದ ಅಂತ್ಯದಿಂದ ವರದಿ ದಿನಾಂಕದ ಅವಧಿಯಲ್ಲಿ ಯಾವುದೇ ಭೌತಿಕ ಬದಲಾವಣೆ ಮತ್ತು ಭದ್ರತೆಗಳು ಕಂಪನಿಯ ಹಣಕಾಸು ಸ್ಥಿತಿಗೆ ಪರಿಣಾಮವನ್ನು ಬೀರುವುದಿಲ್ಲ.

15. ಠೇವಣಿಗಳು : ಮಂಡಳಿಯು ಪ್ರಸಕ್ತ ಸಾಲಿನಲ್ಲಿ ಕಂಪನಿ ಕಾಯಿದೆ 2013 ನಿಯಮ 73ರ ಅನ್ವಯ ಯಾವುದೇ ರೀತಿಯ ಠೇವಣಿಗಳನ್ನು ಸ್ವೀಕರಿಸಿರುವುದಿಲ್ಲ.

16. ಶಕ್ತಿ, ತಾಂತ್ರಿಕತೆ ಅಳವಡಿಕೆ ಮತ್ತು ವಿದೇಶಿ ವಿನಿಮಯ ಸಂಪಾದನೆ ಮತ್ತು ವೆಚ್ಚಗಳು :
ಎ) ಮಂಡಳಿಯು ಕೇವಲ ತೋಗರಿ ಖರೀದಿ & ಮಾರಾಟ ವೈಹಿವಾಟು ಮಾಡುತ್ತಿದ್ದು, ಬೇರೆ ಯಾವುದೇ ಶಕ್ತಿ ಸೌಂದರ್ಯಕ್ಕೆ ತಾಂತ್ರಿಕತೆ ಅಳವಡಿಕೆ ಮತ್ತು ವಿದೇಶಿ ವಿನಿಮಯದಿಂದ ಸಂಪಾದನೆ ಮತ್ತು ಅದರ ವೆಚ್ಚಗಳು ಇರುವುದಿಲ್ಲ.

➤ **ತಾಂತ್ರಿಕತೆ ಅಳವಡಿಕೆ :** ಕಂಪನಿಯು ರೈತರು ಬೆಳೆದ ಉತ್ತಮ ತಳಿಯ ಬೀಜಗಳನ್ನು ಮಾತ್ರ ಖರೀದಿಸಲಾಗುತ್ತಿದೆ. ಮತ್ತು ಮಾರಾಟ ವ್ಯವಹಾರವನ್ನು ಸಹ ನಿರ್ವಹಿಸುತ್ತದೆ. ಯಾವುದೇ ತಾಂತ್ರಿಕತೆಯನ್ನು ಅಳವಡಿಸಲು ಕ್ರಮ ಕೈಗೊಂಡಿರುವುದಿಲ್ಲ.

➤ **ವಿದೇಶಿ ವಿನಿಮಯ ಸಂಪಾದನೆ & ವೆಚ್ಚಗಳು :** ಪ್ರಸ್ತುತ ವರ್ಷದಲ್ಲಿ ಯಾವುದೇ ವಿದೇಶಿ ವಿನಿಯದ ಸಂಪಾದನೆಯಾಗಲಿ ಅಥವಾ ವೆಚ್ಚವಾಗಲಿ ಇರುವುದಿಲ್ಲ.

17. ಸಂಸ್ಥೆಯ ಅಭಿವೃದ್ಧಿ , ಅನುಷ್ಠಾನ ಮತ್ತು ಆಪತ್ತು ನಿರ್ವಹಣೆಯ ಕಾರ್ಯನೀತಿ : ಕಂಪನಿಯು ಆಪತ್ತು ನಿರ್ವಹಣೆ ಕಾರ್ಯನೀತಿ ಅಳವಡಿಸಿಕೊಂಡಿರುತ್ತದೆ. ಮತ್ತು ಯಾವುದೇ ರೀತಿಯ ಆಪತ್ತಿನ ಪ್ರಸಂಗಗಳು ಅನ್ವಯವಾಗುವುದಿಲ್ಲ.

18. ಸಂಸ್ಥೆಯ ಸಮಾಜಿಕ ಜವಾಬ್ದಾರಿ : ಕಂಪನಿ ಕಾಯಿದೆ 2013ರ ಉಪಬಂಧ 135ರ ಹವಣಿಕೆಯಂತೆ ಕಂಪನಿಯು ಸದರಿ ಪ್ರಮಾಣದ ಅರ್ಹತೆಯನ್ನು ತಲುಪದಿರುವುದರಿಂದ ಸಮಾಜಿಕ ಜವಾಬ್ದಾರಿ ಕಾರ್ಯನೀತಿಯು ಅನ್ವಯವಾಗುವುದಿಲ್ಲ.

19. ಔಪಚಾರಿಕ ವಾರ್ಷಿಕ ಮೌಲ್ಯಮಾಪನ : ನಿಮ್ಮ ಕಂಪನಿಯು ಕರ್ನಾಟಕ ಸರ್ಕಾರದ ಒಂದು ಅಂಗ ಸಂಸ್ಥೆಯಾಗಿದ್ದು, ಎಂಸಿಎ ಅಧಿಸೂಚನೆ ದಿನಾಂಕ 05-06-2015ರ ಅನ್ವಯ ನಿರ್ದೇಶಕರ ಮಂಡಳಿಯು ತನ್ನ ಔಪಚಾರಿಕ ವಾರ್ಷಿಕ ಮೌಲ್ಯಮಾಪನವನ್ನು ಕಂಪನಿ ಕಾಯಿದೆ 2013ರ ಸೆಕ್ಷನ್ 134 (3) (ಪಿ) ರನ್ವಯ ಮಾಡುವುದರಿಂದ ವಿನಾಯಿತಿಯನ್ನು ಪಡೆದಿರುತ್ತದೆ.



20. ಪ್ರಾಮುಖ್ಯವಾದ ಮತ್ತು ಭೌತಿಕ ಆದೇಶವನ್ನು ನಿಯಂತ್ರಕರಿಂದ/ ನ್ಯಾಯಾಲಯಗಳಿಂದ ಹೊರಡಿಸುವುದು : ಕಂಪನಿ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಹಾಗೂ ಮುಂದಿನ ಕಾರ್ಯಚಟುವಟಿಕೆಗಳಿಗೆ ದಕ್ಕೆ ಉಂಟಾಗುವ ಬಗ್ಗೆ ಸದರಿ ಸಾಲಿನಲ್ಲಿ ಯಾವುದೇ ಪ್ರಾಮುಖ್ಯವಾದ ಮತ್ತು ಭೌತಿಕ ಆದೇಶವನ್ನು ನಿಯಂತ್ರಕರಿಂದ ಅಥವಾ ನ್ಯಾಯಾಲಯಗಳಿಂದ ಹೊರಡಿಸಿರುವುದಿಲ್ಲ.

21. ಆಂತರಿಕ ಹಣಕಾಸು ನಿಯಂತ್ರಣ : ನಿಮ್ಮ ಕಂಪನಿಯು ವ್ಯವಹಾರಕ್ಕೆ ಸಂಬಂಧಿಸಿದಂತೆ, ಉತ್ತಮ ಆಂತರಿಕ ಹಣಕಾಸು ಹಿಡಿತವನ್ನು ಹೊಂದಿರುತ್ತದೆ. ಪ್ರತ್ಯೇಕವಾಗಿ ಆಂತರಿಕ ಲೆಕ್ಕ ತಪಾಸಣೆ ಮತ್ತು ಜಾಗೃತಿ ವಿಭಾಗವನ್ನು ಹೊಂದಿದ್ದು, ನುರಿತ ಲೆಕ್ಕಪರಿಶೋಧಕರ ಮೂಲಕ ಶಾಸನ ಬದ್ಧ ಕಾರ್ಯವಿಧಾನದ ಅಗತ್ಯತೆಯಂತೆ ಕಾರ್ಯನೀತಿಗಳ ಕಾರ್ಯವಿಧಾನಗಳ ಅನುಸರಣೆಯನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ. ಆಡಳಿತ ಮಂಡಳಿಯು ಆಂತರಿಕ ಲೆಕ್ಕತಪಾಸಿಗರು, ಶಾಸನಬದ್ಧ ಲೆಕ್ಕತಪಾಸಿಗರು ಮತ್ತು ಸರಕಾರದ ಲೆಕ್ಕತಪಾಸಿಗರ ಶಿಫಾರಸ್ಸುಗಳನ್ನು ಪರಿಗಣಿಸುತ್ತದೆ. ಉತ್ತಮ ಆಂತರಿಕ ಹಣಕಾಸು ಹಿಡಿತವು ಮಂಡಳಿಯ ಆಸ್ತಿ ಮತ್ತು ಆಸಕ್ತಿಯನ್ನು ಸಂರಕ್ಷಿಸುವಲ್ಲಿ ಸಕ್ರಿಯವಾಗಿ ನಿರ್ವಹಿಸಿರುತ್ತದೆ.

22. ಲೆಕ್ಕಪರಿಶೋಧಕರು : ತೊಗರಿ ಅಭಿವೃದ್ಧಿ ಮಂಡಳಿಯು ಸರಕಾರದ ಅಂಗ ಸಂಸ್ಥೆಯಾಗಿದ್ದು, 2017-18ನೇ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಮೆ. ಆರ್.ಕೆ. ಬಿಜಾಸ್‌ಪೂರ & ಕಂಪನಿ ಕಲಬುರಗಿ ಇವರನ್ನು ಭಾರತದ ಕಂಪ್ಯೂಲರ್ ಅಡಿಟರ್ ಜನರಲ್ ಇವರು ಲೆಕ್ಕಪರಿಶೋಧಕರನ್ನಾಗಿ ನೇಮಕಮಾಡಿರುತ್ತಾರೆ.

23. ಪ್ರಧಾನ ಮಹಾಲೇಖಪಾಲರು ಬೆಂಗಳೂರು ಇವರಿಂದ ಲೆಕ್ಕಪತ್ರಗಳ ವಿಮರ್ಶೆ : ಪ್ರಧಾನ ಮಹಾಲೇಖಪಾಲರು ಬೆಂಗಳೂರು (ಜನರಲ್ ಆಂಡ್ ಸೋಶಿಯಲ್ ಸೆಕ್ಟರ್ ಆಡಿಟ್) ಇವರು ತಿಳಿಸಿರುವಂತೆ ಇವರ ಪತ್ರ ದಿನಾಂಕ ಪ್ರಕಾರ 31-3-2018ರ ಅಂತ್ಯದವರೆಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಂಪನಿ ಕಾಯಿದೆ 143(6) ಅನುಸಾರ ವರದಿಯನ್ನು ಲಗತ್ತಿಸಿದೆ.

ಕೃತಜ್ಞತೆಗಳು

ನಿಮ್ಮ ನಿರ್ದೇಶಕರುಗಳು ಕರ್ನಾಟಕ ಸರ್ಕಾರದ ಮಾರ್ಗದರ್ಶನ ಹಾಗೂ ಸಹಾಯಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಹಾಗೆಯೇ, ನಿಮ್ಮ ನಿರ್ದೇಶಕರು ಕೃಷಿ ಇಲಾಖೆಯ ಸಲಹೆ ಮತ್ತು ಸಹಕಾರಕ್ಕೆ, ಬ್ಯಾಂಕರ್‌ಗಳಿಗೂ ಮುಖ್ಯವಾಗಿ ರೈತರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾರೆ.

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ (ನಿ)
ಪರವಾಗಿ

ಸ್ಥಳ : ಕಲಬುರಗಿ
ದಿನಾಂಕ: 02/03/2019

ಸಹಿ/-
ಎನ್.ಎಚ್. ಶಿವಶಂಕರ ರೆಡ್ಡಿ
ಅಧ್ಯಕ್ಷರು



ನಮೂನೆ ನಂ. ಎಂ.ಜಿ.ಟಿ. -9

ಸಂಕ್ಷಿಪ್ತ ವಾರ್ಷಿಕ ವರದಿ

ದಿನಾಂಕ 31-03-2018ಕ್ಕೆ ಅಂತ್ಯಗೊಂಡ ಹಣಕಾಸಿನ ವರ್ಷದಲ್ಲಿದ್ದಂತಹ ವಾರ್ಷಿಕ ರಿಟರ್ನ್‌ನ ಉದ್ಭೂತಭಾಗ
(ಕಂಪನಿ ಕಾಯ್ದೆ 2013ರ ಪರಿಚ್ಛೇದ 92(3) ಹಾಗೂ ಕಂಪನಿಗಳ (ಕಾರ್ಯನಿರ್ವಹಣೆ ಮತ್ತು ಆಡಳಿತ) ನಿಯಮಾವಳಿ
2014ರ ನಿಯಮ ಸಂಖ್ಯೆ 12(1) ರನ್ವಯ)

I. ನೋಂದಣಿ ಮತ್ತು ಇತರೆ ವಿವರಗಳು :

ಕಂಪನಿ ಗುರುತಿನ ಸಂಖ್ಯೆ CIN	U01111KA2002SGC030483
ನೋಂದಣಿ ದಿನಾಂಕ	13/05/2002
ಕಂಪನಿ ಹೆಸರು	ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ.)
ಕಂಪನಿಯ ವರ್ಗ / ಉಪ-ವರ್ಗ	ಷೇರುಗಳಿಂದ ನಿಯಮಿತ / ರಾಜ್ಯ ಸರ್ಕಾರದ ಸಂಸ್ಥೆ
ನೋಂದಣಿ ಕಚೇರಿ ವಿಳಾಸ	ಪ್ಲಾಟ್ ನಂ 42, ಕಾಟನ್ ಮಾರ್ಕೆಟ್ ಎಪಿಎಮ್‌ಸಿ ಯಾರ್ಡ್ ನೆಹರು ಗಂಜ್ ಕಲಬುರಗಿ - 585104 Email Id: mdktamlglb@gmail.com
ಕಂಪನಿಯು ಲಿಸ್ಟೇಡ್‌ಯಾಗಿದೆಯೇ	ಇಲ್ಲ
ಹೆಸರು, ವಿಳಾಸ ಮತ್ತು ರೀಜಿಸ್ಟ್ರಾರ್ ಸಂಪರ್ಕಿಸುವ ವಿವರ ಮತ್ತು ವರ್ಗಾವಣೆ ದೃಢೀಕರಣ, ಇದ್ದರೆ	ಅನ್ವಯಿಸುವುದಿಲ್ಲ

II. ಸಂಸ್ಥೆಯ ಪ್ರಮುಖ ವ್ಯವಹಾರದ ಚಟುವಟಿಕೆಗಳು :

ಸಂಸ್ಥೆಯ ಒಟ್ಟು ವಹಿವಾಟಿನ ಶೇಕಡ 10 ಅಥವಾ ಹೆಚ್ಚಿಗೆ ಇರುವಂತಹ ವ್ಯವಹಾರದ ಚಟುವಟಿಕೆಗಳ ವಿವರಗಳನ್ನು ನೀಡುವುದು.

ಕ್ರ. ಸಂ.	ಪ್ರಮುಖ ವಸ್ತು / ಸೇವೆಯ ಹೆಸರು ಮತ್ತು ವಿವರಣೆ	ಪ್ರಮುಖ ವಸ್ತು / ಸೇವೆಯ NIC Code	ಸಂಸ್ಥೆಯ ಒಟ್ಟು ವಹಿವಾಟಿನ ಶೇಕಡ
1	ಮಾರುಕಟ್ಟೆ ಮಧ್ಯ ಪ್ರವೇಶ ಮತ್ತು ರೈತರಿಗೆ ಬೆಂಬಲ ಬೆಲೆ ಯೋಜನೆ ಅಡಿ ಸ್ಥಿರವಾದ ಬೆಲೆ ಒದಗಿಸಿಕೊಡುವುದು.	0161	100%

III. ಹೋಲ್ಡಿಂಗ್ ಸಬ್‌ಸಿಡಿಯರಿ ಹಾಗೂ ಅಸೋಸಿಯೇಟ್ ಕಂಪನಿಗಳ ವಿವರಗಳು :

ಕ್ರ. ಸಂ.	ಕಂಪನಿ ಹೆಸರು & ವಿಳಾಸ	ಸಿ.ಐ.ಎನ್./ ಜಿ.ಎಲ್.ಎನ್.	ಹೋಲ್ಡಿಂಗ್/ ಸಬ್‌ಸಿಡಿಯರಿ/ ಅಸೋಸಿಯೇಟ್	ಶೇಕಡಾವಾರು ಹೊಂದಿದ ಷೇರುಗಳು	ಯಾವ ನಿಯಮ ಅನ್ವಯಿಸುವುದು
- ಅನ್ವಯಿಸುವುದಿಲ್ಲ -					

**IV. ಷೇರು ಹೊಂದಿರುವ ಮಾದರಿ (ಈಕ್ವಿಟಿ ಷೇರು ಬಂಡವಾಳ ಒಟ್ಟು ಷೇರು ಬಂಡವಾಳ ಶೇಕಡವಾರು ವಿಂಗಡನೆ)**

(1) ವರ್ಗಾವಾರು ಷೇರು ಹೊಂದಿರುವ ವಿವರ

ಷೇರುದಾರರ ವರ್ಗ	ದಿನಾಂಕ 31-3-2017ರ ವರ್ಷದ ಆರಂಭದಲ್ಲಿ ಹೊಂದಿರುವ ಷೇರುಗಳ ಸಂಖ್ಯೆ				ದಿನಾಂಕ 31-03-2018ರ ವರ್ಷದ ಅಂತ್ಯದಲ್ಲಿ ಹೊಂದಿರುವ ಷೇರುಗಳ ಸಂಖ್ಯೆ				ಪ್ರಸ್ತುತ ವರ್ಷದ ಲ್ಲಿ ಶೇಕಡ ವಾರು ಬದಲಾ ವಣೆ
	ಡಿಮಾ ಟ್	ಭೌತಿಕ	ಒಟ್ಟು	ಒಟ್ಟು ಷೇರುಗಳ ಶೇಕಡ	ಡಿಮಾ ಟ್	ಭೌತಿಕ	ಒಟ್ಟು	ಒಟ್ಟು ಷೇರುಗಳ ಶೇಕಡ	
ಎ) ಪ್ರಮೋಟರ್									
1) ಭಾರತೀಯ									
ಎ) ವ್ಯಕ್ತಿ/ ಹೆಚ್‌ಯುಎಫ್	0	1000	1000	0.20	0	1000	1000	0.20	0
ಬಿ) ಕೇಂದ್ರ ಸರಕಾರ	0	0	0	0	0	0	0	0	0
ಸಿ) ರಾಜ್ಯ ಸರಕಾರ	0	499000	499000	99.80	0	499000	499000	99.80	0
ಡಿ) ನಿಗಮ ಮಂಡಳಿ	0	0	0	0	0	0	0	0	0
ಇ) ಬ್ಯಾಂಕ್ / ಎಫ್.ಐ	0	0	0	0	0	0	0	0	0
ಎಫ್) ಇನ್ನಿತರ	0	0	0	0	0	0	0	0	0
ಪ್ರಮೋಟರ್‌ರವರ ಒಟ್ಟು ಷೇರುಗಳು (ಎ)	0	500000	500000	100	0	500000	500000	100	0
ಬಿ) ಸಾರ್ವಜನಿಕರು ಹೊಂದಿರುವ ಷೇರುಗಳು									
1) ಸಂಸ್ಥೆಗಳು	0	0	0	0	0	0	0	0	0
ಎ) ಮ್ಯೂಚಲ್ ಫಂಡ್ಸ್	0	0	0	0	0	0	0	0	0
ಬಿ) ಬ್ಯಾಂಕ್ /ಎಫ್.ಐ	0	0	0	0	0	0	0	0	0
ಸಿ) ಕೇಂದ್ರ ಸರಕಾರ	0	0	0	0	0	0	0	0	0
ಡಿ) ರಾಜ್ಯ ಸರಕಾರ	0	0	0	0	0	0	0	0	0
ಇ) ವೆಂಚರ್ ಕ್ಯಾಪಿಟಲ್ ಫಂಡ್ಸ್	0	0	0	0	0	0	0	0	0
ಎಫ್) ಇನ್ಸೂರನ್ಸ್ ಕಂಪನಿಗಳು	0	0	0	0	0	0	0	0	0



ಜಿ)ವಿಫ್‌ಐಐ	0	0	0	0	0	0	0	0	0
ಹಜ್) ವಿದೇಶೀಯ ವೆಂಚರ್ ಕ್ಯಾಪಿಟಲ್ ಫಂಡ್ಸ್	0	0	0	0	0	0	0	0	0
ಐ) ಇತರೆ	0	0	0	0	0	0	0	0	0
ಉಪ ಮೊತ್ತ (ಬಿ) (1)	0	0	0	0	0	0	0	0	0
2. ಸಂಸ್ಥೆಯೇತರ									
ಎ) ನಿಗಮ ಮಂಡಳಿ	0	0	0	0	0	0	0	0	0
i) ಭಾರತೀಯ	0	0	0	0	0	0	0	0	0
ii) ಓವರ್‌ಸೀಸ್	0	0	0	0	0	0	0	0	0
ಬಿ) ವ್ಯಕ್ತಿಗಳು	0	0	0	0	0	0	0	0	0
i) ರೂ. 1 ಲಕ್ಷದವರೆಗೆ ನಾಮೀನಲ್ ಷೇರು ಕ್ಯಾಪಿಟಲ್ ಹೊಂದಿರುವ ವ್ಯಕ್ತಿಗತ ಷೇರುದಾರರು	0	0	0	0	0	0	0	0	0
ii) ರೂ. 1 ಲಕ್ಷಕ್ಕಿಂತ ಮೇಲ್ಪಟ್ಟು ನಾಮೀನಲ್ ಷೇರು ಕ್ಯಾಪಿಟಲ್ ಹೊಂದಿರುವ ವ್ಯಕ್ತಿಗತ ಷೇರುದಾರರು	0	0	0	0	0	0	0	0	0
ಸಿ) ಇತರೇ	0	0	0	0	0	0	0	0	0
ಅನಿವಾಶಿಯ ಭಾರತೀಯ	0	0	0	0	0	0	0	0	0
ಓವರ್‌ಸೀಸ್ ಕಾರ್ಪೊರೇಟ್ ಬಾಡೀಸ್	0	0	0	0	0	0	0	0	0
ವಿದೇಶಿ ರಾಷ್ಟ್ರೀಯರು	0	0	0	0	0	0	0	0	0
ತೆರವುಗೊಳಿಸುವ ಸದಸ್ಯರು	0	0	0	0	0	0	0	0	0
ಟ್ರಸ್ಟ್ಸ್	0	0	0	0	0	0	0	0	0
ವಿದೇಶೀಯ ಸಂಸ್ಥೆಗಳು – ಡಿ.ಆರ್.	0	0	0	0	0	0	0	0	0
ಉಪ ಮೊತ್ತ (ಬಿ) (2)	0	0	0	0	0	0	0	0	0
ಸಾರ್ವಜನಿಕರು ಹೊಂದಿರುವ ಒಟ್ಟು ಷೇರುಗಳು (ಬಿ)= (ಬಿ)(1)+ (ಬಿ)(2)	0	0	0	0	0	0	0	0	0
ಸಿ) ಕಸ್ಟೋಡಿಯನ್ ಪರವಾಗಿ ಹೊಂದಿರುವ ಷೇರುಗಳು ಜಿಡಿಆರ್‌ಎಸ್	0	0	0	0	0	0	0	0	0



& ಎಡಿಆರ್‌ಎಸ್									
ಒಟ್ಟು ಮೊತ್ತ (ಎ+ಬಿ+ಸಿ)	0	500000	500000	100	0	500000	500000	100	0

II) ಪ್ರಮೋಟರ್‌ಗಳು ಹೊಂದಿರುವ ಷೇರುಗಳು :

ಕ್ರ. ಸಂ.	ಷೇರುದಾರರುಗಳ ಹೆಸರು	ವರ್ಷದ ಪ್ರಾರಂಭದಲ್ಲಿ ಹೊಂದಿರುವ ಷೇರುಗಳ ಸಂಖ್ಯೆ			ವರ್ಷದ ಅಂತ್ಯದಲ್ಲಿ ಹೊಂದಿರುವ ಷೇರುಗಳ ಸಂಖ್ಯೆ			ಪ್ರಸ್ತುತ ವರ್ಷದಲ್ಲಿ ಶೇಕಡಾವಾರು ಬದಲಾವಣೆ
		ಷೇರುಗಳ ಸಂಖ್ಯೆ	ಕಂಪನಿ ಒಟ್ಟು ಷೇರುಗಳ ಶೇಕಡಾ	ಅಡವಿಟ್ಟ ಷೇರುಗಳ ಒಟ್ಟು ಷೇರಿನ ಶೇಕಡಾ	ಷೇರುಗಳ ಸಂಖ್ಯೆ	ಕಂಪನಿ ಒಟ್ಟು ಷೇರುಗಳ ಶೇಕಡಾ	ಅಡವಿಟ್ಟ ಷೇರುಗಳ ಒಟ್ಟು ಷೇರಿನ ಶೇಕಡಾ	
1	ಕರ್ನಾಟಕ ರಾಜ್ಯಪಾಲರು	499000	499000	99.80	499000	499000	99.80	NIL
2	ಪ್ರಧಾನ ಕಾರ್ಯದರ್ಶಿ ಕೃಷಿ ಇಲಾಖೆ ಬೆಂಗಳೂರು	500	500	0.10	500	500	0.10	NIL
3	ಕೃಷಿ ಆಯುಕ್ತರು ಕೃಷಿ ಇಲಾಖೆ ಬೆಂಗಳೂರು	500	500	0.10	500	500	0.10	NIL

III) ಪ್ರಮೋಟರ್‌ಗಳು ಹೊಂದಿರುವ ಷೇರುಗಳಲ್ಲಿನ ಬದಲಾವಣೆಗಳು

- ಪ್ರಸ್ತುತ ವರ್ಷದಲ್ಲಿ ಬದಲಾವಣೆಗಳು ಇರುವುದಿಲ್ಲ.

IV) ಅಗ್ರ ಹತ್ತು ಷೇರುದಾರರು ಹೊಂದಿರುವ ಷೇರುಗಳ ಮಾದರಿ :

(ನಿರ್ದೇಶಕರುಗಳನ್ನು ಪ್ರಮೋಟರ್‌ಗಳನ್ನು ಮತ್ತು ಜಿಡಿಆರ್‌ಎಸ್ & ಎಡಿಆರ್‌ಎಸ್ ಗಳನ್ನು ಹೊಂದಿರುವವರನ್ನು ಹೊರತುಪಡಿಸಿ) ಪ್ರಮೋಟರ್ ಹೊರತಾಗಿ ಯಾರು ಷೇರು ಹೋಲ್ಡರ್ಸ್ ಇರುವುದಿಲ್ಲ.

V) ನಿರ್ದೇಶಕರು ಮತ್ತು ಜವಾಬ್ದಾರಿ ವ್ಯಕ್ತಿಗಳು ಹೊಂದಿರುವ ಷೇರುಗಳ ವಿವರ :

ಕಂಪನಿಯಲ್ಲಿ ಯಾವುದೇ ನಿರ್ದೇಶಕರು ಮತ್ತು ಮುಖ್ಯ ಜವಾಬ್ದಾರಿಗಳು ವ್ಯಕ್ತಿಗಳು ಷೇರುಗಳನ್ನು ಹೊಂದಿರುವುದಿಲ್ಲ.



V) ಋಣಭಾರತ್ವ : ಕಂಪನಿಯ ಋಣಭಾರತ್ವ ವಿವರಗಳು (ಬಾಕಿಇದ್ದ ಬಡ್ಡಿ/ ಗಳಿಸಿದ ಬಡ್ಡಿ, ಆದರೆ ಪಾವತಿಗಾಗಿ ಇರುವುದಿಲ್ಲ.

	ಭದ್ರತೆ ಹೊಂದಿರುವ ಸಾಲಗಳು (ಲೇವಣಿಗಳನ್ನು ಹೊರತುಪಡಿಸಿ)	ಭದ್ರತೆ ಇಲ್ಲದ ಸಾಲಗಳು	ಲೇವಣಿಗಳು	ಒಟ್ಟು ಋಣಭಾರತ್ವ
ಹಣಕಾಸು ವರ್ಷದ ಪ್ರಾರಂಭದಲ್ಲಿನ ಋಣಭಾರತ್ವ				
i) ಅಸಲು ಮೊತ್ತ	ಇಲ್ಲ	ಇಲ್ಲ	ಇಲ್ಲ	ಇಲ್ಲ
ii) ಪಾವತಿಸಲು ಬಾಕಿಇದ್ದ ಪಾವತಿಯಾಗದೇ ಇರುವ ಬಡ್ಡಿ	ಇಲ್ಲ	ಇಲ್ಲ	ಇಲ್ಲ	ಇಲ್ಲ
iii) ಕ್ರೋಢೀಕೃತ ಬಡ್ಡಿ ಬಾಕಿ ಇರುವುದು	ಇಲ್ಲ	ಇಲ್ಲ	ಇಲ್ಲ	ಇಲ್ಲ
ಒಟ್ಟು (i+ii+iii)	ಇಲ್ಲ	ಇಲ್ಲ	ಇಲ್ಲ	ಇಲ್ಲ
ಹಣಕಾಸು ವರ್ಷದಲ್ಲಿ ಬದಲಾವಣೆಯಾದ ಋಣಭಾರತ್ವ				
* ಸೇರಿದ	ಇಲ್ಲ	ಇಲ್ಲ	ಇಲ್ಲ	ಇಲ್ಲ
* ಕಡಿತವಾದ	ಇಲ್ಲ	ಇಲ್ಲ	ಇಲ್ಲ	ಇಲ್ಲ
ನಿವ್ವಳ ಬದಲಾವಣೆ	ಇಲ್ಲ	ಇಲ್ಲ	ಇಲ್ಲ	ಇಲ್ಲ
ವರ್ಷ ಅಂತ್ಯದಲ್ಲಿ ಹೊಂದಿರುವ ಋಣಭಾರತ್ವ	ಇಲ್ಲ	ಇಲ್ಲ	ಇಲ್ಲ	ಇಲ್ಲ
i) ಅಸಲು ಮೊತ್ತ	ಇಲ್ಲ	ಇಲ್ಲ	ಇಲ್ಲ	ಇಲ್ಲ
ii) ಪಾವತಿಸಲು ಬಾಕಿಇದ್ದ ಪಾವತಿಯಾಗದೇ ಇರುವ ಬಡ್ಡಿ	ಇಲ್ಲ	ಇಲ್ಲ	ಇಲ್ಲ	ಇಲ್ಲ
iii) ಕ್ರೋಢೀಕೃತ ಬಡ್ಡಿ ಬಾಕಿ ಇರುವುದು.	ಇಲ್ಲ	ಇಲ್ಲ	ಇಲ್ಲ	ಇಲ್ಲ
ಒಟ್ಟು (i+ii+iii)	ಇಲ್ಲ	ಇಲ್ಲ	ಇಲ್ಲ	ಇಲ್ಲ

**VI. ನಿರ್ದೇಶರು ಮತ್ತು ಮುಖ್ಯ ಜವಾಬ್ದಾರಿ ವ್ಯಕ್ತಿಗಳ ಸಂಭಾವನೆಯ ವಿವರ :**

ಎ) ವ್ಯವಸ್ಥಾಪಕ ನಿರ್ದೇಶಕರು, ಪೂರ್ಣಾವಧಿ ನಿರ್ದೇಶಕರು ಮತ್ತು / ಅಥವಾ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡುತ್ತಿರುವ ಸಂಭಾವನೆಯ ವಿವರ.

ಕ್ರ.ಸಂ.	ಸಂಭಾವನೆಯ ವಿವರ	ವ್ಯವಸ್ಥಾಪಕ ನಿರ್ದೇಶಕರ/ ಪೂರ್ಣಾವಧಿ ನಿರ್ದೇಶಕರು/ವ್ಯವಸ್ಥಾಪಕರುಗಳ ಹೆಸರು			ಒಟ್ಟು ಮೊತ್ತ
		ರತೇಂದ್ರನಾಥ ಸೂಗುರ್ (1-04-2017 ಇಂದ 10-11-2017)	ಡಾ. ಬಾಲರಾಜ್ ರಂಗಾರಾವ್ (10-11-2017 ರಿಂದ 31-03-2018)	ಪೂರ್ಣಾವಧಿ ನಿರ್ದೇಶಕರು ವ್ಯವಸ್ಥಾಪಕರು	
1	ಒಟ್ಟು ಸಂಭಳ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಎ) ಆದಾಯ ತೆರಿಗೆ ಕಾಯಿದೆ 1961ರ ಪರಿಚ್ಛೇದ 17(1)ರನ್ವಯ ಸಂಬಳ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಬಿ) ಆದಾಯ ತೆರಿಗೆ ಕಾಯಿದೆ 1961ರ ಪರಿಚ್ಛೇದದ 17(2) ರನ್ವಯ ವಿಶೇಷ ಸೌಲಭ್ಯಗಳ ಮೊಬಲಗು	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಸಿ) ಆದಾಯ ತೆರಿಗೆ ಕಾಯಿದೆ 1961ರ ಪರಿಚ್ಛೇದ 17(3)ರನ್ವಯ ಸಂಬಳಕ್ಕೆ ಬದಲಾಗಿ ನೀಡುವ ಲಾಭಗಳು	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
2	ಸ್ಲ್ಯಾಕ್ ಆಪಷನ್ಸ್	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
3	ಸ್ಟೀಟ್ ಈಕ್ವಿಟಿ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
4	ಕಮಿಷನ್ - ಲಾಭಾಂಶದ ಶೇಕಡಾ - ಇತರೇ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
5	ಇತರೇ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಒಟ್ಟು (ಎ)	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಕಂಪನಿ ಕಾಯಿದೆಯಲ್ಲಿನ ಕನಿಷ್ಠ ಪರಿಮಿತಿ	ಕಂಪನಿಯು ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಸಾರ್ವಜನಿಕ ಉದ್ದಿಮೆಯಾಗಿರುವುದರಿಂದ, ಸರ್ಕಾರದಿಂದ ವೇತನ ಮತ್ತು ಇತರೇ ಭತ್ಯೆ ನಿಗದಿಪಡಿಸಿದ ಪ್ರಕಾರ ಪಾವತಿ ಮಾಡಲಾಗಿದೆ.			



ಬಿ) ಇತರೇ ನಿರ್ದೇಶಕರುಗಳ ಸಂಭಾವನೆ :

ವ್ಯವಸ್ಥಾಪಕ ನಿರ್ದೇಶಕರು ಹೊರತುಪಡಿಸಿ, ಯಾವುದೇ ನಿರ್ದೇಶಕರುಗಳಿಗೆ ವೇತನ ಪಾವತಿಮಾಡಿರುವುದಿಲ್ಲ.

ಸಿ) ವ್ಯವಸ್ಥಾಪಕ ನಿರ್ದೇಶಕರು ಹೊರತುಪಡಿಸಿ, ಬೇರೆ ಪೂರ್ಣಾವಧಿ ನಿರ್ದೇಶಕರು ಮತ್ತು ವ್ಯವಸ್ಥಾಪಕರುಗಳಿಗೆ ವೇತನ ಪಾವತಿ ಮಾಡಿರುವುದಿಲ್ಲ. ಕಂಪನಿಯಲ್ಲಿ ಮುಖ್ಯ ಜವಾಬ್ದಾರಿ ವ್ಯಕ್ತಿಗಳು ಇರುವುದಿಲ್ಲ.

VII. ದಂಡ / ಶಿಕ್ಷೆ / ಅಪರಾಧವನ್ನು ಮನ್ನಾಮಾಡುವುದು :

ಕಂಪನಿಯಲ್ಲಿ ಯಾವುದೇ ತರಹದ ದಂಡ / ಶಿಕ್ಷೆ / ಅಪರಾಧ ಮನ್ನಾಮಾಡುವ ಪ್ರಕರಣಗಳು ಇರುವುದಿಲ್ಲ

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ.

ಸಹಿ

ವ್ಯವಸ್ಥಾಪಕ ನಿರ್ದೇಶಕರು
ಕಲಬುರಗಿ

ಸ್ಥಳ : ಕಲಬುರಗಿ

ದಿನಾಂಕ : 02/03/2019



ಆರ್.ಪಿ. ಬಿಜಾಸ್‌ಪೂರ & ಕಂಪನಿ

ಚಾರ್ಟರ್ಡ್ ಅಕೌಂಟೆಂಟ್ಸ್

8, ಮೊದಲನೆ ಮಹಡಿ, ಎನ್‌ಟ್ರಾನ್ಸ್ ಕಟ್ಟಡ, ಜವಳಿ ಕಾಂಪ್ಲೆಕ್ಸ್ ಸುಪರ ಮಾರ್ಕೆಟ ಕಲಬುರಗಿ 585101

ಪೋ : 9845222124 , 08472-222123 E-mail: bijaspurca@gmail.com

ಸಿ.ಎ. ಆರ್.ಪಿ. ಬಿಜಾಸ್‌ಪೂರ

ಬಿ.ಕಾಂ.,ಎಫ್.ಸಿ.ಎ., ಡಿಐಎಸ್‌ಎ(ಐಸಿಎಐ)

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ ಸದಸ್ಯರಿಗೆ
(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ)

ಆರ್ಥಿಕ ಪಟ್ಟಿಗಳ ಮೇಲಿನ ವರದಿ :

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ ಇದರ 31ನೇಯ ಮಾರ್ಚ್ 2018 ರಂತಿದ್ದ ಆಸ್ತಿ ಹೊಣೆ ಪಟ್ಟಿ, ವರ್ಷಾಂತದ ಲಾಭ-ನಷ್ಟ ತಖ್ತೆ : ನಗದು ಹರಿವಿನ ಪಟ್ಟಿ ಮತ್ತು ಮಹತ್ವದ ಲೇಖಾ ಕಾರ್ಯ ನೀತಿಗಳ ಹಾಗೂ ಇತರೆ ವಿವರಣಾತ್ಮಕ ಮಾಹಿತಿಗಳನ್ನು ಒಳಗೊಂಡ ಆರ್ಥಿಕ ಪಟ್ಟಿಗಳನ್ನು ನಾವು ಪರಿಶೀಲಿಸಿರುತ್ತೇವೆ.

ಆರ್ಥಿಕ ಪಟ್ಟಿಗಳ ಬಗ್ಗೆ ಆಡಳಿತದ ಮಂಡಳಿಯ ಜವಾಬ್ದಾರಿ :

ಕಂಪನಿಗಳ ನಿರ್ದೇಶಕರ ಮಂಡಳಿಯು ಕಂಪನಿ ಕಾಯ್ದೆ 2013 ರ ಸೆಕ್ಷನ್ 134 (5) ರಲ್ಲಿ ಹೇಳಲಾದ ವಿಷಯಗಳಿಗೆ (ಆಕ್ಟ್) ಜವಾಬ್ದಾರಿಯುತವಾಗಿದೆ, ಈ ಹಣಕಾಸಿನ ಹೇಳಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ ಹಣಕಾಸಿನ ಸ್ಥಿತಿಯ ಬಗ್ಗೆ ನಿಜವಾದ ಮತ್ತು ನ್ಯಾಯಯುತ ದೃಷ್ಟಿಕೋನವನ್ನು ನೀಡುತ್ತದೆ. ಕಂಪನಿಯ (ಅಕೌಂಟ್ಸ್) ನಿಯಮಗಳು, 2014 ರ ನಿಯಮ 7 ರೊಂದಿಗೆ ಓದಿದ ಕಾಯಿದೆ ಸೆಕ್ಷನ್ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಕೌಂಟಿಂಗ್ ಮಾನದಂಡಗಳನ್ನು ಒಳಗೊಂಡಂತೆ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಸಾರವಾಗಿ ಕಂಪನಿಯ ಹಣಕಾಸಿನ ಕಾರ್ಯಕ್ಷಮತೆ ಮತ್ತು ಹಣದ ಹರಿವು ಜವಾಬ್ದಾರಿಯ ನಿರ್ವಹಣೆಯನ್ನು ಸಹ ಒಳಗೊಂಡಿದೆ. ಕಂಪನಿಯ ಸ್ವತ್ತುಗಳನ್ನು ಕಾಪಾಡಲು, ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು, ಪತ್ತೆಹಚ್ಚಲು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳು; ಸೂಕ್ತ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅಪ್ಪಿಕೇಶನ್; ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಮಾನಗಳ ಅಂದಾಜುಗಳನ್ನು ಮಾಡುವುದು; ಲೆಕ್ಕಪರಿಶೋಧಕ ದಾಖಲೆಗಳ ನಿಖರತೆ ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ನಿಜವಾದ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ, ನಿರ್ವಹಣೆ, ನಿಜವಾದ ಮತ್ತು ನ್ಯಾಯಯುತ ದೃಷ್ಟಿಕೋನವನ್ನು ನೀಡುವ ಮತ್ತು ವಸ್ತು ತಪ್ಪುಗ್ರಹಿಕೆಯಿಂದ ಮುಕ್ತವಾಗಿರುವಂತೆ ಸಾದರ ಪಡಿಸಲು ಸಂಬಂಧಿಸಿದ ಹಣಕಾಸು ನಿಯಂತ್ರಣಗಳು ನಿಗದಿ ಪಡಿಸುವ ಹಾಗೂ ಕಾರ್ಯಗತಗೊಳಿಸುವುದನ್ನು ಒಳಗೊಂಡಿರುತ್ತದೆ.

ಲೆಕ್ಕ ಪರಿಶೋಧಕರ ಜವಾಬ್ದಾರಿ :

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಈ ಹಣಕಾಸು ಹೇಳಿಕೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿ. ಕಾಯಿದೆಯ ನಿಬಂಧನೆಗಳು, ಲೆಕ್ಕಪರಿಶೋಧಕ & ಲೆಕ್ಕಪರಿಶೋಧನೆಯ ಮಾನದಂಡಗಳು ಮತ್ತು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲಿ ಸೇರಿಸಬೇಕಾದ ವಿಷಯಗಳು ಅಲ್ಲಿ ಮಾಡಲಾದ ನಿಯಮಗಳನ್ನು ನಾವು ಗಣನೆಗೆ ತೆಗೆದುಕೊಂಡಿದ್ದೇವೆ.



ಕಾಯಿದೆಯ ಸೆಕ್ಷನ್ 143 (10) ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪರಿಶೋಧನೆಯ ಮಾನದಂಡಗಳಿಗೆ ಅನುಗುಣವಾಗಿ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. ಆ ಮಾನದಂಡಗಳು ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಹಣಕಾಸಿನ ಹೇಳಿಕೆಗಳು ತಪ್ಪುದಾರಿಗಳೆಯುವುಕೆಯಿಂದ ಮುಕ್ತವಾಗಿದೆಯೇ ಎಂಬ ಬಗ್ಗೆ ಸಮಂಜಸವಾದ ಭರವಸೆ ಪಡೆಯಲು ಆಡಿಟ್ ಅನ್ನು ಯೋಜಿಸಿ ನಿರ್ವಹಿಸಬೇಕು.

ಲೆಕ್ಕಪರಿಶೋಧನೆಯು ಹಣಕಾಸಿನ ಹೇಳಿಕೆಗಳಲ್ಲಿನ ಮೊತ್ತಗಳು ಮತ್ತು ಬಹಿರಂಗಪಡಿಸುವಿಕೆಗಳ ಬಗ್ಗೆ ಲೆಕ್ಕಪರಿಶೋಧನೆಯ ಪುರಾವೆಗಳನ್ನು ಪಡೆಯಲು ಕಾರ್ಯವಿಧಾನಗಳನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ. ಆಯ್ಕೆಮಾಡಿದ ಕಾರ್ಯವಿಧಾನಗಳು ಲೆಕ್ಕಪರಿಶೋಧಕರ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತದೆ, ಇದರಲ್ಲಿ ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ತಪ್ಪುದಾರಿಗಳೆಯುವಿಕೆಯ ಅಪಾಯಗಳ ಮೌಲ್ಯಮಾಪನವೂ ಸೇರಿದೆ. ಆ ಅಪಾಯದ ಮೌಲ್ಯಮಾಪನಗಳನ್ನು ಮಾಡುವಾಗ, ಲೆಕ್ಕಪರಿಶೋಧಕ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸುವ ಸಲುವಾಗಿ ನಿಜವಾದ ಮತ್ತು ನ್ಯಾಯಯುತವಾದ ದೃಷ್ಟಿಕೋನವನ್ನು ನೀಡುವ ಹಣಕಾಸಿನ ಹೇಳಿಕೆಗಳ ಕಂಪನಿಯ ತಯಾರಿಕೆಗೆ ಆಂತರಿಕ ಹಣಕಾಸು ನಿಯಂತ್ರಣವನ್ನು ಲೆಕ್ಕಪರಿಶೋಧಕ ಪರಿಗಣಿಸುತ್ತಾನೆ. ಆದರೆ ಅಭಿಪ್ರಾಯವನ್ನು ವ್ಯಕ್ತಪಡಿಸುವ ಉದ್ದೇಶದಿಂದ ಅಲ್ಲ, ಹಣಕಾಸಿನ ವರದಿಗಾರಿಕೆ & ಅಂತಹ ನಿಯಂತ್ರಣಗಳ ಕಾರ್ಯಚರಣೆಯು ಪರಿಣಾಮಕಾರಿತ್ವದ ಮೇಲೆ ಕಂಪನಿಯ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆಯೇ ಎಂಬುದರ ಕುರಿತು. ಬಳಸಿದ ಲೆಕ್ಕಪರಿಶೋಧಕ ನೀತಿಗಳ ಸೂಕ್ತತೆ ಮತ್ತು ಕಂಪನಿಯ ನಿರ್ದೇಶಕರು ಮಾಡಿದ ಲೆಕ್ಕಪರಿಶೋಧಕ ಅಂದಾಜುಗಳ ಸಮಂಜಸತೆಯನ್ನು, ಮೌಲ್ಯಮಾಪನ ಮಾಡುವುದನ್ನು ಸಹ ಲೆಕ್ಕಪರಿಶೋಧನೆಯು ಒಳಗೊಂಡಿದೆ. ಹಣಕಾಸಿನ ಹೇಳಿಕೆಗಳ ಕುರಿತು ನಮ್ಮ ಲೆಕ್ಕಪರಿಶೋಧನೆಯ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಾವು ಪಡೆದ ಲೆಕ್ಕಪರಿಶೋಧನೆಯ ಪುರಾವೆಗಳು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.

ಅರ್ಹ ಅಭಿಪ್ರಾಯಗಳ ತಳಹದಿ :

ಕಂಪನಿಯು ಶಾಸನ ಬದ್ಧ ತೆರಿಗೆ, ವೃತ್ತಿ ತೆರಿಗೆ, ಸಾಮೂಹಿಕ ವಿಮೆ, ಸಾಮಾನ್ಯ ಭವಿಷ್ಯ ನಿಧಿ ಹಾಗೂ ಜೀವ ವಿಮೆ ಇವುಗಳನ್ನು ಸಮಯಕ್ಕೆ ಸರಿಯಾಗಿ ಠೇವಣಿ ಮಾಡದಿರುವುದು ಕಂಡು ಬಂದಿದೆ.

ಅಭಿಪ್ರಾಯಗಳು :

ಅರ್ಹ ಅಭಿಪ್ರಾಯಗಳ ತಳಹದಿಯ ಮೇಲೆ ವಿವರಿಸಲಾದ ವಿಷಯಗಳನ್ನು ಹೊರತುಪಡಿಸಿ, ಲೆಕ್ಕ ಶೀರ್ಷಿಕೆಯ ತತ್ವಗಳ ಆಧಾರದ ಮೇಲೆ ಹಾಗೂ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಪ್ರಕಾರ ನಮ್ಮ ಅರ್ಹ ಅಭಿಪ್ರಾಯಗಳನ್ನು ಭಾರತದಲ್ಲಿ ಸಾಮಾನ್ಯವಾಗಿ ಒಪ್ಪುವಂತಹ ಕಾರ್ಯಗಳನ್ವಯ ನಿಗಮದ ದಿನಾಂಕ 31-03-2018ರ ಅಂತ್ಯಕ್ಕೆ ಸಂಸ್ಥೆಯ ಲಾಭ ಮತ್ತು ನಗದು ಚಲಾವಣೆ ಪಟ್ಟಿ ಒಳಗೊಂಡಿರುತ್ತದೆ.

ಇತರೇ ಕಾಯ್ದೆ ಮತ್ತು ನಿಯಂತ್ರಣಗಳ ಬಗ್ಗೆ ವರದಿ :

- 1) ಕಂಪನಿ ಕಾಯಿದೆ ಕಲಂ 143ರ ಉಪ ಕಲಂ (11) ಅಡಿಯಲ್ಲಿ ಭಾರತ ಸರಕಾರ ನೀಡಿರುವ ಕಂಪನಿಗಳ (ಲೆಕ್ಕತಪಾಸಿಗರ ವರದಿ) ಆದೇಶ 2016ರ ಆಪೇಕ್ಷೆಯಂತೆ ಪ್ರಾರಾ 3 ಮತ್ತು 4ಕ್ಕೆ ಸಂಬಂಧಿಸಿದ ವಿವರಗಳನ್ನು ಅನುಭಂಧ 'ಎ' ರಲ್ಲಿ ತಿಳಿಸಲಾಗಿದೆ.
- 2) ಕಲಂ 143ರ ಉಪ ಕಲಂ (3)ರಲ್ಲಿ ಆಪೇಕ್ಷಿಸುವಂತೆ ನಾವು ವರದಿ ಮಾಡುವುದೇನೆಂದರೆ:
 - ಎ) ಲೆಕ್ಕ ಪರಿಶೋಧನೆಗೆ ನಾವು ಆಪೇಕ್ಷಿಸಿರುವ ಮಾಹಿತಿ/ ದಾಖಲೆ ಮತ್ತು ವಿವರಗಳನ್ನು ಕಂಪನಿಯಿಂದ ಪಡೆದಿರುತ್ತೇವೆ.
 - ಬಿ) ನಮ್ಮ ಅಭಿಪ್ರಾಯದ ಪ್ರಕಾರ ನಾವು ಪರಿಶೀಲಿಸಿದ ಲೆಕ್ಕ ಪುಸ್ತಕಗಳ ಆಧಾರದ ಮೇಲೆ ಕಂಪನಿಯು ತನ್ನ ಲೆಕ್ಕಪುಸ್ತಕಗಳನ್ನು ಕಾನೂನಿನ ಅನ್ವಯ ಇಟ್ಟಿರುತ್ತದೆ.



- ಸಿ) ಈ ವರದಿಗೆ ಸಂಬಂಧಿಸಿದ, ಸಂತೂಲನ ಪಟ್ಟಿ, ಲಾಭ/ನಷ್ಟದ ತಖ್ತೆ: ನಗದು ಚಲಾವಣೆ ಪಟ್ಟಿ ಲೆಕ್ಕಪುಸ್ತಕಗಳಿಗೆ ಸರಿ ಹೊಂದಿರುತ್ತವೆ.
- ಡಿ) ನಮ್ಮ ಅಭಿಪ್ರಾಯದಲ್ಲಿ ಕಲಂ ಸಂಖ್ಯೆ 133 ನಿಯಮ 7ರಲ್ಲಿ ಉಲ್ಲೇಖಿಸಿರುವ ಲೆಕ್ಕಗಳ ತತ್ವಗಳ ಅನ್ವಯ ನಮ್ಮ ವರದಿಯಲ್ಲಿ ಪರಿಗಣಿಸಿದ 2014ರ ಕಂಪನಿ (ಲೆಕ್ಕಗಳ) ಕಾನೂನನ್ನು ಗಮನಿಸಲಾಗಿದೆ.
- ಇ) ದಿನಾಂಕ 31-03-2018ರ ನಿರ್ದೇಶಕರ ಮಂಡಳಿಯ ದಾಖಲೆಗಳಲ್ಲಿ ಶೇಖರಿಸಿದ, ಬರಹಗಳ ಅನ್ವಯ ಯಾವುದೇ ನಿರ್ದೇಶಕರು ನೇಮಕಗೊಂಡ ದಿನಾಂಕದಿಂದ ವರದಿ ಸಲ್ಲಿಸುವ ದಿನಾಂಕದವರೆಗೆ ಸೆಕ್ಷನ್ 164(2) ರ ಪ್ರಕಾರ ಅನರ್ಹವಾಗಿರುವುದಿಲ್ಲ.
- ಎಫ್) ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಹತೆಗೆ ಸಂಬಂಧಿಸಿದಂತೆ, ಮತ್ತು ಇಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕೃತ್ಯವನ್ನು ನಮ್ಮ ಪ್ರತ್ಯೇಕ ವರದಿ ಅನುಬಂಧ 'ಬಿ'ರಲ್ಲಿ ತಿಳಿಸಲಾಗಿದೆ.
- ಜಿ) ಕಂಪನಿ ನಿಯಮ 11 (ಲೆಕ್ಕಪರಿಶೋಧನೆ & ಲೆಕ್ಕಪರಿಶೋಧಕರು) 2014ರ ನಿಯಮಗಳ ಅನುಸಾರ ಲೆಕ್ಕಪರಿಶೋಧಕ ವರದಿಯಲ್ಲಿ ಒದಗಿಸಿದ ಮಾಹಿತಿ ಮತ್ತು ವಿವರಣೆಗಳ ಅನ್ವಯ :
- I) ಕಂಪನಿಯು ಯಾವುದೇ ಬಾಕಿ ದಾವೆಯು ಕಂಪನಿಯ ಹಣಕಾಸಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
- II) ಕಂಪನಿಯು ಯಾವುದೇ ಧೀರ್ಘಾವಧಿ ಒಪ್ಪಂದಗಳನ್ನು ಹೊಂದಿರುವುದಿಲ್ಲ. ಮತ್ತು ಯಾವುದೇ ಉತ್ಪನ್ನಗಳಿಗೆ ಕರಾರುಗಳನ್ನು ಮಾಡಿಕೊಂಡಿರುವುದಿಲ್ಲ. ಹಾಗೂ ಯಾವುದೇ ಕಾನೂನು ಅಥವಾ ಲೆಕ್ಕತತ್ವಗಳ ಮಾನದಂಡಗಳ ಅಡಿಯಲ್ಲಿ ಯಾವುದೇ ವಸ್ತು ನಷ್ಟಕ್ಕೆ ಹಂಚಿಕೆ ಮಾಡುವ ಅಗತ್ಯತೆ ಇರುವುದಿಲ್ಲ.
- III) ಕಂಪನಿಯು ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ಸಂಬಂಧಿಸಿದಂತೆ, ಪಾವತಿಯಾಗದ ಯಾವುದೇ ಮೊತ್ತವನ್ನು ವರ್ಗಾಹಿಸುವ ಅಗತ್ಯತೆ ಇರುವುದಿಲ್ಲ.
- 3) ನಿಯಮ 143(5)ರ ಕಾಯಿದೆ ಅನ್ವಯ ಕಂಪ್ಯೂಲರ್ ಮತ್ತು ಅಡಿಟರ್ ಜನರಲ್ ಆಫ್ ಇಂಡಿಯಾ ರವರು ನಿರ್ದೇಶಿಸಿರುವಂತೆ ತೆಗೆದುಕೊಂಡ ಕ್ರಮ ಹಾಗೂ ಮಂಡಳಿಯ ಲೆಕ್ಕಗಳು ಮತ್ತು ಆರ್ಥಿಕ ತಖ್ತೆಗಳ ಮೇಲಿನ ಪರಿಣಾಮಗಳ ಬಗ್ಗೆ ಅನುಬಂಧ 'ಸಿ' ಯಲ್ಲಿ ವಿವರಿಸಲಾಗಿದೆ.

ಆರ್.ಪಿ. ಬಿಜಾಸ್‌ಪೂರ

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ನೋಂದಣಿ ಸಂಖ್ಯೆ : 000484s

ಸಹಿ/-

ಆರ್.ಪಿ. ಬಿಜಾಸ್‌ಪೂರ

ಮಾಲಕರು

ಸದಸ್ಯತ್ವ ಸಂಖ್ಯೆ : 022729

ಸ್ಥಳ : ಕಲಬುರಗಿ

ದಿನಾಂಕ : 02/03/2019



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ಸಂ: 42, ಕಾಟನ್ ಮಾರ್ಕೆಟ್, ಎಪಿಎಂಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104.

ಆರ್ಥಿಕ ವರ್ಷ 2017-18

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಎ'

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಸದಸ್ಯರುಗಳಿಗೆ ಅನುಬಂಧ 'ಎ' ಯಲ್ಲಿನ ಕಂಡಿಕೆ 1ರಡಿಯಲ್ಲಿ ಬಹಿರಂಗ ಪಡಿಸಿರುವ ಶೀರ್ಷಿಕೆ, 'ಇತರೆ ಕಾನೂನು ಹಾಗೂ ನಿಯಂತ್ರಕ ಅಗತ್ಯತೆಗಳ ವರದಿ' ದಿನಾಂಕ 31-3-2018ರ ಅಂತ್ಯಕ್ಕೆ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿಯ ವರದಿಯ ಅನುಬಂಧ

<><><><><><><>

1)

ಎ) ಕಂಪನಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪೂರ್ಣವಿವರಗಳೊಂದಿಗೆ ಹಾಗೂ ಪರಿಮಾಣದೊಂದಿಗೆ ಇಟ್ಟಿರುತ್ತದೆ.

ಬಿ) ನಮಗೆ ವಿವರಿಸಿದಂತೆ, ಕೇಂದ್ರ ಕಚೇರಿಗಳು ಹೊಂದಿರುವ ಸ್ಥಿರ ಆಸ್ತಿಗಳ ಪರಿಶೀಲನೆಯನ್ನು ಹಂತ ಹಂತವಾಗಿ ಮಾಡಿರುತ್ತದೆ. ಆದಾಗ್ಯೂ ಎಲ್ಲಾ ಮೂರು ವರ್ಷಗಳ ಅವಧಿಯ ದಾಖಲಾತಿಗಳು ನಮ್ಮ ಅಭಿಪ್ರಾಯದಂತೆ ಕಂಪನಿಯ ಗಾತ್ರ ಮತ್ತು ಅದರ ವ್ಯವಹಾರವನ್ನು ಪರಿಶೀಲಿಸಿ, ಅದಕ್ಕೆ ಸಂಬಂಧಿಸಿದ, ಸ್ಥಿರ ಆಸ್ತಿಯನ್ನು ಭೌತಿಕವಾಗಿ ಪರಿಶೀಲಿಸಿದಾಗ ಅದರಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಿರುವುದಿಲ್ಲ.

2) ದಾಸ್ತಾನು ಇಲ್ಲದೇ ಇರುವುದರಿಂದ ಭೌತಿಕ ದಾಸ್ತಾನಿನ ತಪಾಸಣೆಯನ್ನು ಅವಶ್ಯವಿರುವುದಿಲ್ಲ

3) ಕಂಪನಿಯು ಇತರೇ ಯಾವುದೇ ಸಂಸ್ಥೆಗೆ ಸಾಲವನ್ನು ನೀಡಿರುವುದಿಲ್ಲ. ಆದುದರಿಂದ ಕಂಪನಿ ಕಾಯಿದೆ ಕಲಂ 189ರ ನಿಯಮ 3(iii) (ಎ) ರಿಂದ (ಸಿ) ಕಂಪನಿಗೆ ಅನ್ವಯವಾಗುವುದಿಲ್ಲ.

4) ಕಂಪನಿಯಿಂದ ಲಭ್ಯವಿರುವ ಮಾಹಿತಿ ಹಾಗೂ ನೀಡಿರುವ ವಿವರಣೆಯಂತೆ, ಕಂಪನಿಯು ಯಾವುದೇ ಸಾಲವನ್ನು ಕೊಟ್ಟಿರುವುದಿಲ್ಲ. ಹಾಗೂ ಹೂಡಿಕೆ ಮಾಡಿರುವುದಿಲ್ಲ. ಕಂಪನಿ ಕಾಯಿದೆ ಕಲಂ 185 ಮತ್ತು 186ರ ಅನ್ವಯ ಹವಣಿಕೆ ನಿಯಮಗಳ ಅಡಿಯಲ್ಲಿ ಭರವಸೆ ಮತ್ತು ಬದ್ಧತೆಯನ್ನು ನೀಡಿರುವುದಿಲ್ಲ.

5) ಕಂಪನಿಯು ಯಾವುದೇ ತರನಾದ ಠೇವಣಿಗಳನ್ನು ಪಡೆದಿರುವುದಿಲ್ಲ, ಠೇವಣಿಗಳನ್ನು ಪಡೆಯದೇ ಇರುವುದರಿಂದ ರಿಸರ್ವಬ್ಯಾಂಕ್‌ನ ಕಾನೂನಿನ ಹಾಗೂ ನಿಯಮಗಳ ಅಡಿಯಲ್ಲಿ ಹವಣಿಕೆ ನಿಯಮಗಳು 73 ರಿಂದ 76ರ ವರೆಗೆ ಕಾನೂನು ಮತ್ತು ನಿಯಮಗಳು ಕಂಪನಿಗೆ ಅನ್ವಯವಾಗುವುದಿಲ್ಲ. ಕಂಪನಿ ನಿಯಮಗಳು (ಠೇವಣಿ ಸ್ವೀಕೃತ) 2015ರ ಅನುಸಾರ ಠೇವಣಿಯನ್ನು ಸಾರ್ವಜನಿಕರಿಂದ ಸ್ವೀಕರಿಸುವುದು ಅನ್ವಯಿಸುವುದಿಲ್ಲ.

6) ನಮಗೆ ತಿಳಿದಿರುವಂತೆ ಮತ್ತು ನಮಗೆ ಒದಗಿಸಿದ ವಿವರಣೆಗಳ ಅನ್ವಯ ಕೇಂದ್ರ ಸರ್ಕಾರದ ಕಾಯಿದೆ ಕಲಂ 148ರ ಉಪ ಕಲಂ 1ರ ಅಡಿಯಲ್ಲಿ ಕೇಂದ್ರ ಸರ್ಕಾರವು ಕಾಸ್ತ ದಾಖಲೆಗಳನ್ನು ಇಡುವ ಬಗ್ಗೆ ನಿಗದಿಪಡಿಸದೇ ಇರುವುದರಿಂದ ಕಂಪನಿಯು ಯಾವುದೇ ಉತ್ಪನ್ನಗಳನ್ನು ಉತ್ಪಾದಿಸಿರುವುದಿಲ್ಲ.



- 7) (ಎ) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ಖಾತೆಯ ಪುಸ್ತಕಗಳು , ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಭವಿಷ್ಯನಿಧಿ, ನೌಕರರ ರಾಜ್ಯ ವಿಮೆ, ಆದಾಯ-ತೆರಿಗೆ ಸೇರಿದಂತೆ ವಿವಾದಾಸ್ಪದ ಶಾಸನಬದ್ಧ ಬಾಕಿಗಳನ್ನು ಠೇವಣಿ ಇಡುವುದರಲ್ಲಿ ಕಂಪನಿಯು ನಿಯಮಿತವಾಗಿಲ್ಲ. ಸೇವಾ ತೆರಿಗೆ, ಕಸ್ಟಮ್ಸ್ ಸುಂಕ, ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೆಸ್ ಮತ್ತು ಇತರ ಯಾವುದೇ ಶಾಸನಬದ್ಧ ಬಾಕಿ ಸೂಕ್ತ ಅಧಿಕಾರಿಗಳೊಂದಿಗೆ ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಮೇಲಿನವುಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಯಾವುದೇ ವಿವಾದಾಸ್ಪದ ಮೊತ್ತವು 31-03-2018 ವೇಳೆಗೆ ಬಾಕಿ ಉಳಿದಿಲ್ಲ. ಮ್ಯಾಟ್ ಹೊಣೆಗಾರಿಕೆ ರೂ.42,66,740 ಜಿಐಎಸ್ ಹೊಣೆಗಾರಿಕೆ ರೂ.2,860 ಜಿಪಿಎಫ್ ಹೊಣೆಗಾರಿಕೆ 240 ಕೆಜಿಐಡಿ ಹೊಣೆಗಾರಿಕೆ 21,120 ಎಲ್‌ಐಸಿ ಹೊಣೆಗಾರಿಕೆ 31,024 ವೃತ್ತಿಪರ ತೆರಿಗೆ ಹೊಣೆಗಾರಿಕೆ ರೂ.62,927.07 ಇನ್ನು ಪಾವತಿಸಲಾಗಿಲ್ಲ.
- ಬಿ) ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಯ ಪ್ರಕಾರ ಯಾವುದೇ ವಿವಾದದ ಕಾರಣದಿಂದಾಗಿ ಆದಾಯ ತೆರಿಗೆ, ಮಾರಾಟ ತೆರಿಗೆ, ಸೇವಾ ತೆರಿಗೆ, ಕಸ್ಟಮ್ಸ್ ಕರ್ತವ್ಯ, ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ ಬಾಕಿ ಇಲ್ಲ.
- 8) ನಮಗೆ ಒದಗಿಸಿದ ದಾಖಲೆ ಮತ್ತು ವಿವರಣೆಗಳನ್ವಯ ಮಂಡಳಿಯು ಯಾವುದೇ ಬ್ಯಾಂಕು ಮತ್ತು ಆರ್ಥಿಕ ಸಂಸ್ಥೆಯಿಂದ ಇತರರು ಪಡೆದ ಸಾಲಗಳಿಗೆ ಜಾಮೀನು ನೀಡಿರುವುದಿಲ್ಲ.
- 9) ನಮಗೆ ನೀಡಿರುವ ಮಾಹಿತಿ ಹಾಗೂ ವಿವರಣೆಗಳಂತೆ ನಮ್ಮ ಅಭಿಪ್ರಾಯದಲ್ಲಿ ಮಂಡಳಿಯು ಸಾರ್ವಜನಿಕರಿಂದ ಯಾವುದೇ ತೆರನಾದ ಸಾಲ ಮತ್ತು ಕೊಡುಗೆಗಳನ್ನು ಪಡೆದಿರುವುದಿಲ್ಲ. ಇದರ ಪ್ರಕಾರವಾಗಿ ನಿಯಮ 3 (IX) ಅನ್ವಯವಾಗುವುದಿಲ್ಲ.
- 10) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯಂತೆ ಕಂಪನಿಯ ಮೇಲೆ ಅಥವಾ ಅಧಿಕಾರಿ / ಸಿಬ್ಬಂದಿಗಳ ಮೇಲೆ ಪ್ರಸ್ತುತ ಸಾಲಿನಲ್ಲಿ ಯಾವುದೇ ದುರುಪಯೋಗದ, ವಂಚನೆ ಪ್ರಕರಣಗಳು ನಮ್ಮ ಲೆಕ್ಕಪಾಸಣೆಯ ಅವಧಿಯಲ್ಲಿ ಕಂಡುಬಂದಿರುವುದಿಲ್ಲ. ಅಥವಾ ವರದಿ ಮಾಡಿರುವುದಿಲ್ಲ. ಆದುದರಿಂದ ನಿಯಮ 3 (X) ಅನ್ವಯವಾಗುವುದಿಲ್ಲ.
- 11) ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಯಂತೆ ಕಂಪನಿ ಕಾಯಿದೆ ನಿಯಮ 197ರ ಷೇಡ್ಯೂಲ್ಡ್ 5ರ ನಿಬಂಧನೆಗಳ ಆದೇಶದನ್ವಯ ವ್ಯವಸ್ಥಾಪಕರ ಸಂಭಾವನೆಯನ್ನು ಅಗತ್ಯ ಅನುಮೋದನೆಗಳಿಗುಣವಾಗಿ ಪಾವತಿಸಿರುತ್ತದೆ.
- 12) ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ನಿಧಿ ಕಂಪನಿಯಾಗಿರುವುದಿಲ್ಲ. ಕಾರಣ ಕಂಪನಿ ಕಾಯಿದೆ ನಿಯಮ 4 (XII) ಅನ್ವಯವಾಗಿರುವುದಿಲ್ಲ.
- 13) ನಮ್ಮ ಅಭಿಪ್ರಾಯದಲ್ಲಿ ಲೆಕ್ಕಪಾಸಣೆಯ ತತ್ವ ಹಾಗೂ ನಮಗೆ ನೀಡಿರುವ ಮಾಹಿತಿ ಅನ್ವಯ ನಮಗೆ ಪ್ರತಿನಿಧಿಸಿರುವ ನಿರ್ವಹಣೆಯ ಸದಸ್ಯರನ್ವಯ, ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಎಲ್ಲಾ ವ್ಯವಹಾರಗಳು ಕಂಪನಿ



ಕಾಯಿದೆ ನಿಯಮ 177 ಮತ್ತು 188 ರ 2013ರ ಅನುಸಾರ ಎಲ್ಲಾ ಆರ್ಥಿಕ ಹೇಳಿಕೆಗಳನ್ನು ಘೋಷಿಸಿ ಬಹಿರಂಗ ಪಡಿಸಲಾಗಿದೆ.

- 14) ಲೆಕ್ಕ ತಪಾಸಣೆಯ ತತ್ವ ಮತ್ತು ನಮಗೆ ನೀಡಿದ ಮಾಹಿತಿ ಅನ್ವಯ ಮಂಡಳಿಯು ಯಾವುದೇ ತರಹದ ಷೇರುಗಳನ್ನು ವಿತರಿಸಿರುವುದಿಲ್ಲ. ಕಾರಣ ಕಂಪನಿ ಕಾಯಿದೆ ನಿಯಮ 3 (XIV) ಆದೇಶ ಅನ್ವಯವಾಗುವುದಿಲ್ಲ.
- 15) ಲೆಕ್ಕತಪಾಸಣೆ ತತ್ವ ಮತ್ತು ನಮಗೆ ನೀಡಿದ ಮಾಹಿತಿ ಅನ್ವಯ ಕಂಪನಿಯು ನಿರ್ದೇಶಕರು ಅಥವಾ ಅವರಿಗೆ ಸಂಬಂಧಿಸಿದ ಸದಸ್ಯರುಗಳೊಂದಿಗೆ ಯಾವುದೇ ನಗದು ರೂಪದಲ್ಲಿ ವ್ಯವಹಾರವನ್ನು ನಡೆಸಿರುವುದಿಲ್ಲ. ಆದುದರಿಂದ ನಿಬಂಧನೆಗಳ ನಿಯಮ 3 (XV) ಅನ್ವಯವಾಗುವುದಿಲ್ಲ.
- 16) ನಮಗೆ ನೀಡಿರುವ ಮಾಹಿತಿ ಹಾಗೂ ವಿವರಣೆಗಳಂತೆ ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾಯಿದೆ 1934ರ ನಿಯಮ 45-1ಎ ರನ್ವಯ ನೋಂದಣೆಯಾಗಿಲ್ಲದಿರುವುದರಿಂದ ನಿಯಮ 3 (XVI) ಅನ್ವಯಿಸುವುದಿಲ್ಲ.

ಆರ್.ಪಿ. ಬಿಜಾಸ್‌ಪೂರ

ಚಾರ್ಟೆಡ್ ಅಕೌಂಟೆಂಟ್ಸ್

ಪರವಾಗಿ

ಸಂಸ್ಥೆಯ ನೋಂದಣೆ ಸಂಖ್ಯೆ : 000484s

ಸಹಿ/-

ಆರ್.ಪಿ. ಬಿಜಾಸ್‌ಪೂರ

ಮಾಲಕರು

ಸದಸ್ಯತ್ವ ಸಂಖ್ಯೆ : 022729

ಸ್ಥಳ : ಕಲಬುರಗಿ

ದಿನಾಂಕ : 02/03/2019



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ಸಂ: 42, ಕಾಟನ್ ಮಾರ್ಕೆಟ್, ಎಪಿಎಂಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104.

<><><><><

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಬಿ'

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿಯ ಅನುಬಂಧ 'ಬಿ' ಯಲ್ಲಿನ ಆಂತರಿಕ ಆರ್ಥಿಕ ನಿಯಂತ್ರಣ ಕಂಡಿಕೆ (1) ಉಪನಿಯಮ 3ರ 143 ಕಾಯಿದೆ 2013ರ ಪ್ರಕಾರ

ಕಂಪನಿ ಕಾಯಿದೆ 2013 (ಕಾಯ್ದೆ) ನಿಯಮ 143ರ ಕ್ಲಾಸ್ (I)ರ ಉಪನಿಯಮ 3 ರಡಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ವರದಿ.

ನಾವು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿಯ (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ) ಆಂತರಿಕ ಹಣಕಾಸು ನಿಯಂತ್ರಣಗಳನ್ನು ದಿನಾಂಕ 31-03-2018ರ ಅಂತ್ಯಕ್ಕೆ ಕೊನೆಗೊಂಡಂತೆ ಆರ್ಥಿಕ ವರ್ಷದ ಹಣಕಾಸು ಪಟ್ಟಿಗಳ ಲೆಕ್ಕಪರಿಶೋಧನೆಯೊಂದಿಗೆ ಪರಿಶೀಲಿಸಲು ನಿಯುಕ್ತಿಗೊಂಡಿರುತ್ತೇವೆ.

ಆಂತರಿಕ ಹಣಕಾಸು ನಿಯಂತ್ರಣಗಳ ಆಡಳಿತ ಜವಾಬ್ದಾರಿಗಳು :

ಕಂಪನಿಯ ಹಣಕಾಸು ನಿರ್ವಹಣೆಯು “ ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ನಿಯಂತ್ರಣ ” ದ ಆಧಾರದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಮಾರ್ಗದರ್ಶಿ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸುವ ಕಂಪನಿ ಇನ್ಸ್ಟಿಟ್ಯೂಟ್ ಹೊರಡಿಸಿದ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಕುರಿತು ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ . ಈ ಜವಾಬ್ದಾರಿಗಳಲ್ಲಿ ಕಂಪನಿಯ ನೀತಿಗಳನ್ನು ಅನುಸರಿಸುವುದು, ಅದರ ಸ್ವತ್ತುಗಳ ಸಂರಕ್ಷಣೆ, ವಂಚನೆಗಳು ಮತ್ತು ದೋಷಗಳನ್ನು ತಡೆಗಟ್ಟುವುದು ಮತ್ತು ಪತ್ತೆ ಮಾಡುವುದು ಸೇರಿದಂತೆ ಅದರ ವ್ಯವಹಾರದ ಕ್ರಮಬದ್ಧ ಮತ್ತು ಪರಿಣಾಮಕಾರಿ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಸೇರಿವೆ. ಕಂಪನಿ ಕಾಯ್ದೆ 2013 ರ ಪ್ರಕಾರ ಲೆಕ್ಕಪರಿಶೋಧಕ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆ ಮತ್ತು ವಿಶ್ವಾಸಾರ್ಹ ಹಣಕಾಸು ಮಾಹಿತಿಯ ಸಮಯೋಚಿತ ತಯಾರಿಕೆ ಸೇರಿದೆ.

ಲೆಕ್ಕಪರಿಶೋಧಕರ ಜವಾಬ್ದಾರಿ :

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಹಣಕಾಸಿನ ವರದಿಗಾರಿಕೆಯ ಮೇಲೆ ಕಂಪನಿಯ ಹಣಕಾಸು ನಿಯಂತ್ರಣಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಐಸಿಎಐ ಹೊರಡಿಸಿದ ಮತ್ತು ಕಂಪನಿ ಕಾಯ್ದೆಯ ಸೆಕ್ಷನ್ 143 (10) ರ ಅಡಿಯಲ್ಲಿ ಶಿಫಾರಸು ಮಾಡಲಾಗಿದೆಯೆಂದು ಪರಿಗಣಿಸಲಾದ ಹಣಕಾಸು ವರದಿಗಾರಿಕೆಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ (ಮಾರ್ಗದರ್ಶನ ಟಿಪ್ಪಣಿ) ಮತ್ತು ಲೆಕ್ಕಪರಿಶೋಧನೆಯ ಮಾನದಂಡಗಳ ಅನುಸಾರ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. 2013, ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯವಾಗುವ ಮಟ್ಟಿಗೆ, ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯಿಸುತ್ತದೆ ಮತ್ತು ಎರಡೂ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹೊರಡಿಸಿದೆ. ಆ ಮಾನದಂಡಗಳು ಮತ್ತು ಮಾರ್ಗದರ್ಶನ ಟಿಪ್ಪಣಿಗೆ ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಹಣಕಾಸಿನ ವರದಿಗಾರಿಕೆಯ ಮೇಲೆ ಸಾಕಷ್ಟು ಆಂತರಿಕ ಹಣಕಾಸಿನ ನಿಯಂತ್ರಣಗಳನ್ನು ಸ್ಥಾಪಿಸಲಾಗಿದೆಯೇ ಮತ್ತು ನಿರ್ವಹಿಸಲಾಗಿದೆಯೇ ಮತ್ತು ಅಂತಹ ನಿಯಂತ್ರಣಗಳು ಎಲ್ಲಾ ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಸಮಂಜಸವಾದ ಭರವಸೆ ಪಡೆಯಲು ಆಡಿಟ್‌ನ್ನು ಯೋಜಿಸಿ ನಿರ್ವಹಿಸಬೇಕು.



ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ವರದಿಗಾರಿಕೆ ಮತ್ತು ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಲೆಕ್ಕಪರಿಶೋಧಕ ಸಾಕ್ಷ್ಯಗಳನ್ನು ಪಡೆಯಲು ಕಾರ್ಯವಿಧಾನಗಳನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ. ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ನಮ್ಮ ಲೆಕ್ಕಪರಿಶೋಧನೆಯು, ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ತಿಳುವಳಿ ಪಡೆಯುವುದು, ವಸ್ತು, ದೌರ್ಬಲ್ಯವು ಅಸ್ತಿತ್ವದಲ್ಲಿದೆ ಎಂಬ ಅಪಾಯವನ್ನು ನಿರ್ಣಯಿಸುವುದು ಮತ್ತು ಮೌಲ್ಯಮಾಪನ ಮಾಡಿದ ಅಪಾಯದ ಆಧಾರದ ಮೇಲೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು & ಮೌಲ್ಯಮಾಪನ ಮಾಡುವುದು ಆಯ್ಕೆಮಾಡಿದ ಕಾರ್ಯವಿಧಾನಗಳು ಲೆಕ್ಕಪರಿಶೋಧಕರ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ತಪ್ಪುದಾರಿಗೆಳೆಯುವಿಕೆಯ ಅಪಾಯಗಳ ಮೌಲ್ಯಮಾಪನವೂ ಸೇರಿದೆ.

ಹಣಕಾಸಿನ ವರದಿಗಾರಿಕೆಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯಲ್ಲಿನ ನಮ್ಮ ಲೆಕ್ಕಪರಿಶೋಧನೆಯ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಾವು ಪಡೆದ ಲೆಕ್ಕಪರಿಶೋಧನೆಯ ಪುರಾವೆಗಳು ಸಾಕಷ್ಟು ಸೂಕ್ತವೆಂದು ನಾವು ನಂಬುತ್ತೇವೆ.

ಆರ್ಥಿಕ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯಾಖ್ಯಾನ

ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣವು ಹಣಕಾಸಿನ ವರದಿಯ ವಿಶ್ವಾಸಾರ್ಹತೆ ಮತ್ತು ಸಾಮಾನ್ಯವಾಗಿ ಸ್ವೀಕೃತ ಲೆಕ್ಕಪರಿಶೋಧಕ ತತ್ವಗಳಿಗೆ ಅನುಸಾರವಾಗಿ ಬಾಹ್ಯ ಉದ್ದೇಶಗಳಿಗಾಗಿ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸುವ ಬಗ್ಗೆ ಸಮಂಜಸವಾದ ಭರವಸೆ ನೀಡಲು ವಿನ್ಯಾಸಗೊಳಿಸಲಾದ ಪ್ರಕ್ರಿಯೆಯಾಗಿದೆ. ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣವು ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿದೆ (1) ದಾಖಲೆಗಳ ನಿರ್ವಹಣೆ ಸಂಬಂಧಿಸಿದ ಸಮಂಜಸವಾದ ವಿವರವಾಗಿ, ಕಂಪನಿಯ ಸ್ವತ್ತುಗಳ ವಹಿವಾಟು ಮತ್ತು ಇತ್ಯರ್ಥಗಳನ್ನು ನಿಖರವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಬಿಂಬಿಸುತ್ತದೆ; (2) ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ಹೇಳಿಕೆಗಳನ್ನು ತಯಾರಿಸಲು ಅನುಮತಿ ನೀಡಲು ವಹಿವಾಟುಗಳನ್ನು ಅಗತ್ಯವೆಂದು ದಾಖಲಿಸಲಾಗುತ್ತದೆ ಮತ್ತು ಕಂಪನಿಯ ರಶೀದಿಗಳು ಮತ್ತು ಖರ್ಚುಗಳನ್ನು ಕಂಪನಿಯ ನಿರ್ವಹಣೆ ಮತ್ತು ನಿರ್ದೇಶಕರ ಅಧಿಕಾರಕ್ಕೆ ಅನುಗುಣವಾಗಿ ಮಾಡಲಾಗುತ್ತದೆ. ಎಂಬ ಸಮಂಜಸವಾದ ಭರವಸೆ ನೀಡಿ ಮತ್ತು (3) ಹಣಕಾಸಿನ ಹೇಳಿಕೆಗಳ ಮೇಲೆ ವಸ್ತು ಪರಿಣಾಮ ಬೀರಬಹುದಾದ ಕಂಪನಿಯ ಸ್ವತ್ತುಗಳ ಅನಧಿಕೃತ ಸ್ವಾಧೀನ, ಬಳಕೆ ಅಥವಾ ವಿಲೇವಾರಿ ತಡೆಗಟ್ಟುವಿಕೆ ಅಥವಾ ಸಮಯೋಚಿತವಾಗಿ ಪತ್ತೆಹಚ್ಚುವ ಬಗ್ಗೆ ಸಮಂಜಸವಾದ ಭರವಸೆ ನೀಡುತ್ತದೆ.

ಆರ್ಥಿಕ ವರದಿಗಳ ಮೇಲೆ ಆಂತರಿಕ ಹಣಕಾಸು ನಿಯಂತ್ರಣ

ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಮಿತಿಗಳ ಕಾರಣ, ನಿಯಂತ್ರಣಗಳ ಹೊಂದಾಣಿಕೆ ಅಥವಾ ಅಸಮರ್ಪಕ ನಿರ್ವಹಣೆ ಅತಿಕ್ರಮಣ ಸೇರಿದಂತೆ, ದೋಷ ಅಥವಾ ವಂಚನೆಯಿಂದಾಗಿ ವಸ್ತು ತಪ್ಪುಗ್ರಹಿಕೆಯು ಸಂಭವಿಸಬಹುದು ಮತ್ತು ಪತ್ತೆಯಾಗುವುದಿಲ್ಲ. ಅಲ್ಲದೆ, ಭವಿಷ್ಯದ ಅವಧಿಗಳಿಗೆ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಯಾವುದೇ ಮೌಲ್ಯಮಾಪನದ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣವು ಅಸಮರ್ಪಕವಾಗಬಹುದು ಅಥವಾ ಹದಗೆಡಬಹುದು ಎಂಬ ನೀತಿಗಳು ಅಥವಾ ಕಾರ್ಯವಿಧಾನಗಳ ಅನುಸರಣೆಯ ಮಟ್ಟಕ್ಕೆ ಒಳಗಾಗುತ್ತದೆ.



ಅರ್ಹ ಅಭಿಪ್ರಾಯಗಳ ತಳಹದಿ :

ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ, ಗಮನಾರ್ಹ ಕೊರತೆಗಳಿಗೆ ಕಾರಣವಾಗುವ ನಿಯಂತ್ರಣಗಳ ವಿನ್ಯಾಸ ಕಾರ್ಯಾಚರಣೆಯಲ್ಲಿ ಈ ಕೆಳಗಿನ ನ್ಯೂನತೆಗಳನ್ನು 31-03-2018 ರಂದು ಗುರುತಿಸಲಾಗಿದೆ:

ನಿಯೋಜಿತ ಕಾರ್ಯಗಳನ್ನು ಪೂರೈಸಲು ತರಬೇತಿಯ ಕೊರತೆಯಿರುವ ನೌಕರರ ಗಮನಕ್ಕೆ ಬರುವುದರಿಂದ ಕಂಪನಿಯು ಆಂತರಿಕ ನಿಯಂತ್ರಣಗಳ ಕೊರತೆಯ ಅನುಷ್ಠಾನವನ್ನು ಹೊಂದಿದೆ ಮತ್ತು ಅಕೌಂಟಿಂಗ್ & ರಿಪೋರ್ಟಿಂಗ್ ಕಾರ್ಯದ ಜವಾಬ್ದಾರಿಯುತ ಕೆಲವು ಉದ್ಯೋಗಿಗಳು ಘಟಕದ ಹಣಕಾಸು ವಹಿವಾಟುಗಳನ್ನು ದಾಖಲಿಸುವಲ್ಲಿ ಸಾಮಾನ್ಯವಾಗಿ ಸ್ವೀಕರಿಸಿದ ಲೆಕ್ಕಪರಿಶೋಧಕ ತತ್ವಗಳನ್ನು ಅನ್ವಯಿಸುವ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವುದಿಲ್ಲ.

ಅಭಿಪ್ರಾಯ :

ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಎಲ್ಲಾ ವಿಷಯಗಳಲ್ಲಿ ಹಣಕಾಸಿನ ವರದಿಗಾರಿಕೆಯ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ & ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳು 31-03-2018 ರಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಹೊರತುಪಡಿಸಿ ಅರ್ಹತೆಯ ಆಧಾರದ ಮೇಲೆ ವಿವರಿಸಿದ ವಿಷಯದ ಪರಿಣಾಮಗಳನ್ನು ಹೊರತುಪಡಿಸಿ ಭಾರತದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಹೊರಡಿಸಿದ ಹಣಕಾಸು ವರದಿಗಾರಿಕೆಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಮಾರ್ಗದರ್ಶನ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಮಾನದಂಡಗಳ ಆಧಾರದ ಮೇಲೆ ಅಭಿಪ್ರಾಯ ಹೊಂದಿದೆ.

ಆರ್.ಪಿ. ಬಿಜಾಸ್‌ಪೂರ

ಚಾರ್ಟೆಡ್ ಅಕೌಂಟೆಂಟ್ಸ್
ಪರವಾಗಿ

ಸಹಿ/-

ಆರ್.ಪಿ. ಬಿಜಾಸ್‌ಪೂರ
ಮಾಲಕರು

ಸದಸ್ಯತ್ವ ಸಂಖ್ಯೆ : 022729

ಸ್ಥಳ : ಕಲಬುರಗಿ

ದಿನಾಂಕ : 02/03/2019



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ಸಂ: 42, ಕಾಟನ್ ಮಾರ್ಕೆಟ್, ಎಪಿಎಂಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104.

<><><><>

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಸಿ'

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿಯ ಅನುಬಂಧ 'ಸಿ'

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

<><><><><>

ಕ್ರ.ಸಂ	ನಿರ್ದೇಶನಗಳು / ಉಪ-ನಿರ್ದೇಶನಗಳು	ತೆಗೆದುಕೊಂಡ ಕ್ರಮ	ಆರ್ಥಿಕ ಹೇಳಿಕೆಯ ಮೇಲಿನ ಪರಿಣಾಮಗಳು
--------	------------------------------	-----------------	--------------------------------

A. ನಿರ್ದೇಶನಗಳು

1.	ನಿಗಮವು ಡಿಸ್‌ಇನ್‌ವೆಸ್ಟ್‌ಮೆಂಟ್‌ಗೆ ಒಳಗಾಗಿದ್ದರೆ ಆಸ್ತಿಯ ಪೂರ್ಣ ಸ್ಥಿತಿಯ ವಿವರಗಳು ಹಾಗೂ ಮೌಲ್ಯಗಳು (ಅಗೋಚರ ಆಸ್ತಿಗಳು ಮತ್ತು ಭೂಮಿ ಒಳಗೊಂಡು) ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿ ಡಿಸ್‌ಇನ್‌ವೆಸ್ಟ್‌ಮೆಂಟ್ ಬೆಳವಣಿಗೆಯನ್ನು ಪರಿಶೀಲಿಸಬಹುದಾಗಿದೆ.	ಈ ನಿಗಮವು ಒದಗಿಸಿದ ಮಾಹಿತಿ ಮತ್ತು ವಿವರಣೆಗಳನ್ನು ಆಧರಿಸಿ ಹಣಕಾಸು 2017-18 ವರ್ಷದಲ್ಲಿ ಹೂಡಿಕೆ ಮಾಡಲು ಕಂಪನಿಯನ್ನು ಆಯ್ಕೆ ಮಾಡಿಲ್ಲ.	ಅನ್ವಯಿಸುವುದಿಲ್ಲ
2.	ಮನ್ನಾ / ಸಾಲಗಳು / ಬಡ್ಡಿ ಇತ್ಯಾದಿಗಳನ್ನು ತ್ಯಜಿಸುವ ಯಾವುದೇ ಪ್ರಕರಣಗಳು ಇದೆಯೇ ಎಂದು ದಯವಿಟ್ಟು ವರದಿ ಮಾಡಿ, ಹೌದು, ಅದರ ಕಾರಣಗಳು ಮತ್ತು ಒಳಗೊಂಡಿರುವ ಮೊತ್ತ.	ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆ ಪ್ರಕಾರ, ಮನ್ನಾ / ಸಾಲ / ಬಡ್ಡಿ ಇತ್ಯಾದಿಗಳನ್ನು ತ್ಯಜಿಸುವ / ಬರೆಯುವ ಯಾವುದೇ ಪ್ರಕರಣಗಳಿಲ್ಲ.	ಅನ್ವಯಿಸುವುದಿಲ್ಲ
3.	ಸರ್ಕಾರದಿಂದ ಉಡುಗೊರೆಯಾಗಿ ಪಡೆದ ಮೂರನೇ ವ್ಯಕ್ತಿಗಳು ಮತ್ತು ಸ್ವತ್ತುಗಳೊಂದಿಗೆ ಇರುವ ದಾಸ್ತಾನುಗಳಿಗೆ ಸರಿಯಾದ ದಾಖಲೆಗಳನ್ನು ನಿರ್ವಹಿಸಲಾಗಿದೆಯೇ?	ವರ್ಷದಲ್ಲಿ ಕಂಪನಿಯು ನಾಫೆಡ್‌ನೊಂದಿಗಿನ ಒಪ್ಪಂದದ ಪ್ರಕಾರ ಸಂಗ್ರಹಣಾ ವಿಜ್ಞಿಯಾಗಿ ಕಾರ್ಯನಿರ್ವಹಿಸಿದೆ, ಕಂಪನಿಯು ಯಾವುದೇ ದಾಸ್ತಾನು ಹೊಂದಿಲ್ಲ ಆದರೆ ನಾಫೆಡ್‌ನೊಂದಿಗಿನ ಒಪ್ಪಂದದ ಪ್ರಕಾರ ದಾಸ್ತಾನುಗಳ ಅಗತ್ಯ ಮಾಹಿತಿಯನ್ನು ಕಂಪನಿಯು ನಿರ್ವಹಿಸುತ್ತವೆ. ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಅಂತಹ ಯಾವುದೇ ಉಡುಗೊರೆಗಳನ್ನು ಸರ್ಕಾರದಿಂದ ಅಥವಾ ಇತರ ಅಧಿಕಾರಿಗಳು ಸ್ವೀಕರಿಸಲಾಗಿಲ್ಲ.	ಅನ್ವಯಿಸುವುದಿಲ್ಲ
4.	ನಿಗಮವು ಮೇಲಿರುವ ಕಾನೂನಿಗೆ ಸಂಬಂಧಪಟ್ಟ ಅವಧಿವಾರು ಮೊಕದ್ದಮೆಗಳು,	ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆ ಪ್ರಕಾರ, ಯಾವುದೇ	ಅನ್ವಯಿಸುವುದಿಲ್ಲ



	ವಿವಾದ ಬಗೆಹರಿಸುವ ಮೊಕದ್ದಮೆಗಳು, ಬಾಕಿ ಉಳಿದಿರುವ, ಪ್ರಸ್ತುತ ಮೊಕದ್ದಮೆಗಳಿಂದ ಆಗಬಹುದಾದ ಖರ್ಚು- ವೆಚ್ಚಗಳ (ದೇಶ / ವಿದೇಶ) ಬಗ್ಗೆ.	ಪ್ರಕರಣಗಳು / ದಾವೆಗಳು ಬಾಕಿ ಉಳಿದಿಲ್ಲ.	
--	---	------------------------------------	--

B. ನಿರ್ದಿಷ್ಟ ಉಪ-ನಿರ್ದೇಶನಗಳು

1.	ಕಂಪನಿಯ ಒಡೆತನದ ಭೂಮಿಯನ್ನು ಅತಿಕ್ರಮಿಸಲಾಗಿದೆಯೆ, ದಾವೆ ಅಡಿಯಲ್ಲಿ, ಬಳಕೆಗೆ ಇಡುವುದಿಲ್ಲ ಅಥವಾ ಹೆಚ್ಚುವರಿ ಎಂದು ಘೋಷಿಸಲಾಗಿದೆಯೆ. ವಿವರಗಳನ್ನು ಒದಗಿಸಬಹುದು.	ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಈ ಜಮೀನು ಕಂಪನಿಯ ಒಡೆತನದಲ್ಲಿದೆ.	ಅನ್ವಯಿಸುವುದಿಲ್ಲ
2.	ಭೌತಿಕ ಪರಿಶೀಲನೆಯಲ್ಲಿ ಕಂಡುಬರುವ ಕೊರತೆ / ಹೆಚ್ಚುವರಿ ಹೊಂದಾಣಿಕೆಯ ನಂತರ ದ್ವಿದಳ ಧಾನ್ಯಗಳ ಪ್ಯಾಕಿಂಗ್ / ಪ್ರಮಾಣೀಕರಣ ಸಾಮಗ್ರಿಗಳು ಮತ್ತು ಇತರ ವಸ್ತುಗಳ ಸ್ಟಾಕ್‌ನ್ನು ಸ್ಟಾಕ್ ದಾಖಲೆಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆಯೆ ಮತ್ತು ಹಳೆಯ ಸ್ಟಾಕ್‌ಗಳ ಗುಣಮಟ್ಟದಲ್ಲಿನ ಕ್ಷೀಣತೆಗೆ ಸರಿಯಾದ ಪರಿಗಣನೆಯನ್ನು ನೀಡಲಾಗಿದೆಯೆ? ಸ್ಟಾಕ್ ಮೌಲ್ಯಮಾಪನ?	ನಾಫೆಡ್ ಮತ್ತು ಕಂಪನಿಯ ನಡುವಿನ ಒಪ್ಪಂದದ ಪ್ರಕಾರ ಅಂದರೆ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. (ಹಿಂದಿನ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ನಿ.) ಎಂದು ಕರೆಯಲಾಗುತ್ತಿತ್ತು.), ಸಂಗ್ರಹಣೆ ಮತ್ತು ಸಂಗ್ರಹಿಸಿದ ಷೇರುಗಳ ಠೇವಣಿ ಇಡುವ ಮೊದಲು ಪ್ರತಿ ಖರೀದಿ ಕೇಂದ್ರದಲ್ಲಿ ಷೇರುಗಳ ಗುಣಮಟ್ಟವನ್ನು ಪರಿಶೀಲಿಸಲು ನಾಫೆಡ್ ನೇಮಿಸಿದ ಸರ್ವೇಯರ್‌ಗಳು ಗೋದಾಮಿನಲ್ಲಿ ಸರಿಯಾದ ವ್ಯವಸ್ಥೆಯನ್ನು ಮಾಡುತ್ತಾರೆ. [ಟಿಪ್ಪಣಿ 1 ನೋಡಿ]	ಅನ್ವಯಿಸುವುದಿಲ್ಲ
3.	ಸಂಗ್ರಹಿಸಿದ ಎಲ್ಲಾ ಕೃಷಿ ಉತ್ಪನ್ನಗಳನ್ನು ಸರಿಯಾಗಿ ಸಂಗ್ರಹಿಸಲಾಗಿದೆಯೆ ಮತ್ತು ಸಮರ್ಪಕವಾಗಿ ವಿಮೆ ಮಾಡಲಾಗಿದೆಯೆ. ಯಾವುದೇ ವಿಮಾ ಹಕ್ಕುಗಳನ್ನು ತಿರಸ್ಕರಿಸಿದರೆ, ವಿವರಗಳನ್ನು ವರದಿ ಮಾಡಬಹುದು.	ಟಿಪ್ಪಣಿ 1 ಮತ್ತು 2 ರ ಪ್ರಕಾರ ಕಂಪನಿಯು ಖರೀದಿ, ಸಂಗ್ರಹಣೆ ಮತ್ತು ವಿಮಾ ವಿಧಾನವನ್ನು ಅನುಸರಿಸುತ್ತದೆ.	ಅನ್ವಯಿಸುವುದಿಲ್ಲ
4.	ತೊಗರಿ, ಬೇಳೆಕಾಳುಗಳ ಮತ್ತು ಅವುಗಳ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ಮತ್ತು ರಫ್ತುಗಳನ್ನು ಬೆಂಬಲಿಸಲು, ರಕ್ಷಿಸಲು, ನಿರ್ವಹಿಸಲು ಮತ್ತು ಉತ್ತೇಜಿಸಲು ಕಂಪನಿಯು ಪರಿಣಾಮಕಾರಿ ಕಾರ್ಯವಿಧಾನವನ್ನು ಹೊಂದಿದೆಯೆ?	ತೊಗರಿಯ ಉತ್ಪಾದನೆಯನ್ನು ಬೆಂಬಲಿಸಲು, ರಕ್ಷಿಸಲು, ನಿರ್ವಹಿಸಲು, ಹೆಚ್ಚಿಸಲು ಮತ್ತು ಉತ್ತೇಜಿಸಲು ಕಂಪನಿಯು ಪರಿಣಾಮಕಾರಿ ಕಾರ್ಯವಿಧಾನವನ್ನು ಹೊಂದಿದೆ.	ಅನ್ವಯಿಸುವುದಿಲ್ಲ
5.	ತೊಗರಿ ಮತ್ತು ಬೇಳೆಕಾಳುಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಭಾರತ ಮತ್ತು ಹೊರಗಡೆ ಕೈಗೊಳ್ಳಲು ಮತ್ತು ಉತ್ತೇಜಿಸಲು ಮತ್ತು ತೊಗರಿ ಮತ್ತು ಇತರ ದ್ವಿದಳ ಧಾನ್ಯಗಳ ಮತ್ತು ಅವುಗಳ ಉತ್ಪನ್ನಗಳ ಉತ್ಪಾದನೆ ಮತ್ತು ಸಂಸ್ಕರಣೆಗಾಗಿ ಸುಧಾರಿತ ಮತ್ತು ಸೂಕ್ತವಾದ ತಂತ್ರಜ್ಞಾನವನ್ನು ಗುರುತಿಸಲು ಮತ್ತು ತಯಾರಿಸಲು ಕಂಪನಿಗೆ ಯಾವುದೇ ಕಾರ್ಯವಿಧಾನ / ವ್ಯವಸ್ಥೆ ಇದೆಯೆ? ಕಾರ್ಪೊರೇಟ್ ವಲಯದ ರೈತರು, ರೈತರ ಸಹಕಾರ, ಸಂಸ್ಥೆಗಳು ಮತ್ತು ಘಟಕಗಳಿಗೆ ಇದು ಲಭ್ಯವಿದೆ.	ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, 2017-18 ರ ಅವಧಿಯಲ್ಲಿ ಯಾವುದೇ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ.	ಅನ್ವಯಿಸುವುದಿಲ್ಲ



ಸೂಚನೆ 1:

(ಎ) ನಾಫೆಡ್ ನಡುವಿನ ಒಪ್ಪಂದದ ಪ್ರಕಾರ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ.) ಷರತ್ತು 1.2 ಗುಣಮಟ್ಟದ ವಿವರಣೆಯನ್ನು 27.12.2017 ರವರೆಗೆ ಅನ್ವಯಿಸುತ್ತದೆ. ಹೇಳಿದ ಷರತ್ತುಗಳು ಕೆಳಗಿದೆ.

ಈ ಒಪ್ಪಂದದ ಅನುಬಂಧ A ನಲ್ಲಿ ವಿವರಿಸಿದಂತೆ GOI ಯ ಅನುಮೋದಿತ ಗುಣಮಟ್ಟದ ವಿಶೇಷಣಗಳನ್ನು ಸಂಗ್ರಹಿಸುವ ಏಜೆನ್ಸಿಯಿಂದ ಸಂಗ್ರಹಿಸಿದ ಸ್ಪಾಕ್ ದೃಢೀಕರಿಸಬೇಕು. ನಾಫೆಡ್ ನೇಮಕ ಮಾಡಿದ ಸರ್ವೇಯರ್‌ನಿಂದ ಗೋದಾಮುಗಳಲ್ಲಿ ಸಂಗ್ರಹಿಸಿದ ಸ್ಪಾಕ್ ಅನ್ನು ಠೇವಣಿ ಇಡುವ ಮೊದಲು ಪ್ರತಿ ಖರೀದಿ ಕೇಂದ್ರದಲ್ಲಿ ಸ್ಪಾಕ್‌ನ ಗುಣಮಟ್ಟವನ್ನು ಪರಿಶೀಲಿಸಲು ಪ್ರೊಕ್ಯೂರಿಂಗ್ ಏಜೆನ್ಸಿ ಸರಿಯಾದ ವ್ಯವಸ್ಥೆಗಳನ್ನು ಮಾಡುತ್ತದೆ. ಸಿಡಬ್ಲ್ಯುಸಿ / ಎಸ್‌ಡಬ್ಲ್ಯುಸಿ ಗೋದಾಮಿನಲ್ಲಿ ಸಂಗ್ರಹಣೆಯ ಹಂತದಿಂದ ಅಂತಿಮ ಶೇಖರಣೆಯ ಹಂತದವರೆಗೆ ಷೇರುಗಳ ಸುರಕ್ಷತೆಯ ಜವಬ್ದಾರಿಯನ್ನು ಪ್ರೊಕ್ಯೂರಿಂಗ್ ಏಜೆನ್ಸಿ ವಹಿಸುತ್ತದೆ, ಅಲ್ಲಿ ರವಾನೆ ಮಾಡುವ ಸ್ಥಳವು ಸಂಗ್ರಹದೊಂದಿಗೆ ಏಕಕಾಲದಲ್ಲಿ ರವಾನೆಯಾಗಬೇಕು.

ಬಿ) ಕ್ಲಾಸ್ 1.12 27.12.2017 ರಿಂದ ಅನ್ವಯಿಸುತ್ತದೆ. ಹೇಳಿದ ಷರತ್ತು ಕೆಳಗಿದೆ:

ಈ ಒಪ್ಪಂದದ ಅನುಬಂಧ A ನಲ್ಲಿ ವಿವರಿಸಿದಂತೆ ಎಸ್‌ಎಲ್‌ಎಸ್ ಸೂಚಿಸಿದ ಗುಣಮಟ್ಟ ವನ್ನು ದೃಢೀಕರಿಸಬೇಕು. ಎಸ್‌ಎಲ್‌ಎಸ್ ತನ್ನ ಸ್ವಂತ ವೆಚ್ಚದಲ್ಲಿ ಪ್ರತಿ ಖರೀದಿ ಕೇಂದ್ರ / ಠೇವಣಿ ಹಂತದಲ್ಲಿ ಷೇರುಗಳ ಗುಣಮಟ್ಟವನ್ನು ಪರಿಶೀಲಿಸಲು ಸರಿಯಾದ ವ್ಯವಸ್ಥೆಗಳನ್ನು ಮಾಡುತ್ತದೆ. ಸಿಡಬ್ಲ್ಯುಸಿ/ ಎಸ್‌ಡಬ್ಲ್ಯುಸಿ ಗೋದಾಮುಗಳಲ್ಲಿ ಅಂತಿಮ ಶೇಖರಣೆಯ ಅಥವಾ ಸಂಗ್ರಹಣೆಯೊಂದಿಗೆ ಷೇರುಗಳನ್ನು ಏಕಕಾಲದಲ್ಲಿ ರವಾನಿಸಬೇಕಾದ ರವಾನೆಯ ಹಂತದವರೆಗೆ ಷೇರುಗಳ ಗುಣಮಟ್ಟ ಮತ್ತು ಪ್ರಮಾಣ ಸುರಕ್ಷತೆಗೆ ಎಸ್‌ಎಲ್‌ಎಸ್ ಜವಾಬ್ದಾರವಾಗಿರುತ್ತದೆ. ನಮ್ಮ ಲೆಕ್ಕಪರಿಶೋಧನೆಯ ಸಮಯದಲ್ಲಿ ನಾವು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ.) ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಮಾಡಿದ ಯಾವುದೇ ಗುಣಮಟ್ಟದ ಚೆಕ್ ಖರ್ಚುಗಳನ್ನು ನಾವು ಕಂಡಿಲ್ಲ.

ಸೂಚನೆ 2:

(ಎ) ನಾಫೆಡ್ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ.) ನಡುವಿನ ಒಪ್ಪಂದದ ಪ್ರಕಾರ ಷರತ್ತು 1.7 ವಿಮೆಯನ್ನು ಸೂಚಿಸುತ್ತದೆ. ಇದು 27.12.2017 ರವರೆಗೆ ಅನ್ವಯಿಸುತ್ತದೆ. ಹೇಳಿದ ಷರತ್ತು ಕೆಳಗಿದೆ: ಸಂಗ್ರಹ ಕೇಂದ್ರದಲ್ಲಿ ಮತ್ತು ಸಾಗಾಣಿಕೆಯ ಸಮಯದಲ್ಲಿ ಇರುವ ಷೇರುಗಳಿಗೆ ನಾಫೆಡ್ ಸಾಕಷ್ಟು ವಿಮಾ ರಕ್ಷಣೆಯನ್ನು ತೆಗೆದುಕೊಳ್ಳುತ್ತದೆ. ಗೋದಾಮುಗಳಿಂದ ವಿಮಾ ಉದ್ದೇಶಕ್ಕಾಗಿ ಫೋಷಿಸಲಾದ ಮೌಲ್ಯವು ex-ಗೋಡೌನ್ ವೆಚ್ಚದಲ್ಲಿರುತ್ತದೆ.

(ಬಿ) 27.12.2017 ರಿಂದ ಅನ್ವಯವಾಗುವ ಪ್ರಕಾರ ಷೇರುಗಳ ವಿಮೆಯ ಬಗ್ಗೆ ಯಾವುದೇ ನಿರ್ದಿಷ್ಟ ಷರತ್ತು ಇಲ್ಲ. ನಿರ್ವಹಣೆಯೊಂದಿಗಿನ ಚರ್ಚೆಯ ಪ್ರಕಾರ, ವಿಮೆಗೆ ಸಂಬಂಧಿಸಿದ ಹಿಂದಿನ ಒಪ್ಪಂದದ ಷರತ್ತು ಇತ್ತೀಚಿನ ಒಪ್ಪಂದಕ್ಕೆ ಅನ್ವಯಿಸುತ್ತದೆ ಎಂದು ಅವರು ದೃಢೀಕರಿಸಿದರು..

ಆರ್.ಪಿ. ಬಿಜಾಸ್‌ಪೂರ

ಚಾರ್ಟರ್ಡ್ ಅಕೌಂಟೆಂಟ್ಸ್
ಪರವಾಗಿ

ಸಹಿ/-

ಆರ್.ಪಿ. ಬಿಜಾಸ್‌ಪೂರ

ಮಾಲಕರು

ಸದಸ್ಯತ್ವ ಸಂಖ್ಯೆ : 022729

ಸ್ಥಳ : ಕಲಬುರಗಿ

ದಿನಾಂಕ : 02/03/2019



ನಿರ್ದೇಶಕರ ವರದಿಗೆ ಅನುಬಂಧ

31 ಮಾರ್ಚ್ 2018 ಕ್ಕೆ ಕೊನೆಗೊಂಡ ವರ್ಷಕ್ಕೆ

2017-18 ನೇ ಸಾಲಿನ ಖಾತೆಗಳ ಶಾಸನಬದ್ಧ ಲೆಕ್ಕ ಪರಿಶೋಧಕರ ಅಭಿಪ್ರಾಯಗಳು / ಅವಲೋಕನಗಳಿಗೆ ಪ್ರತ್ಯುತ್ತರಗಳು

ಪ್ರತಿಕ್ರಿಯೆಗಳು / ಅವಲೋಕನಗಳು	ನಿರ್ವಹಣೆಯ ಪ್ರತ್ಯುತ್ತರಗಳು
ತೆರಿಗೆ, ಮೂಲ, ವೃತ್ತಿಪರ ತೆರಿಗೆ, ಜಿಐಎಸ್, ಜಿಪಿಎಫ್, ಕೆಜಿಐಡಿ, ಎಲ್‌ಐಸಿಯಲ್ಲಿ ಕಡಿತಗೊಳಿಸಿದಂಥ ಶಾಸನಬದ್ಧ ಬಾಕಿಗಳನ್ನು ಠೇವಣಿ ಇಡುವುದರಲ್ಲಿ ಕಂಪನಿ ನಿಯಮಿತವಾಗಿಲ್ಲ.	ಟಿಡಿಎಸ್, ಪಿಟಿ, ಜಿಐಎಸ್, ಜಿಪಿಎಫ್, ಕೆಜಿಐಡಿ, ಎಲ್‌ಐಸಿ ಮುಂತಾದ ವಿವಾದಾಸ್ಪದ ಶಾಸನಬದ್ಧ ಬಾಕಿಗಳನ್ನು ರವಾನಿಸಲು ಸಂಬಂಧಿಸಿದ ಕೆಲಸವನ್ನು ನಿರ್ವಹಿಸುವ ನೌಕರರು 2017-18ರ ಅವಧಿಯಲ್ಲಿ ಹಠಾತ್ತನೆ ಕಂಪನಿಯನ್ನು ತೊರೆದಿದ್ದರು, ಇದರಿಂದಾಗಿ ಅಂತಹ ಮೊತ್ತವನ್ನು ರವಾನಿಸಲು ವಿಳಂಬವಾಯಿತು. ಅಂದಿನಿಂದ ಎಲ್ಲಾ ವಿವಾದಾಸ್ಪದ ಶಾಸನಬದ್ಧ ಬಾಕಿಗಳನ್ನು ರವಾನಿಸಲಾಗಿದೆ.
ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ, ಗಮನಾರ್ಹ ಕೊರತೆಗಳಿಗೆ ಕಾರಣವಾಗುವ ನಿಯಂತ್ರಣಗಳ ವಿನ್ಯಾಸ ಮತ್ತು ಕಾರ್ಯಾಚರಣೆಯಲ್ಲಿ ಈ ಕೆಳಗಿನ ನ್ಯೂನತೆಗಳನ್ನು ಮಾರ್ಚ್ 31, 2018 ರಂದು ಗುರುತಿಸಲಾಗಿದೆ: ನಿಯೋಜಿತ ಕಾರ್ಯಗಳನ್ನು ಪೂರೈಸಲು ತರಬೇತಿಯ ಕೊರತೆಯಿರುವ ನೌಕರರು ಗಮನಕ್ಕೆ ನಿಯಂತ್ರಣಗಳ ಕೊರತೆಯ ಅನುಷ್ಠಾನವನ್ನು ಹೊಂದಿದೆ ಮತ್ತು ಅಕೌಂಟಿಂಗ್ ಮತ್ತು ರಿಪೋರ್ಟಿಂಗ್ ಕಾರ್ಯದ ಜವಾಬ್ದಾರಿಯುತ ಕೆಲವು ಉದ್ಯೋಗಿಗಳು ಘಟಕದ ಹಣಕಾಸು ವಹಿವಾಟುಗಳನ್ನು ದಾಖಲಿಸುವಲ್ಲಿ ಸಾಮಾನ್ಯವಾಗಿ ಘಟಕದ ಹಣಕಾಸು ವಹಿವಾಟುಗಳನ್ನು ಸ್ವೀಕರಿಸುವ ಲೆಕ್ಕಪರಿಶೋಧಕ ತತ್ವಗಳನ್ನು ಅನ್ವಯಿಸುವ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವುದಿಲ್ಲ.	ಕಂಪನಿಯಲ್ಲಿ ನಿಯಮಿತ ಉದ್ಯೋಗಿಗಳಿಲ್ಲ. ಸಂಸ್ಥೆಯಲ್ಲಿ ಕೆಲಸ ಮಾಡುವ ಬಹುತೇಕ ಎಲ್ಲ ಉದ್ಯೋಗಿಗಳು ತಾತ್ಕಾಲಿಕ ಆಧಾರದಲ್ಲಿದ್ದಾರೆ. ಕಂಪನಿಯು ಕೇಡರ್ ಮತ್ತು ನೇಮಕಾತಿ ನಿಯಮಗಳನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಿ&ಆರ್ ನಿಯಮಗಳ ಅನುಮೋದನೆಯ ನಂತರ, ಅಗತ್ಯ ಅರ್ಹತೆಗಳು ಮತ್ತು ಅನುಭವ ಹೊಂದಿರುವ ಸಾಮಾನ್ಯ ಸಿಬ್ಬಂದಿಗೆ ನೇಮಕಾತಿ ಮಾಡಲಾಗುತ್ತದೆ. ಈ ಮಧ್ಯೆ ಲೆಕ್ಕಪರಿಶೋಧಕ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ವ್ಯಕ್ತಿಯ ಸೇವೆಗಳನ್ನು ಕೆಲಸ ಕಾರ್ಯಕ್ಕಾಗಿ ತಾತ್ಕಾಲಿಕ ಆಧಾರದ ಮೇಲೆ ಪಡೆಯಲಾಗುತ್ತದೆ.



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ.

ಪ್ಲಾಟ್ ಸಂ: 42, ಕಾಟನ್ ಮಾರ್ಕೆಟ್, ಎಪಿಎಂಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104.

<><><><><>

ದಿನಾಂಕ: 31-03-2018 ರ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ಸಂಸ್ಥೆಯ ಕಂಪನಿಯ ಕಾಯ್ದೆ 2013 ರ ನಿಯಮ 143(6)(ಬಿ) ರನ್ವಯ ತಯಾರಿಸಲಾದ ಲೆಕ್ಕಪತ್ರಗಳ ಮೇಲೆ ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್, ಇವರ ಅಭಿಪ್ರಾಯಗಳು

<><><><><>

ದಿನಾಂಕ: 31-03-2018 ರ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ಸಂಸ್ಥೆಯ ಕಂಪನಿಯ ಕಾಯ್ದೆ 2013 ರ ನಿಯಮ 143(6)(ಬಿ) ರಲ್ಲಿ ನಿಗದಿಪಡಿಸಿದಂತೆ ಲೆಕ್ಕಪತ್ರದ ವರದಿಯನ್ನು ತಯಾರಿಸುವುದು ಸಂಸ್ಥೆಯ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ವತಿಯಿಂದ ನಿಗದಿಪಡಿಸಲಾದ ಲೆಕ್ಕಪರಿಶೋಧನಾ ಮಾನದಂಡಗಳನ್ವಯ ಕಂಪನಿ ಕಾಯ್ದೆ 2013 ರ ನಿಯಮ 139(5) ರಡಿ ನೇಮಕಗೊಂಡ ಶಾಸನಬದ್ಧ ಲೆಕ್ಕಪರಿಶೋಧಕರು ಸದರಿ ಕಾಯ್ದೆಯ ನಿಯಮ 143 ರನ್ವಯ ಲೆಕ್ಕಪತ್ರ ವರದಿಗಳ ಮೇಲೆ ತಮ್ಮ ಅಭಿಪ್ರಾಯಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದನ್ನು ನಿರ್ವಹಿಸಿರುವುದಾಗಿ ಅವರಿಂದ ಒದಗಿಸಲಾದ ಲೆಕ್ಕಪರಿಶೋಧನಾ ವರದಿ ದಿನಾಂಕ: 02-03-2019 ರಲ್ಲಿ ತಿಳಿಸಲಾಗಿದೆ.

ದಿನಾಂಕ: 31-03-2018 ರ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ಸಂಸ್ಥೆಯ ಲೆಕ್ಕಪತ್ರ ವರದಿಗಳ ಮೇಲೆ, ಕಂಪನಿಯ ಕಾಯ್ದೆ 2013 ರ ನಿಯಮ 143(6)(ಎ)ಕ್ಕೆ ಪೂರಕವಾಗಿ ನಾನು, ಲೆಕ್ಕಪರಿಶೋಧನೆಯನ್ನು ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಇವರ ಪರವಾಗಿ ಮಾಡಿರುತ್ತೇನೆ. ಈ ಪೂರಕ ಲೆಕ್ಕಪರಿಶೋಧನೆಯನ್ನು ಶಾಸನಬದ್ಧ ಲೆಕ್ಕಪರಿಶೋಧಕರ ಕೆಲಸದ ಕಾಗದಪತ್ರಗಳಿಗೆ ಪ್ರವೇಶಾವಕಾಶವಿಲ್ಲದೆ ನಿರ್ವಹಿಸಲಾಗಿರುತ್ತದೆ ಮತ್ತು ಪ್ರಧಾನವಾಗಿ ಶಾಸನಬದ್ಧ ಲೆಕ್ಕಪರಿಶೋಧಕರು, ಕಂಪನಿಯ ಸಿಬ್ಬಂದಿ ವರ್ಗ ಮತ್ತು ಹಲವು ಆಯ್ದ ಲೆಕ್ಕಪತ್ರಗಳ ಪರಿವೀಕ್ಷಣೆಗೆ ಸೀಮಿತವಾಗಿ ನಿರ್ವಹಿಸಲಾಗಿರುತ್ತದೆ.

ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಪರವಾಗಿ

ಸಹಿ/-

(ಇ.ಪಿ. ನಿವೇದಿತಾ)

ಸ್ಥಳ : ಬೆಂಗಳೂರು

ದಿನಾಂಕ: 03-04-2019

ಪ್ರಧಾನ ಮಹಾಲೇಖಪಾಲರು

(ಸಾಮಾನ್ಯ ಮತ್ತು ಸಮಾಜಿಕ ವಲಯದ ಲೆಕ್ಕ)

ಕರ್ನಾಟಕ, ಬೆಂಗಳೂರು.



KARNATAKA STATE PULSES ABHIVRIDHI MANDALI LIMITED

(Formerly Known as KARNATAKA TOGARI ABHIVRUDHI MANDALI LIMITED)

PLOT NO. 42, COTTON MARKET, APMC YARD NEHRU GUNJ, KALABURAGI – 585104

CONTENTS

1. Board of Director's	--	33 - 34
2. Notice	--	35
3. Director Report	--	36 - 41
4. Extract of Annual Return	--	42 - 47
5. Auditor's Report	--	48 - 51
6. "Annexure A, B & C" to the Independent Auditors' Report	--	52 - 61
7. Addendum to Director's Report	--	62
8. Comments of the C and AG of India	--	63

**KARNATAKA STATE PULSES ABHIVRIDHI MANDALI LIMITED**

(Formerly Known as KARNATAKA TOGARI ABHIVRUDHI MANDALI LIMITED)

PLOT NO. 42, COTTON MARKET, APMC YARD NEHRU GUNJ, KALABURAGI – 585104

Board of Director's

Sl No	Designation	Name	Remarks	
1.	Chairman KTAML Kalaburgi	Sri. Bhagana Gouda Patil	Chairman	01-04-2017 to 31-03-2018
2.	Agriculture Commissioner Bangalore	Sri. G. Satish IFS	Director	1-04-2017 to 31-03-2018
3.	Deputy Commissioner Kalaburgi	Sri. Ujjual kumar Ghosh IAS	Director	01-04-2017 to 02-4-2017
		Hephshiba Rani Korlapati IAS	Director	02-04-2017 to 31-07-2017
		Sri. Venkateshkumar IAS	Director	31-07-2017 to 31-03-2018
4.	Project Director, ARS Kalaburgi	Dr. D.M. Mannur	Director	1-04-2017 to 31-12-2017
		Dr. R.C. Gundappagol	Director	31-12-2017 to 31-03-2018
5.	Regional Manager, NABARD Kalaburgi	Sri. Ramesh S. Bhatt	Director	1-04-2017 to 31-03-2018
6.	Chief Manager - Lead Bank (SBI) Kalaburgi	Sri. Dilipkumar Bankapur	Director	1-04-2017 to 31-03-2018
7.	Divisional Manager/ Branch Manager KSCMF Kalaburgi	Sri. Pradeep	Director	1-04-2017 to 31-03-2018
8.	Secretary, APMC Kalaburgi	Smt. M.S. Rajashree	Director	1-04-2017 to 31-03-2018
9.	Joint Director of Agriculture, Kalaburgi	Sri. Jeelani H Mokashi	Director	1-04-2017 to 31-03-2018
10.	Non Official Member	Sri. Vishwanath Beerappa Nillalli	Director	1-04-2017 to 31-03-2018
11.	Non Official Member	Smt. Kamalabai Chandappa	Director	1-04-2017 to 31-03-2018
12.	Non Official Member	Sri. Savirappa Jatteppa Pujari	Director	1-04-2017 to 31-03-2018



13.	Non Official Member	Sri. M oulappa Pakirappa	Director	1-04-2017 to 31-03-2018
14.	Non Official Member	Adeppa Kanakappa Naik	Director	1-04-2017 to 31-03-2018
15.	Managing Director KTAML Kalaburgi	Sri. Retendranath Sugur	Managing Director	01-04-2017 to 10-11-2017 (In charge)
		Sri. Balaraj Rangrao	Managing Director	10-11-2017 to 31-03-2018 (In charge)

Sd/-

(Ratendranath Sugur)

Managing Director



KARNATAKA STATE PULSES ABHIVRIDHI MANDALI LIMITED

(Formerly known as Karnataka Togari Abhivridhi Mandali Limited)

Registered Office: Plot No. 42, Cotton Market, APMC Yard, Nehru Gunj, Kalaburagi-585 104.

Phone No. : 08472-256776, E-mail : mdktamlglb@gmail.com

[CIN : U01111KA2002SGC030483]

NOTICE

Notice is hereby given that the 16th Annual General Meeting of the members of Company will be held **on 12/07/2019 at Room No. 38, Ground Floor, Vikas Soudha, BENGALURU-560001** to transact the following business :

ORDINARY BUSINESS :

1. To receive, consider and adopt the audited Financial Statements consisting of Balance Sheet as at 31st March 2018, the Statement of Profit & Loss and the Cash Flow Statement for the year ended 31st March 2018 together with the Notes, Boards' Report and Auditors' Report thereon and the comments of the Comptroller & Auditor General of India.
2. To fix the remuneration of Auditors.

By Order of the Board of Directors

Sd/-

(Ratendranath Sugur)

Managing Director

Place: Kalaburagi

Date: 02/03/2019

Notes:

1. A member entitled to attend and vote at the meeting is entitled to appoint a proxy to attend and vote instead of himself and the proxy need not be a member of the Company.
2. The proxy to be valid should be lodged with the Company at least 48 hours before the commencement of the meeting.



KARNATAKA STATE PULSES ABHIVRIDHI MANDALI LIMITED

(Formerly known as Karnataka Togari Abhivridhi Mandali Limited)

Registered Office: Plot No. 42, Cotton Market, APMC Yard, Nehru Gunj, Kalaburagi-585 104.

Phone No. : 08472-256776, E-mail : mdktamlglb@gmail.com

[CIN : U01111KA2002SGC030483]

Directors' Report to the Shareholders

Your Directors have great pleasure in presenting the 16th Directors' Report together with audited Financial Statements, Auditors' Report and the Report of the Comptroller & Auditor General of India for the year ended 31st March 2018.

1. Financial Results :

Particulars	31st March 2018 Amount in Rs.	31st March 2017 Amount in Rs.
Revenue from operations	3,58,22,116.31	72,83,227.19
Other income	7,42,52,990.03	3,33,70,568.32
Total Income	11,00,75,106.34	4,06,53,795.51
Expenditure before depreciation	8,16,99,466.54	3,20,96,605.51
Depreciation	9,60,988.76	2,71,892.70
Profit before tax	2,74,14,651.04	82,85,297.30
Provision for Tax – Current Tax	92,10,143.73	25,90,213.93
Provision for Tax – Deferred Tax	(1,52,870.68)	(33,665.86)
Profit for the period	1,83,57,377.99	57,28,749.23
Net worth	(9,80,54,270.56)	(11,64,11,648.54)
Earnings per Equity Share		
-Basic	36.71	11.46
-Diluted	36.71	11.46



2. Operational Performance :

During the year, your Company had undertaken the procurement of Tur to stabilize the market price and also to help farmers to get remunerative price for their produce as the market rate of Tur was below the Minimum Support Price (MSP). The procurement of the Tur was made under the supervision of the National Agricultural Co-operative Marketing Federation of India Limited (NAFED). The State Government had paid Rs. 550.00 per quintal as incentive to farmers in addition to Rs. 5,450.00 per quintal (MSP and Bonus) fixed by the Government of India. The Revenue from operations (i.e., amount of commission receivable) was Rs. 3,58,22,116.31 and Other Income in the form of interest on Fixed Deposits and Savings Deposit, Handling Charges and Transportation Charges was Rs. 7,42,52,990.03. Thus, the total income for the year ended 31st March 2018 was Rs. 11,00,75,106.34 as against Rs. 4,06,53,795.51 during the previous year. After providing for depreciation and income tax, the net profit was Rs. 1,83,57,377.99 as against Rs. 57,28,749.23 during the previous year.

3. Dividend :

Your Directors have not recommended any dividend on Equity Shares for the year under review on account of accumulated losses.

4. State of Company's affairs :

Your Company performs the role of stabilizing market rate of Tur to help the farmers get remunerative price for their produce. It enters the market when the market rate falls below the Minimum Support Price (MSP) as per the directions of the Government using the funds provided from Revolving Fund. During 2017-18, your Company had undertaken the procurement of FAQ quality Tur under Price Support Scheme (PSS) on behalf of the NAFED through 24 procurement centers in Kalaburagi District and 7 procurement centers in Yadagir District as per the directions of the Government. The Company has procured 2,89,102.5 quintals of Tur from 23,634 farmers valued at Rs. 173,46,15,000.00 as the price of Tur in the market was below the Minimum Support Price (MSP).

5. Extract of the Annual Return :

In terms of Section 92 (3) and Section 134 (3) (a) of the Companies Act, 2013, an extract of Annual Return in Form MGT-9 is attached to this Report.

**6. Directors/Key Managerial Personnel and Board Meetings :**

The following are the Directors on the Board of the Company as on 31st March 2018.

1) Sri Bhaganagouda Patil	Chairman
2) Sri G. Satish, IFS	Director
3) Sri R. Venkatesh Kumar, IAS	Director
4) Dr. R. C. Gundappagol	Director
5) Sri Ratendranath Sugur	Director
6) Sri Ramesh Sagari Bhat	Director
7) Sri Dilip Bankapur	Director
8) Sri K. S. Pradeep	Director
9) Sri Viswanath Beerappa Nillalli	Director
10) Smt. Kamala Bai Chandappa	Director
11) Sri Savirappa Jatteppa Pujari	Director
12) Sri Moulappa Fakirappa	Director
13) Sri Adeppa Kanakappa Naik	Director
14) Dr. Balaraj Ranga Rao	Managing Director

The following persons ceased to be Directors/Managing Director during the year :

1) Sri Ujwal Kumar Gosh, IAS	Director
2) Smt. R. Vinoth Priya, IAS	Director
3) Sri Raghupati Bhat	Director
4) Sri D. M. Mannur	Director
5) Sri Jeelani H. Mokashi	Director
6) Sri Ratendranath Sugur	Managing Director

Details of Board meeting :

During the year four meetings of the Board of Directors were held on 17th May 2017, 14th September 2017, 27th October 2017 and on 30th December 2017. The gap between two Board meetings has not exceeded 120 days.

The Annual General Meeting of the Company for the year 2016-17 was held on 11th September 2018.

Key Managerial Personnel :

There were no Key Managerial Personnel other than the Managing Director of the Company, who is on deputation from the Government.



7. Declaration by Independent Directors :

The Company is not required to appoint Independent Directors as the provisions of Section 149 (4) of the Companies Act, 2013 are not attracted.

8. Policy on Directors' Appointment and Remuneration etc :

Your Company is a State Public Sector Undertaking. In terms of Articles of Association of the Company, the terms and conditions of appointment and remuneration of the Managing Director are decided by the Government. The other Non-Executive Directors do not draw any remuneration except sitting fees.

9. Change in the nature of business, if any :

There is no change in the nature of the business.

10. Directors' Responsibility Statement :

In compliance with the provisions of Section 134 (3) (c) and Section 134 (5) of the Companies Act, 2013, your Directors hereby state that:

- a) in the preparation of the annual accounts for the year ended 31-03-2018, all the applicable Accounting Standards had been followed along with proper explanation relating to material departures;
- b) they had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the Company as at 31st March 2018 and of the profit and loss of the Company for the period ended on that date;
- c) they had taken proper and sufficient care for the maintenance of adequate accounting records in accordance with the provisions of the Companies Act, 2013 for safeguarding the assets of the Company and for preventing and detecting fraud and irregularities;
- d) they had prepared the annual accounts on a going concern basis; and
- e) they had devised proper systems to ensure compliance with the provisions of all applicable laws and that such systems were adequate and operating effectively.

11. Subsidiaries, Joint Ventures or Associate Companies :

There are no subsidiaries, joint ventures or associate companies coming under the Company.



12. Particulars of loans, guarantees or investments :

The Company has not given any loan, any guarantee or provided any security and made any investments falling within the purview of Section 186 of the Companies Act, 2013, during the year.

13. Particulars of contracts or arrangements with related parties :

There were no related parties transactions during the year and therefore the need to furnish the details in Form No. AOC-2 does not arise.

14. Material changes if any affecting the financial position of the Company :

There is no occurrence of any material change and commitment made between the end of financial year and date of this report which affects the financial position of the Company.

15. Deposits :

The Company has not accepted or renewed any deposit attracting the provisions of Section 73 of the Companies Act, 2013.

16. The conservation of energy, technology absorption, foreign exchange earnings and outgo :

Conservation of energy :

The Company is engaged in the procurement of Tur and its sale without undertaking any processing activity and as such there was no need to take any energy conservation measures.

Technology absorption :

The Company is engaged in the procurement and sale of Tur produced by the farmers and therefore no technology absorption initiatives had been taken up.

Foreign exchange inflow and out-go etc :

There were no foreign exchange earnings and out go.

17. Development and implementation of risk management policy :

The Company had drawn up a Risk Management Policy and it does not foresee any element of risk that would post a threat to the Company.

18. Corporate Social Responsibility :

The Company does not meet the eligibility criteria defined under Section 135 of the Companies Act, 2013 and hence the provisions of Corporate Social Responsibility (CSR) are not applicable.



19. Formal Annual Evaluation :

Your Company is a State Public Sector Undertaking governed by the Government of Karnataka. The Ministry of Corporate Affairs vide Notification dated 05/06/2015 has exempted the Government Companies from the formal annual evaluation by the Board of its own performance pursuant to Section 134 (3) (p) of the Companies Act, 2013.

20. Significant and material orders passed by the regulators or courts :

There were no significant and material orders passed by the Regulators/Courts/Tribunals that would impact the going concern status of the Company and its future operations.

21. Internal Financial Control :

Your Company has in place adequate internal financial controls commensurate with the size and nature of its business. The Company has appointed Internal Auditor, an external professional, who conducts the internal audit on periodical meeting to ensure compliance with policies, procedures and statutory requirements. The Management duly considers the recommendations of the Internal Auditors, Statutory Auditors and Government Auditors. The effective internal controls ensure that the Company's assets and interests are safeguarded.

22. Auditors :

M/s R. P. Bijaspur and Co., Chartered Accountants, Kalaburagi were appointed as Statutory Auditors by the Comptroller and Auditor General of India (C&AG) for the year 2017-18. They have audited the accounts and submitted the Report. Their report is attached which forms part of this report.

23. Comments of the Comptroller and Auditors General of India :

The comments of the Comptroller and Auditor General of India on the accounts of the Company for the year ended March 31st, 2018 in terms of Section 143(6)(b) of the Companies Act, 2013 are annexed to the report.

24. ACKNOWLEDGEMENT :

The Board of Directors wishes to express its gratitude to the Government of Karnataka and the Department of Agriculture for their valuable guidance and support. The Board also wishes to thank its bankers and customers, other stakeholders and the employees for their continued support.

For and on behalf of the Board of Directors

Sd/-
(N. H. Shivashankar Reddy)
Chairman

Place : Kalaburagi
Date : 02/03/2019



FORM NO. MGT- 9
EXTRACT OF ANNUAL RETURN
As on the financial year ended on 31.03.2018
[Pursuant to Section 92 (3) of the Companies Act, 2013 and Rule 12(1) of the Companies
(Management & Administration) Rules, 2014]

I. REGISTRATION & OTHER DETAILS :

CIN	U01111KA2002SGC030483
Registration Date	13/05/2002
Name of the Company	KARNATAKA STATE PULSES ABHIVRIDHI MANDALI LIMITED (Formerly known as KARNATAKA TOGARI ABHIVRIDHI MANDALI LIMITED)
Category/Sub-category of the Company	Company Limited By shares /State Government Company
Address of the Registered office & contact details	No. 42, Cotton Market, APMC Yard, Nehru Gunj, Gulbarga-585104 IN Email Id: mdktamlglb@gmail.com
Whether listed company	No
Name, Address & contact details of the Registrar & Transfer Agent, if any.	Not Applicable

II. PRINCIPAL BUSINESS ACTIVITIES OF THE COMPANY :

All the business activities contributing 10 % or more of the total turnover of the Company shall be stated :

S. No.	Name and Description of main products / services	NIC Code of the Product/Service	% to total turnover of the Company
1	Stabilizing the market rate of TUR by entry into the market when needed.	0161	100%

III. PARTICULARS OF HOLDING, SUBSIDIARY AND ASSOCIATE COMPANIES :

Sl. No.	Name and Address of the Company	CIN/GLN	Holding/Subsidiary /Associate	% of Shares held	Applicable Section
-NOT APPLICABLE-					

**IV. SHARE HOLDING PATTERN (Equity Share Capital Breakup as percentage of Total Equity)****(i) Category-wise Shareholding :**

Category of Shareholders	No. of Shares held at the beginning of the year[As on 31 st March 2017]				No. of Shares held at the end of the year[As on 31 st March 2018]				% Change during the year
	Demat	Physical	Total	% of Total Shares	Demat	Physical	Total	% of Total Shares	
A. Promoters									
(1) Indian									
a) Individual/HUF	0	1000	1000	0.20	0	1000	1000	0.20	0
b) Central Govt.	0	0	0	0	0	0	0	0	0
c) State Govt. (s)	0	499000	499000	99.80	0	499000	499000	99.80	0
d) Bodies Corp.	0	0	0	0	0	0	0	0	0
e) Banks / FI	0	0	0	0	0	0	0	0	0
f) Any other	0	0	0	0	0	0	0	0	0
Total shareholding of Promoter (A)	0	500000	500000	100	0	500000	500000	100	0
B. Public Shareholding									
1. Institutions	0	0	0	0	0	0	0	0	0
a) Mutual Funds	0	0	0	0	0	0	0	0	0
b) Banks / FI	0	0	0	0	0	0	0	0	0
c) Central Govt.	0	0	0	0	0	0	0	0	0
d) State Govt. (s)	0	0	0	0	0	0	0	0	0
e) Venture Capital Funds	0	0	0	0	0	0	0	0	0
f) Insurance Companies	0	0	0	0	0	0	0	0	0
g) FIIs	0	0	0	0	0	0	0	0	0
h) Foreign Venture Capital Funds	0	0	0	0	0	0	0	0	0
i) Others	0	0	0	0	0	0	0	0	0



(specify)									
Sub-total									
(B)(1):-									
2. Non-Institutions									
a) Bodies Corp.	0	0	0	0	0	0	0	0	0
i) Indian	0	0	0	0	0	0	0	0	0
ii) Overseas	0	0	0	0	0	0	0	0	0
b) Individuals	0	0	0	0	0	0	0	0	0
i) Individual shareholders holding nominal share capital up to Rs. 1 lakh	0	0	0	0	0	0	0	0	0
ii) Individual shareholders holding nominal share capital in excess of Rs 1 lakh	0	0	0	0	0	0	0	0	0
c) Others (specify)	0	0	0	0	0	0	0	0	0
Non Resident Indians	0	0	0	0	0	0	0	0	0
Overseas Corporate Bodies	0	0	0	0	0	0	0	0	0
Foreign Nationals	0	0	0	0	0	0	0	0	0
Clearing Members	0	0	0	0	0	0	0	0	0
Trusts	0	0	0	0	0	0	0	0	0
Foreign Bodies - D R	0	0	0	0	0	0	0	0	0
Sub-total (B)(2):-	0	0	0	0	0	0	0	0	0
Total Public Shareholding (B)=(B)(1)+(B)(2)	0	0	0	0	0	0	0	0	0
C. Shares held by Custodian for GDRs & ADRs	0	0	0	0	0	0	0	0	0
Grand Total (A+B+C)	0	500000	500000	100	0	500000	500000	100	0

**ii) Shareholding of Promoters :**

SN	Shareholder's Name	Shareholding at the beginning of the year			Shareholding at the end of the year			% change in shareholding during the year
		No. of Shares	% of total Shares of the company	% of Shares Pledged / encumbered to total shares	No. of Shares	% of total Shares of the company	% of Shares Pledged / encumbered to total shares	
1	Governor of Karnataka	499000	499000	99.80	499000	499000	99.80	NIL
2	Principal Secretary to GOK, Dept. of	500	500	0.10	500	500	0.10	NIL
3	Agriculture Commissioner for Agriculture	500	500	0.10	500	500	0.10	NIL

iii) Change in Promoters' Shareholding (please specify, if there is no change) :

There was no change in the shareholding of the promoters during the year.

iv) Shareholding Pattern of top ten Shareholders : (Other than Directors, Promoters and Holders of GDRs and ADRs) :

None of the persons other than promoters are shareholders in the Company

v) Shareholding of Directors and Key Managerial Personnel :

None of the Directors and Key Managerial Personnel is holding shares in the Company

V) INDEBTEDNESS :

Indebtedness of the Company including interest outstanding/accrued but not due for payment.

	Secured Loans excluding deposits	Unsecured Loans	Deposits	Total Indebtedness
Indebtedness at the beginning of the financial year				
i) Principal Amount	Nil	Nil	Nil	Nil



ii) Interest due but not paid	Nil	Nil	Nil	Nil
iii) Interest accrued but not due	Nil	Nil	Nil	Nil
Total (i+ii+iii)	Nil	Nil	Nil	Nil
Change in Indebtedness during the financial year				
* Addition	Nil	Nil	Nil	Nil
* Reduction	Nil	Nil	Nil	Nil
Net Change	Nil	Nil	Nil	Nil
Indebtedness at the end of the financial year	Nil	Nil	Nil	Nil
i) Principal Amount	Nil	Nil	Nil	Nil
ii) Interest due but not paid	Nil	Nil	Nil	Nil
iii) Interest accrued but not due	Nil	Nil	Nil	Nil
Total (i+ii+iii)	Nil	Nil	Nil	Nil

VI. REMUNERATION OF DIRECTORS AND KEY MANAGERIAL PERSONNEL :**A. Remuneration to Managing Director, Whole-Time Directors and/or Manager :**

SN.	Particulars of Remuneration	Name of MD/WTD/ Manager				Total Amount
		MD		WTD	Manager	
		Ratendranath Sugur (01-04-2017 to 10-11-2017)	Dr. Balaraj Ranga Rao (10-11-2017 to 31-03-2018)			
1	Gross salary	Nil	Nil	Nil	Nil	Nil
	(a) Salary as per provisions contained in section 17(1) of the Income-tax Act, 1961	Nil	Nil	Nil	Nil	Nil
	(b) Value of perquisites u/s 17(2) Income-tax Act, 1961	Nil	Nil	Nil	Nil	
	(c) Profits in lieu of salary under section 17(3) Income- tax Act, 1961	Nil	Nil	Nil	Nil	Nil
2	Stock Option	Nil	Nil	Nil	Nil	Nil
3	Sweat Equity	Nil	Nil	Nil	Nil	Nil



4	Commission - as % of profit - others, specify...	Nil	Nil	Nil	Nil	Nil
5	Others, please specify					
	Total (A)	Nil	Nil	Nil	Nil	Nil
	Ceiling as per the Act	The Company being a State Public Enterprise, the terms and conditions of appointment and remuneration of the MD are decided by the State Government.				

B. Remuneration to other directors :

None of the Directors have drawn salary during the year.

C. Remuneration to Key Managerial Personnel other than MD/Manager/WTD

There were no Key Managerial Personnel other than the Managing Director in the Company.

VII. PENALTIES / PUNISHMENT/ COMPOUNDING OF OFFENCES :

There were no penalties/punishment/compounding of offences.

Place: Kalaburagi

Date: 02/03/2019

Sd/-
Managing Director



R.P. BIJASPUR & CO.

CHARTERED ACCOUNTANTS

8, First Floor, Entrance Building, Jewali Complex, Super Market, Kalaburagi - 585101

Phone : 9845222124 , 08472-222123 E-mail: bijaspurca@gmail.com

CA, R.P. BIJASPUR

B.Com,FCA,DISA(ICAI)

Independent Auditor's Report

To the Members of

KARNATAKA STATE PULSES ABHIVRIDHI MANDALI LIMITED

(Formerly Known As KARNATAKA TOGARI ABHIVRUDHI MANDALI LIMITED)

Report on the Financial Statements

We have audited the accompanying financial statements of **KARNATAKA STATE PULSES ABHIVRIDHI MANDALI LIMITED (Formerly Known As KARNATAKA TOGARI ABHIVRUDHI MANDALI LIMITED)** ("the Company") which comprise the Balance Sheet as at March 31, 2018, the Statement of Profit and Loss, Cash Flow Statement for the year then ended, and a summary of significant accounting policies and other explanatory information.

Management's Responsibility for the Financial Statements

The Company's Board of Directors is responsible for the matters stated in Section 134(5) of the Companies Act, 2013 ("the Act") with respect to the preparation of these financial statements that give a true and fair view of the financial position, financial performance and cash flows of the Company in accordance with the accounting principles generally accepted in India, including the Accounting Standards specified under Section 133 of the Act, read with Rule 7 of the Companies (Accounts) Rules, 2014. This responsibility also includes maintenance of adequate accounting records in accordance with the provisions of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statements that give a true and fair view and are free from material misstatement, whether due to fraud or error.



Auditor's Responsibility

Our responsibility is to express an opinion on these financial statements based on our audit.

We have taken into account the provisions of the Act, the accounting and auditing standards and matters which are required to be included in the audit report under the provisions of the Act and the Rules made there under.

We conducted our audit in accordance with the Standards on Auditing specified under Section 143(10) of the Act. Those Standards require that we comply with ethical requirements and plan and perform the audit to obtain reasonable assurance about whether the financial statements are free from material misstatement.

An audit involves performing procedures to obtain audit evidence about the amounts and the disclosures in the financial statements. The procedures selected depend on the auditor's Judgment, including the assessment of the risks of material misstatement of the financial statements, whether due to fraud or error. In making those risk assessments, the auditor considers internal financial control relevant to the Company's preparation of the financial statements that give a true and fair view in order to design audit procedures that are appropriate in the circumstances, but not for the purpose of expressing an opinion on whether the Company has in place an adequate internal financial controls system over financial reporting and the operating effectiveness of such controls. An audit also includes evaluating the appropriateness of the accounting policies used and the reasonableness of the accounting estimates made by the Company's Directors, as well as evaluating the overall presentation of the financial statements.

We believe that the audit evidence we have obtained is sufficient and appropriate to provide a basis for our audit opinion on the financial statements

Basis for Qualified Opinion

The Company is not regular in depositing the statutory dues such as Tax Deducted at Source, Professional tax, GIS, GPF, KGID, LIC.

Opinion

In our opinion and to the best of our information and according to the explanations given to us, except for the effects of the matter described in the basis for Qualified Opinion paragraph above the aforesaid financial statements give the information required by the Act in the manner so required and give a true and fair view in conformity with the accounting principles generally accepted in India, of the state of affairs of the Company as at March 31, 2018, and its Profit and its Cash Flow for the year ended on that date.



Report on Other Legal and Regulatory Requirements

1. As required by the Companies (Auditor's Report) Order, 2016 ("the Order"), as amended, issued by the Government of India in terms of sub-section (11) of section 143 of the Act, we give in the "**Annexure A**" a statement on the matters specified in paragraphs 3 and 4 of the Order.
2. As required by section 143 (3) of the Act, we report that:
 - a. we have sought and obtained all the information and explanations which to the best of our knowledge and belief were necessary for the purpose of our audit;
 - b. in our opinion proper books of account as required by law have been kept by the Company so far as it appears from our examination of those books;
 - c. the Balance Sheet, the Statement of Profit and Loss and the Cash Flow Statement dealt with by this Report are in agreement with the books of account
 - d. in our opinion, the aforesaid financial statements comply with the Accounting Standards specified under section 133 of the Act, read with Rule 7 of the Companies (Accounts) Rules, 2014.
 - e. On the basis of written representations received from the directors as on March 31, 2018 taken on record by the Board of Directors, none of the directors is disqualified as on March 31, 2018 from being appointed as a director in terms of Section 164 (2) of the Act.
 - f. With respect to the adequacy of the internal financial controls over financial reporting of the Company and the operating effectiveness of such controls, refer to our separate Report in "**Annexure B**".
 - g. With respect to the other matters to be included in the Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
 - i. The Company does not have any pending litigations which would impact its financial position.
 - ii. The Company did not have any long-term contracts including derivative contracts for which there were any material foreseeable losses.
 - iii. There were no amounts which were required to be transferred to the Investor Education and Protection Fund by the Company.
3. As required by section 143(5) of the Act, we have considered the direction issued by the Comptroller and Auditor General of India, the action taken thereon and its impact on the



accounts and financial statements of the Company in “Annexure C”.

For and on behalf of

R P Bijaspur & Co

Chartered Accountants

Firm's registration number: 000484s

Sd/-

R P Bijaspur

Proprietor

Membership number: 022729

Place: Kalaburagi

Date: 02/03/2019



“Annexure A” to the Independent Auditors’ Report

Referred to in paragraph 1 under the heading ‘Report on Other Legal & Regulatory Requirement’ of our report of even date to the financial statements of the Company for the year ended March 31, 2018:

- 1) (a) The Company has maintained proper records showing full particulars, including quantitative details and situation of fixed assets;
- (b) The Fixed Assets have been physically verified by the management where ever possible in a phased manner, designed to cover all the items over a period of three years, which in our opinion, is reasonable having regard to the size of the company and nature of its business. Pursuant to the program, a portion of the fixed asset has been physically verified by the management during the year and no material discrepancies between the books records and the physical fixed assets have been noticed.
- 2) Physical verification of inventory is not required, as there is no inventory.
- 3) The Company has not granted any loans, secured or unsecured to companies, firms, Limited Liability partnerships or other parties covered in the Register maintained under section 189 of the Act. Accordingly, the provisions of clause 3 (iii) (a) to (C) of the Order are not applicable to the Company and hence not commented upon.
- 4) In our opinion and according to the information and explanations given to us, the company has complied with the provisions of section 185 and 186 of the Companies Act, 2013 in respect of loans, investments, guarantees, and security.
- 5) The Company has not accepted any deposits from the public and hence the directives issued by the Reserve Bank of India and the provisions of Sections 73 to 76 or any other relevant provisions of the Act and the Companies (Acceptance of Deposit) Rules, 2015 with regard to the deposits accepted from the public are not applicable.
- 6) As informed to us, the maintenance of Cost Records has not been specified by the Central Government under sub-section (1) of Section 148 of the Act, in respect of the activities carried on by the company.
- 7) a) According to information and explanations given to us and on the basis of our examination of the books of account, and records, the Company has been not regular in depositing undisputed statutory dues including Provident Fund, Employees State Insurance, Income-Tax, Sales tax, Service Tax, Duty of Customs, Duty of Excise, Value added Tax, Cess and any other statutory



dues with the appropriate authorities. According to the information and explanations given to us, no undisputed amounts payable in respect of the above were in arrears as at March 31, 2018 except MAT liability of Rs.42,66,740, GIS liability of Rs.2,860, GPF liability of Rs.240, KGID liability of Rs.21,120, LIC liability of Rs.31,024, Professional Tax Liability of Rs.2,200, TDS liability of Rs.62,927.07 is not yet paid.

b) According to the information and explanation given to us, there are no dues of income tax, sales tax, service tax, duty of customs, duty of excise, value added tax outstanding on account of any dispute.

- 8) In our opinion and according to the information and explanations given to us, the Company has not defaulted in the repayment of dues to banks. The Company has not taken any loan either from financial institutions or from the government and has not issued any debentures.
- 9) Based upon the audit procedures performed and the information and explanations given by the management, the company has not raised moneys by way of initial public offer or further public offer including debt instruments and term Loans. Accordingly, the provisions of clause 3 (ix) of the Order are not applicable to the Company and hence not commented upon.
- 10) Based upon the audit procedures performed and the information and explanations given by the management, we report that no fraud by the Company or on the company by its officers or employees has been noticed or reported during the year.
- 11) Based upon the audit procedures performed and the information and explanations given by the management, the managerial remuneration has been paid or provided in accordance with the requisite approvals mandated by the provisions of section 197 read with Schedule V to the Companies Act;
- 12) In our opinion, the Company is not a Nidhi Company. Therefore, the provisions of clause 4 (xii) of the Order are not applicable to the Company.
- 13) In our opinion, all transactions with the related parties are in compliance with section 177 and 188 of Companies Act, 2013 and the details have been disclosed in the Financial Statements as required by the applicable accounting standards.
- 14) Based upon the audit procedures performed and the information and explanations given by the management, the company has not made any preferential allotment or private placement of shares or fully or partly convertible debentures during the year under review. Accordingly, the provisions of clause 3 (xiv) of the Order are not applicable to the Company and hence not commented upon.



- 15) Based upon the audit procedures performed and the information and explanations given by the management, the company has not entered into any non-cash transactions with directors or persons connected with him. Accordingly, the provisions of clause 3 (xv) of the Order are not applicable to the Company and hence not commented upon.
- 16) In our opinion, the company is not required to be registered under section 45 IA of the Reserve Bank of India Act, 1934 and accordingly, the provisions of clause 3 (xvi) of the Order are not applicable to the Company and hence not commented upon.

For and on behalf of

R P Bijaspur & Co

Chartered Accountants

Firm's registration number: 000484s

Sd/-

R P Bijaspur

Proprietor


Membership number: 022729

Place: Kalaburagi

Date : 02/03/2019



**“Annexure B” to the Independent Auditor’s Report of even date on the Financial Statements of
KARNATAKA STATE PULSES ABHIVRIDHI MANDALI LIMITED
(Formerly Known As KARNATAKA TOGARI ABHIVRUDHI MANDALI LIMITED)**



Report on the Internal Financial Controls under Clause (i) of Sub-section 3 of Section 143 of the Companies Act, 2013 (“the Act”)

We have audited the internal financial controls over financial reporting of **KARNATAKA STATE PULSES ABHIVRIDHI MANDALI LIMITED (Formerly Known As KARNATAKA TOGARI ABHIVRUDHI MANDALI LIMITED)** (“the Company”) as of March 31, 2018 in conjunction with our audit of the financial statements of the Company for the year ended on that date.

Management’s Responsibility for Internal Financial Controls

The Company’s management is responsible for establishing and maintaining internal financial controls based on “the internal control over financial reporting criteria established by the Company considering the essential components of internal control stated in the Guidance note On Audit of Internal Financial Controls over Financial Reporting issued by the Institute of Chartered Accountants of India”. These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors’ Responsibility

Our responsibility is to express an opinion on the Company's internal financial controls over financial reporting based on our audit. We conducted our audit in accordance with the Guidance Note on Audit of Internal Financial Controls Over Financial Reporting (the “Guidance Note”) and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.



Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgment, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Company's internal financial controls system over financial reporting.

Meaning of Internal Financial Controls Over Financial Reporting

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that (1) pertain to the maintenance of records that, in reasonable detail, accurately and fairly reflect the transactions and dispositions of the assets of the company; (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorizations of management and directors of the company; and (3) provide reasonable assurance regarding prevention or timely detection of unauthorized acquisition, use, or disposition of the company's assets that could have a material effect on the financial statements.

Inherent Limitations of Internal Financial Controls over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Basis for Qualified Opinion

According to the information and explanations given to us and based on our audit, the following deficiencies in design / design and operation of controls resulting in significant deficiencies have been identified as at March 31, 2018:



The Company has deficient implementation of internal controls as employees who lack training to fulfill their assigned functions are noticed and some employees responsible for the accounting and reporting function lack the skills and knowledge to apply generally accepted accounting principles in recording the entity's financial transactions.

Opinion

In our opinion the Company has, in all material respects, an adequate internal financial controls system over financial reporting and such internal financial controls over financial reporting were operating effectively as at 31st March 2018 except for the effects of the matter described in the basis for qualified opinion paragraph above, based on the criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

For and on behalf of

R P Bijaspur & Co

Chartered Accountants

Sd/-

R P Bijaspur

Proprietor


Membership number: 022729

Place: Kalaburagi

Date: 02/03/2019



**“Annexure C” to the Independent Auditor’s Report of even date on the Financial Statements of
KARNATAKA STATE PULSES ABHIVRIDHI MANDALI LIMITED
(Formerly Known As KARNATAKA TOGARI ABHIVRUDHI MANDALI LIMITED)**



Sl No.	Directions/Sub-Directions	Action Taken	Impact on financial statement
--------	---------------------------	--------------	-------------------------------

A. Directions

1.	If the Company has been selected for disinvestment, a complete status report in terms of valuation of Assets (including tangible assets and land) and Liabilities(including Committed and General Reserves) may be examined including the mode and present stage of disinvestment process.	The Company has not been selected for disinvestment during the financial year 2017-18.	Not Applicable
2.	Please report whether there are any cases of waiver/write off of debts/loans/interest etc., if yes, the reasons thereof and the amount involved.	According to information and explanations given to us, there are no cases of waiver/write off of debts/loans/interest etc.	NIL
3.	Whether proper records are maintained for inventories lying with third parties & assets received as gift from Govt. or other authorities?	During the year, the Company has acted as a procuring agency in agreement with NAFED, the company do not own any inventory but required information of inventory as per the agreement with NAFED is being maintained by the company. According to information and explanations given to us, there are no such gifts received from Govt. or other authorities.	NIL



4.	A report on age-wise analysis of pending legal/ arbitration cases including the reasons of pendency and existence/effectiveness of a monitoring mechanism for expenditure on all legal cases (foreign and local) may be given.	According to information and explanations given to us, there are no pending cases/ litigations.	NIL
----	--	---	-----

B. Specific Sub - Directions :

1.	Whether the land owned by the Company is encroached, under litigation, not put to use or declared surplus. Details may be provided.	According to information and explanations given to us, the land is not owned by the Company.	Not Applicable
2.	Whether the stock of pulses packing/certification materials and other items has been taken on the basis of stock records after adjustment of shortage/excess found on physical verification and whether due consideration has been given for deterioration in the quality of old stocks which may result into overvaluation of stock?	As per the agreement between NAFED and the company i.e Karnataka State Pulses Abhivridhi Mandalli Limited (formerly known as Karnataka Togari Abhivrudhi Mandali Limited), Procuring agency shall make proper arrangements for verification of quality of stock at each procurement centre before procurement and deposit of procured stock at warehouse by the surveyors appointed by NAFED. [Refer Note 1]	NIL
3.	Whether all the agriculture produce procured is properly stored and adequately insured. If any insurance claims are rejected, the details may be reported.	The company is following the Procurement, Storage & Insurance Procedure as per Note 1 & 2	NIL
4.	Whether the Company has an effective mechanism to support, protect, maintain, increase and promote the production of Togari, Pulses and their products as also their sale and export?	The Company has an effective mechanism to support, protect, maintain, increase and promote the production of Togari.	NIL
5.	Whether the Company has any mechanism/system to undertake and promote research and development of Togari and Pulses, either in India and	According to information and explanations given to us, there are no research and development activities carried	NIL



	outside India and to identify advanced and appropriate technology for the production and processing of Togari and other pulses and their products and to make the same available to farmers, farmers co-operative, firms and units in the corporate sector.	out during the year 2017-18.	
--	---	------------------------------	--

Note 1:

- (a) As per the Agreement between NAFED and Karnataka State Pulses Abhivridhi Mandalli Limited (formerly known as Karnataka Togari Abhivrudhi Mandali Limited) Clause 1.2 refers to Quality Specification which is applicable up to 27.12.2017. The said clause is as under:
The stock procured by procuring agency should confirm to the approved quality specifications of GOI as described in Annexure A of the said agreement. Procuring Agency shall make proper arrangements for verification of quality of stock at each procurement centre before procurement and deposit of procured stock at warehouses by the surveyor's appointed by NAFED. Procuring agency will be responsible for safety of the stocks from the point of procurement up to the point of final storage in CWC/SWC warehouse, the dispatching point where the stocks have to be dispatched simultaneously with the procurement.
- (b) Caluse 1.12 is applicable from 27.12.2017. The said clause is as under:
The stock procured by SLS should confirm to the quality specifications prescribed by GOI as described in Annexure A of the said agreement. SLS shall make proper arrangements for verification of quality of stock at each procurement centre/deposit point at its own cost. The SLS shall be responsible for the quality & quantity and also safety of the stocks from the point of procurement up to the point of final storage in CWC/SWC warehouses or up to the dispatching point where the stocks have to be dispatched simultaneously with the procurement. During our audit we have not come across any quality check expenditures incurred by The Karnataka State Pulses Abhivridhi Mandalli Limited (formerly known as Karnataka Togari Abhivrudhi Mandali Limited)

Note 2:

- (a) As per the Agreement between NAFED and Karnataka State Pulses Abhivridhi Mandalli Limited (formerly known as Karnataka Togari Abhivrudhi Mandali Limited) Clause 1.7 refers to Insurance which is applicable up to 27.12.2017. The said clause is as under:

NAFED will take adequate insurance Cover for its stocks lying at procurement centre as well as during transit. The value declared for insurance purpose by warehouses will be ex-godown cost.
- (b) As per the agreement applicable from 27.12.2017 there is no specific clause regarding insurance of stocks. As per the discussion with the management they confirmed that the previous agreement clause regarding insurance is applicable for the latest agreement.



For and on behalf of

R P Bijaspur & Co
Chartered Accountants

Sd/-

R P Bijaspur

Proprietor

Membership number: 022729

Place: Kalaburagi

Date: 02/03/2019



Addendum to Directors' Report For the Year ended 31st March 2018

Replies to the comments /observations of the Statutory Auditor on the accounts for the year
2017-18

Comments/Observations	Replies of the Management
The Company is not regular in depositing the statutory dues such as Tax Deducted at Source, Professional Tax, GIS, GPF, KGID, LIC.	The employee handling the work relating to remittance of the undisputed statutory dues like TDS, PT, GIS, GPF, KGID, LIC etc., had abruptly left the Company during 2017-18 which resulted delayed remittance of such amounts. All the undisputed statutory dues have since been remitted.
According to the information and explanations given to us and based on our audit, the following deficiencies in design/design and operation of controls resulting in significant deficiencies have been identified as at March 31, 2018 : The Company has deficient implementation of internal controls as employees who lack training to fulfill their assigned functions are noticed and some employees responsible for the accounting and reporting function lack the skills and knowledge to apply generally accepted accounting principles in recording the entity's financial transactions	There are no regular employees in the Company. Almost all the employees working in the organization are on temporary basis. The Cadre and Recruitment Rules of the Company have been prepared and submitted to the Government for approval. After the approval of the C&R Rules, recruitment for the regular staff with requisite qualifications and experience will be done. In the meantime, services of a person with accounting skills and knowledge would be availed on temporary basis for accounting and reporting function.



COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF KARNATKA STATE PULSES ABHIVRIDHI MANDALI LIMITED, KALABURAGI FOR THE YEAR ENDED 31 MARCH -2018

~*~*~

The preparation of financial statements of **Karnataka State Pulses Abhivridhi Mandali limited Kalaburgi (Formerly known as Karnataka Togari Abhivridhi Mandali Limited Kalaburgi)** for the year ended **31 March 2018** in accordance with the financial reporting framework prescribed under the Companies Act, 2013 is the responsibility of the management of the Company. The statutory auditors appointed by the comptroller and Auditor General of India under Section 139(5) of the Companies Act, 2013 are responsible for expressing opinion on these financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Audit report **02-03-2019**.

I on behalf of the Comptroller Auditor General of India, have decided not to conduct the supplementary audit of financial statements of **Karnataka State Pulses Abhivridhi Mandali Limited, Kalaburgi** for the year ended **31 March -2018** under section 143 (6)(a) of the Act.

For and on behalf of the
Comptroller & Auditor General of India
Sd/-

(E.P. NIVEDITA)

PRINCIPAL ACCOUNTANT GENERAL
(GENERAL & SOCIAL SECTOR AUDIT)
KARNATAKA, BANGALORE

PLACE :BANGALORE
DATED : 03 APRIL 2019



**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ
ಅಭಿವೃದ್ಧಿ ಮಂಡಳಿ ನಿಯಮಿತ
ಕಲಬುರಗಿ**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ.)



**KARNATAKA STATE PULSES
ABHIVRIDHI MANDALI LIMITED,
KALABURGI**

((Formerly known as Karnataka Togari Abhivridhi Mandali Limited.))



16ನೇ ಲೆಕ್ಕಪರಿಶೋಧಕರ ವರದಿ

16th AUDITOR'S REPORT

2017-18



ನೋಂದಾಯಿತ ಕಛೇರಿ :

ಪ್ಲಾಟ್ ನಂ. 42 - ಕಾಟನ ಮಾರ್ಕೆಟ - ಎ.ಪಿ.ಎಂ.ಸಿ. ಯಾರ್ಡ್

ನೆಹರು ಗಂಜ - ಕಲಬುರಗಿ - 585104



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

ಪರಿವಿಡಿ

1) ಮಂಡಳಿಯ ನಿರ್ದೇಶಕರ ಪಟ್ಟಿ	--	3 - 4
2) ಸೂಚನೆ	--	5
3) ಷೇರುದಾರರಿಗೆ, ನಿರ್ದೇಶಕರ ವರದಿ	--	6 - 11
4) ನಮೂನೆ ನಂ. ಎಂ.ಜಿ.ಟಿ.	--	12 - 18
5) ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ	--	19 - 21
6) ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಎ'	--	22 - 24
7) ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಬಿ'	--	25 - 27
8) ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಸಿ'	--	28 - 30
9) ನಿರ್ದೇಶಕರ ವರದಿಗೆ ಪುರವಣಿ	--	31
10) ಭಾರತದ ಕಂಪ್ಯೂಲರ್ ಆಡಿಟರ್ ಜನರಲ್‌ರವರ ವಿಮರ್ಶೆ	--	32
11) ಸಂತುಲನಾ ಪಟ್ಟಿ / ಆಸ್ತಿ ಹೊಣೆ ಪಟ್ಟಿ	--	33 - 34
12) ಲಾಭ/ನಷ್ಟದ ತಖ್ತೆ:	--	35
13) ನಗದು ಚಲಾವಣಾ ಪಟ್ಟಿ	--	36 - 38
14) ಈಕ್ವಿಟಿಯಲ್ಲಿ ಬದಲಾವಣೆಯ ಪಟ್ಟಿ	--	39



15) ಹಣಕಾಸಿನ ಟಿಪ್ಪಣಿಗಳ ಪಟ್ಟಿ	--	40 - 42
16) ಈಚ್ಚಿ ಮತ್ತು ಹೊಣೆಗಾರಿಕೆಗಳು	--	43 - 44
17) ಆಸ್ತಿಗಳು	--	45 - 50



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

2017-18 - ಮಂಡಳಿಯ ನಿರ್ದೇಶಕರ ಪಟ್ಟಿ

ಕ್ರ.ಸಂ.	ಪದನಾಮ	ಹೆಸರು	ಹುದ್ದೆ	ಪರಾ
1.	ಅಧ್ಯಕ್ಷರು	ಶ್ರೀ ಭಾಗಣ್ಣಗೌಡ ಪಾಟೀಲ	ಅಧ್ಯಕ್ಷರು	01-04-2017 ರಿಂದ 31-03-2018
2.	ಕೃಷಿ ಆಯುಕ್ತರು	ಶ್ರೀ ಜಿ. ಸತೀಶ್ IFS	ನಿರ್ದೇಶಕರು ರಿಂದ	1-04-2017 ರಿಂದ 31-03-2018
3.	ಜಿಲ್ಲಾಧಿಕಾರಿಗಳು	ಶ್ರೀ ಉಜ್ವಲಕುಮಾರ್ ಫೋರ್ಡ್ IAS	ನಿರ್ದೇಶಕರು	01-04-2017 ರಿಂದ 02-4-2017
		ಹೆಫ್ಲಿಬಾ ರಾಣಿ ಕೊರ್ಲಾಪಾಟಿ IAS	ನಿರ್ದೇಶಕರು	02-04-2017 ರಿಂದ 31-07-2017
		ಶ್ರೀ ಆರ್. ವೆಂಕಟೇಶ ಕುಮಾರ IAS	ನಿರ್ದೇಶಕರು	31-07-2017 ರಿಂದ 31-03-2018
4.	ಯೋಜನಾ ನಿರ್ದೇಶಕರು ಕೃಷಿ ಸಂಶೋಧನ ಕೇಂದ್ರ, ಕಲಬುರಗಿ	ಡಾ. ಡಿ.ಎಂ. ಮಣ್ಣೂರ್	ನಿರ್ದೇಶಕರು	1-04-2017 ರಿಂದ 31-12-2017
		ಡಾ. ಆರ್.ಸಿ. ಗುಂಡಪ್ಪಗೋಳ	ನಿರ್ದೇಶಕರು	31-12-2017 ರಿಂದ 31-03-2018
5.	ಪ್ರಾದೇಶಿಕ ವ್ಯವಸ್ಥಾಪಕರು, ನಬಾರ್ಡ್ ಕಲಬುರಗಿ	ಶ್ರೀ ರಮೇಶ ಎಸ್. ಭಟ್	ನಿರ್ದೇಶಕರು	1-04-2017 ರಿಂದ 31-03-2018
6.	ಮುಖ್ಯ ವ್ಯವಸ್ಥಾಪಕರು, ಲೀಡ್ ಬ್ಯಾಂಕ್, ಕಲಬುರಗಿ (ಎಸ್‌ಬಿಐ)	ಶ್ರೀ ದಿಲೀಪಕುಮಾರ ಬಂಕಾಪೂರ	ನಿರ್ದೇಶಕರು	1-04-2017 ರಿಂದ 31-03-2018
7.	ವಿಭಾಗೀಯ ವ್ಯವಸ್ಥಾಪಕರು/ ಶಾಖಾ ವ್ಯವಸ್ಥಾಪಕರು , ಕೆ.ಎಸ್.ಸಿ.ಎಂ.ಎಫ್. ಕಲಬುರಗಿ	ಶ್ರೀ ಪ್ರದೀಪ	ನಿರ್ದೇಶಕರು	1-04-2017 ರಿಂದ 31-03-2018
8.	ಕಾರ್ಯದರ್ಶಿಗಳು ಎ.ಪಿ.ಎಂ.ಸಿ. ಕಲಬುರಗಿ	ಶ್ರೀಮತಿ ಎಂ.ಎಸ್. ರಾಜಶ್ರೀ	ನಿರ್ದೇಶಕರು	1-04-2017 ರಿಂದ 31-03-2018
9.	ಜಂಟಿ ಕೃಷಿ ನಿರ್ದೇಶಕರು, ಕಲಬುರಗಿ	ಶ್ರೀ ಜಿಲಾನಿ ಹೆಚ್. ಮೊಕಾಶಿ	ನಿರ್ದೇಶಕರು	1-04-2017 ರಿಂದ 31-03-2018
10.	ಅಧಿಕಾರೇತರ ನಿರ್ದೇಶಕರು	ಶ್ರೀ ವಿಶ್ವನಾಥ ಬೀರಪ್ಪ ನಿಲ್ಲಳ್ಳಿ	ನಿರ್ದೇಶಕರು	1-04-2017 ರಿಂದ 31-03-2018



11.	ಅಧಿಕಾರೇತರ ನಿರ್ದೇಶಕರು	ಶ್ರೀಮತಿ ಕಮಲಾಬಾಯಿ ಕೋಂ. ಶ್ರೀ ಚಂದಪ್ಪ,	ನಿರ್ದೇಶಕರು	1-04-2017 ರಿಂದ 31-03-2018
12.	ಅಧಿಕಾರೇತರ ನಿರ್ದೇಶಕರು	ಶ್ರೀ ಸಾವಿರಪ್ಪ ಬಿನ್ ಶ್ರೀ ಜಟ್ಟಿಪ್ಪಾ ಪೂಜಾರಿ,	ನಿರ್ದೇಶಕರು	1-04-2017 ರಿಂದ 31-03-2018
13.	ಅಧಿಕಾರೇತರ ನಿರ್ದೇಶಕರು	ಶ್ರೀ ಮೌಲಪ್ಪ ಬಿನ್ ಶ್ರೀ ಪಕೀರಪ್ಪ,	ನಿರ್ದೇಶಕರು	1-04-2017 ರಿಂದ 31-03-2018
14.	ಅಧಿಕಾರೇತರ ನಿರ್ದೇಶಕರು	ಶ್ರೀ ಆದೇಪ್ಪ ಬಿನ್ ಕನಕಪ್ಪ ನಾಯ್ಕ	ನಿರ್ದೇಶಕರು	1-04-2017 ರಿಂದ 31-03-2018
15.	ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ದ್ವಿಧರಣ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ	ಶ್ರೀ ರತೇಂದ್ರನಾಥ ಸುಗೂರ	ವ್ಯವಸ್ಥಾಪಕ ನಿರ್ದೇಶಕರು	01-04-2017 ರಿಂದ 10-11-2017 (ಪ್ರಭಾರಿ)
		ಶ್ರೀ ಬಾಲರಾಜ ರಂಗರಾವ್	ವ್ಯವಸ್ಥಾಪಕ ನಿರ್ದೇಶಕರು	10-11-2017 ರಿಂದ 31-03-2018 (ಪ್ರಭಾರಿ)

ಸಹಿ
(ಶ್ರೀ ರತೇಂದ್ರನಾಥ ಸುಗೂರ)
ವ್ಯವಸ್ಥಾಪಕ ನಿರ್ದೇಶಕರು



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

Phone No. : 08472-256776,

E-mail : mdktamlglb@gmail.com

[CIN : U01111KA2002SGC030483]

ಸೂಚನೆ

ದಿನಾಂಕ 12/07/2019 ರ ಶುಕ್ರವಾರ ಮಧ್ಯಾಹ್ನ 5.30 ಗಂಟೆಗೆ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತದ 16ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಸನ್ಮಾನ್ಯ ಶ್ರೀ ಎನ್.ಹೆಚ್. ಶಿವಶಂಕರರೆಡ್ಡಿ ಕೃಷಿ ಸಚಿವರು ಹಾಗೂ ಅಧ್ಯಕ್ಷರು, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ, ಇವರ ಕೊಠಡಿ ಸಂಖ್ಯೆ 134, ಮೊದಲನೆ ಮಹಡಿ, ವಿಕಾಸ ಸೌಧ, ಬೆಂಗಳೂರು ಇಲ್ಲಿ ಈ ಕೆಳಕಂಡ ವಿಷಯಗಳನ್ನು ವ್ಯವಹರಿಸಲು ಕರೆಯಲಾಗಿದೆ.

ಸಾಮಾನ್ಯ ವ್ಯವಹಾರ

- 1) ದಿನಾಂಕ 31-03-2018ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ಪರಿಶೋಧಿಸಲ್ಪಟ್ಟ ಹಣಕಾಸು ತಪ್ಪಿಗಳನ್ನು ಅವುಗಳ ಮೇಲೆ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ರವರ ವ್ಯಾಖ್ಯಾನಗಳನ್ನು ಹಾಗೂ ಶಾಸನಬದ್ಧ ಲೆಕ್ಕಪರಿಶೋಧಕರ ಮತ್ತು ನಿರ್ದೇಶಕರ ವರದಿಗಳನ್ನು ಸ್ವೀಕರಿಸುವುದು, ಪರಿಗಣಿಸುವುದು ಮತ್ತು ಅಂಗೀಕರಿಸುವುದು.
- 2) ಶಾಸನಬದ್ಧ ಲೆಕ್ಕಪರಿಶೋಧಕರಿಗೆ ಲೆಕ್ಕಪರಿಶೋಧನ ಶುಲ್ಕ ನಿಗದಿಪಡಿಸುವುದು.

ಸದರಿ ಸಭೆಗೆ ತಮ್ಮೆಲ್ಲರ ಉಪಸ್ಥಿತಿಯನ್ನು ಕೋರಿದೆ.

ಸ್ಥಳ : ಕಲಬುರಗಿ ದಿನಾಂಕ : 02/03/2019	ಮಂಡಳಿಯ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಸಹಿ/- ಶ್ರೀ ರತೇಂದ್ರನಾಥ ಸೂಗೂರ ವ್ಯವಸ್ಥಾಪಕ ನಿರ್ದೇಶಕರು
---------------------------------------	---

ಟಿಪ್ಪಣಿ :

- 1) ಸದಸ್ಯರು ಸಭೆಯಲ್ಲಿ ಮತದಾನ ಮಾಡುವ ಹಕ್ಕು ಉಳ್ಳವರಾಗಿರುತ್ತಾರೆ. ಮತ್ತು ತಮ್ಮ ಬದಲಾಗಿ ಪ್ರತಿನಿಧಿಯನ್ನು ಮತದಾನ ಮಾಡಲು ನೇಮಕ ಮಾಡಿಕೊಳ್ಳಬಹುದಾಗಿದೆ. (ಅವರು ಮಂಡಳಿ ಸದಸ್ಯರಲ್ಲದಿದ್ದರೆ)
- 2) ಬದಲಾದ ವ್ಯಕ್ತಿಯು ಮಂಡಳಿಯ ಸಭೆಯಲ್ಲಿ 48 ಗಂಟೆಗಳ ಮೊದಲು ಪ್ರಸ್ತುತ ಇರಲು ನೋಡಿಕೊಳ್ಳುವುದು.
- 3) ಕಂಪನಿ ಕಾಯಿದೆ 2013ರ ನಿಯಮ 102 (1) ಲಗತ್ತಿಸಿದೆ.

**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.**

(ಹಿಂದಿನ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

Phone No. : 08472-256776, E-mail : mdktamlglb@gmail.com

[CIN : U01111KA2002SGC030483]

ಪೇರುದಾರರಿಗೆ, ನಿರ್ದೇಶಕರ ವರದಿ

31 ನೇ ಮಾರ್ಚ್ 2018 ಕ್ಕೆ ಅಂತ್ಯವಾದ ಆರ್ಥಿಕ ವರ್ಷದ ಲೆಕ್ಕಪತ್ರಗಳ ಲೆಕ್ಕಪರಿಶೋಧಿತ ತಃಖ್ತೆಗಳ ಸಹಿ ನಿಮ್ಮ ಕಂಪನಿಯ ಕಾರ್ಯಾಚರಣೆಗಳ ಕುರಿತು ವಾರ್ಷಿಕ ವರದಿಯನ್ನು ಮಂಡಿಸಲು ನಿರ್ದೇಶಕರಿಗೆ ಹರ್ಷವೆನಿಸುತ್ತದೆ.

1) ಆರ್ಥಿಕ ಫಲಿತಾಂಶಗಳು

ವಿವರ	31-03-2018ರ ಅಂತ್ಯಕ್ಕೆ ಮೊತ್ತ ರೂ.ಗಳಲ್ಲಿ	ಹಿಂದಿನ ವರ್ಷದ 31-03-2017 ರ ಅಂತ್ಯಕ್ಕೆ ಮೊತ್ತ ರೂ.ಗಳಲ್ಲಿ
ಆರ್ಥಿಕ ವ್ಯವಹಾರದ ಆದಾಯ	3,58,22,116.31	72,83,227.19
ಇತರೇ ಆದಾಯ	7,42,52,990.03	3,33,70,568.32
ಒಟ್ಟು ಆದಾಯ	11,00,75,106.34	4,06,53,795.51
ಸವಕಳಿ ಮತ್ತು ಆರ್ಥಿಕ ಬೆಲೆಗಳ ಪೂರ್ವದ ವೆಚ್ಚ	8,16,99,466.54	3,20,96,605.51
ಸವಕಳಿ	9,60,988.76	2,71,892.70
ತೆರಿಗೆ ಪೂರ್ವ ಲಾಭ	2,74,14,651.04	82,85,297.30
ತಾತ್ಕಾಲಿಕ ತೆರಿಗೆ - ಚಾಲ್ತಿ ತೆರಿಗೆ	92,10,143.73	25,90,213.93
ತಾತ್ಕಾಲಿಕ ತೆರಿಗೆ-ಮುಂದೂಡಲ್ಪಟ್ಟ ತೆರಿಗೆ	(1,52,870.68)	(33,665.86)
ಅವಧಿಯ ಲಾಭ	1,83,57,377.99	57,28,749.23
ನಿವ್ವಳ ಮೊತ್ತ	(9,80,54,270.56)	(11,64,11,648.54)
ಗಳಿಕೆಯ ಪೇರು ಇಕ್ವಿಟಿ		
- ಮೂಲ	36.71	11.46
- ಡೈಲೋಟೆಡ್	36.71	11.46



2. ಆರ್ಥಿಕ ಕಾರ್ಯಸಾಧನೆ :

ಈ ವರ್ಷದಲ್ಲಿ, ನಿಮ್ಮ ಕಂಪನಿಯು ಮಾರುಕಟ್ಟೆ ಸ್ಥಿರಗೊಳಿಸಲು ತೋಗರಿಯ ಸಂಗ್ರಹವನ್ನು ಕೈಗೆತ್ತಿಕೊಂಡಿತ್ತು. ಮತ್ತು ತೋಗರಿಯ ಮಾರುಕಟ್ಟೆ ದರವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗಿಂತ ಕಡಿಮೆಯಿರುವುದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಸಂಭಾವನೆ ಪಡೆಯುವ ಬೆಲೆಯನ್ನು, ಪಡೆಯಲು ಸಹಾಯ ಮಾಡಿದೆ. ತೋಗರಿಯ ಸಂಗ್ರಹವನ್ನು ರಾಷ್ಟ್ರೀಯ ಕೃಷಿ ಸಹಕಾರ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ಮೇಲ್ವಿಚಾರಣೆಯಲ್ಲಿ ಮಾಡಲಾಯಿತು. ರಾಜ್ಯ ಸರ್ಕಾರ ರೂ. 550.00 ಜೊತೆಗೆ ರೈತರಿಗೆ ಪ್ರೋತ್ಸಾಹ ಧನವಾಗಿ ಭಾರತ ಸರ್ಕಾರವು ನಿಗದಿಪಡಿಸಿದ ಕ್ವಿಂಟಲ್ ಗೆ (ಎಂಎಸ್‌ಪಿ ಮತ್ತು ಬೋನಸ್) ರೂ.5,450.00, ಕಾರ್ಯಾಚರಣೆಗಳಿಂದ ಬರುವ ಆದಾಯ (ಅಂದರೆ, ಕಮಿಷನ್ ಸ್ವೀಕರಿಸುವ ಮೊತ್ತ) ರೂ.3,58,22,116.31, ಸ್ಥಿರ ಠೇವಣಿ ಮತ್ತು ಉಳಿತಾಯ ಠೇವಣಿ, ನಿರ್ವಾಹಣ ಮತ್ತು ಸಾರಿಗೆ ಶುಲ್ಕಗಳ ಮೇಲಿನ ಬಡ್ಡಿಯ ರೂಪದಲ್ಲಿ ಇತರ ಆದಾಯ ರೂ.7,42,52,990.03. ಹೀಗಾಗಿ 31.03.2018 ಕ್ಕೆ ಕೊನೆಗೊಂಡ ವರ್ಷದ ಒಟ್ಟು ಆದಾಯ ರೂ.11,00,75,106.34 ರಂತೆ , ಹಿಂದಿನ ವರ್ಷದಲ್ಲಿ ರೂ. 4,06,53,795.51, ಸವಕಳಿ ಮತ್ತು ಆದಾಯ ತೆರಿಗೆಯನ್ನು ಒದಗಿಸಿದ ನಂತರ, ನಿವ್ವಳ ಲಾಭ ರೂ. 1,83,57,377.99, ಹಿಂದಿನ ವರ್ಷದಲ್ಲಿ ರೂ. 57,28,749.23 ಇತ್ತು.

3. ಲಾಭಾಂಶ : ಮೇಲೆ ಹೇಳಿದ ಎಲ್ಲಾ ಕಾರಣಗಳಿಂದ ನಿರ್ದೇಶಕ ಮಂಡಳಿಯು ಯಾವುದೇ ಲಾಭಾಂಶ ಕುರಿತಾಗಿ ಶಿಪ್ಪಾರಸ್ಸು ಮಾಡಿರುವುದಿಲ್ಲ.

4. ಕಂಪನಿಯ ವ್ಯವಹಾರದ ವಿವರಗಳು :

ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ರೈತರ ಬೆಳೆ ಉತ್ಪನ್ನಗಳಿಗೆ ಪ್ರತಿ ಫಲ ಸಿಗುವ ದರದಲ್ಲಿ ಸಹಾಯ ಮಾಡುವುದು ಕಂಪನಿಯ ಉದ್ದೇಶವಾಗಿರುತ್ತದೆ. ಮಾರುಕಟ್ಟೆ ದರ ಕಡಿಮೆ ಇದ್ದಾಗ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಸರ್ಕಾರ ಆದೇಶದನ್ವಯ ಆವರ್ತನಿಧಿಯಿಂದ ನೀಡಿದ ಅನುದಾನದಲ್ಲಿ ಉತ್ಪನ್ನವನ್ನು ಖರೀದಿಸಲಾಗುತ್ತಿದೆ. ತೋಗರಿ ಅಭಿವೃದ್ಧಿ ಮಂಡಳಿಯು 2017-18ನೇ ಸಾಲಿನಲ್ಲಿ ಪಿ.ಎಸ್.ಎಫ್. ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೋಗರಿಯನ್ನು, ನಾಫೆಡ್ ಸಂಸ್ಥೆ ಪರವಾಗಿ ಕಲಬುರಗಿ ಜಿಲ್ಲೆಯಲ್ಲಿ 24 ತೋಗರಿ ಕೇಂದ್ರಗಳನ್ನು ಮತ್ತು ಯಾದಗಿರಿ ಜಿಲ್ಲೆಯಲ್ಲಿ 7 ತೋಗರಿ ಕೇಂದ್ರಗಳನ್ನು ಸರ್ಕಾರದ ಆದೇಶದನ್ವಯ ಖರೀದಿಸಲಾಗಿರುತ್ತದೆ. ಅದರಂತೆ ಕಂಪನಿಯು 2,89,102.5 ಕ್ವಿಂಟಾಲ್ ತೋಗರಿಯನ್ನು 23,634 ರೈತರುಗಳಿಂದ ತೋಗರಿಯನ್ನು ಖರೀದಿಸಿ, ರೂ. 173,46,15,000-00 ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೇರವಾಗಿ ರೈತರಿಗೆ ಆರ್.ಟಿ.ಜಿ.ಎಸ್ ಮೂಲಕ ಪಾವತಿ ಮಾಡಲಾಗಿರುತ್ತದೆ.

5. ವಾರ್ಷಿಕ ದಾಖಲಾತಿಯ ವರದಿ :

ಕಂಪನಿ ಕಾಯಿದೆ 2013ರ ನಿಯಮ 3 ಮತ್ತು 92ರ ಅನುಸಾರ ವಾರ್ಷಿಕ ದಾಖಲಾತಿಯ ವರದಿಯ ಸಾರವನ್ನು ನಿಗದಿತ ಫಾರಂ - ಎಂ.ಜಿ.ಟಿ. -9 ರಲ್ಲಿ ತಯಾರಿಸಿದ್ದು, ಅನುಬಂಧ -1ರಲ್ಲಿ ನೀಡಲಾಗಿದೆ. ಇದು ವರದಿಯ ಒಂದು ಭಾಗವಾಗಿರುತ್ತದೆ.



6. ನಿರ್ದೇಶಕರು / ಮುಖ್ಯ ಜವಾಬ್ದಾರಿ ವ್ಯಕ್ತಿಗಳು & ಸಭೆಗಳು :

ದಿನಾಂಕ 31-03-2018 ರಂದು ಇರುವಂತೆ ಈ ಕೆಳಕಂಡ ಅಧ್ಯಕ್ಷರು ಮತ್ತು ಮಂಡಳಿ ನಿರ್ದೇಶಕರು ಇರುತ್ತಾರೆ.

- | | |
|------------------------------------|-----------------------|
| 1) ಶ್ರೀ ಭಾಗಣ್ಣಗೌಡ ಪಾಟೀಲ | ಅಧ್ಯಕ್ಷರು |
| 2) ಶ್ರೀ ಜಿ. ಸತೀಶ್ ಐ.ಎಫ್.ಎಸ್. | ನಿರ್ದೇಶಕರು |
| 3) ಶ್ರೀ ಆರ್.ವೆಂಕಟೇಶಕುಮಾರ, IAS | ನಿರ್ದೇಶಕರು |
| 4) ಡಾ. ಆರ್.ಸಿ. ಗುಂಡಪ್ಪಗೋಳ | ನಿರ್ದೇಶಕರು |
| 5) ಶ್ರೀ ರತೇಂದ್ರನಾಥ ಸೂಗೂರ | ನಿರ್ದೇಶಕರು |
| 6) ಶ್ರೀ ರಮೇಶ್ ಸಗರಿ ಭಟ್ | ನಿರ್ದೇಶಕರು |
| 7) ಶ್ರೀ ದಿಲೀಪ್‌ಕುಮಾರ ಬಂಕಾಪೂರ | ನಿರ್ದೇಶಕರು |
| 8) ಶ್ರೀ ಕೆ.ಎಸ್. ಪ್ರದೀಪ | ನಿರ್ದೇಶಕರು |
| 9) ಶ್ರೀ ವಿಶ್ವನಾಥ ಬೀರಪ್ಪ ನಿಲ್ಲಳ್ಳಿ | ನಿರ್ದೇಶಕರು |
| 10) ಶ್ರೀಮತಿ ಕಮಲಾಬಾಯಿ ಚಂದಪ್ಪ | ನಿರ್ದೇಶಕರು |
| 11) ಶ್ರೀ ಸಾವಿರಪ್ಪ ಜಟ್ಟಿಪ್ಪಾ ಪೂಜಾರಿ | ನಿರ್ದೇಶಕರು |
| 12) ಶ್ರೀ ಮೌಲಪ್ಪ ಪಕೀರಪ್ಪ | ನಿರ್ದೇಶಕರು |
| 13) ಶ್ರೀ ಆದೇಪ್ಪ ಕನಕಪ್ಪ ನಾಯ್ಕ | ನಿರ್ದೇಶಕರು |
| 14) ಡಾ. ಬಾಲರಾಜ ರಂಗರಾವ್ | ವ್ಯವಸ್ಥಾಪಕ ನಿರ್ದೇಶಕರು |

ಸದರಿ ವರ್ಷದಲ್ಲಿ ಕೆಳಕಂಡ ಸದಸ್ಯರು ಮಂಡಳಿ ನಿರ್ದೇಶಕರ ಸದಸ್ಯತ್ವದಿಂದ ಬಿಡುಗಡೆ ಹೊಂದಿರುತ್ತಾರೆ.

- | | |
|-----------------------------------|------------|
| 1) ಶ್ರೀ ಉಜ್ವಲಕುಮಾರ್ ಘೋಷ | ನಿರ್ದೇಶಕರು |
| 2) ಶ್ರೀಮತಿ ಆರ್ ವಿನೋತ್ ಪ್ರಿಯಾ, IAS | ನಿರ್ದೇಶಕರು |
| 3) ಶ್ರೀ ರಘುಪತಿ ಭಟ್ | ನಿರ್ದೇಶಕರು |
| 4) ಡಾ. ಡಿ.ಎಂ. ಮಣ್ಣೂರ್ | ನಿರ್ದೇಶಕರು |
| 5) ಶ್ರೀ ಜಿಲಾನಿ ಹೆಚ್. ಮೊಕಾಶಿ | ನಿರ್ದೇಶಕರು |
| 6) ಶ್ರೀ ರತೇಂದ್ರನಾಥ ಸೂಗೂರ | ನಿರ್ದೇಶಕರು |

ಮಂಡಳಿಯ ಸಭೆ ವಿವರಗಳು :

ಪ್ರಸಕ್ತ ಸಾಲಿನಲ್ಲಿ ನಾಲ್ಕು ಮಂಡಳಿ ಸಭೆಗಳನ್ನು ಜರುಗಿಸಲಾಯಿತು. 1) 17-05-2017 2) 14-09-2017 3) 27-10-2017 ಮತ್ತು 4) 30-12-2017 . ಪ್ರತಿಯೊಂದು ಸಭೆಗಳ ಅಂತರ 120 ದಿನಗಳು ಮೀರಿರುವುದಿಲ್ಲ. 2017-18ನೇ ಸಾಲಿನಲ್ಲಿ ವಾರ್ಷಿಕ ಸಾಮಾನ್ಯ ಸಭೆ 11-09-2018 ರಂದು ಕಂಪನಿಯ ನೋಂದಾಯಿತ ಕಚೇರಿಯಲ್ಲಿ ಜರುಗಿಸಲಾಯಿತು.

ಮುಖ್ಯ ಜವಾಬ್ದಾರಿ ವ್ಯಕ್ತಿಗಳು :

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಹೊರತುಪಡಿಸಿ, ಯಾವುದೇ ವ್ಯಕ್ತಿಯು ಮುಖ್ಯ ಜವಾಬ್ದಾರಿ ಹೊಂದಿರುವುದಿಲ್ಲ.

7. ಸ್ವತಂತ್ರ ನಿರ್ದೇಶಕರ ಘೋಷಣೆ :

ಕಂಪನಿ ಕಾಯಿದೆ 2013 ನಿಯಮ 149ರ ಪ್ರಕಾರ ಕಂಪನಿಯ ಸ್ವತಂತ್ರ ನಿರ್ದೇಶಕರು ಹೊಂದಲು ಅವಶ್ಯವಿರುವುದಿಲ್ಲ.



8. ನಿರ್ದೇಶಕರ ನೇಮಕಾತಿ, ಸಂಭಾವನೆ ಇತ್ಯಾದಿಗಳ ಬಗ್ಗೆ ಕಾರ್ಯನೀತಿ :

ನಿಮ್ಮ ಕಂಪನಿಯು ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾಗಿದ್ದು, ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿಯನ್ನು ಮಂಡಳಿಯ ಅಂತರ ನಿಯಮಾವಳಿ ಪ್ರಕಾರ ಕರ್ನಾಟಕ ಸರಕಾರವು ನಿರ್ಧರಿಸುತ್ತದೆ. ಮತ್ತು ಅವರ ಸಂಭಾವನೆ ಹಾಗೂ ಸೇವಾ ನಿಯಮಗಳನ್ನು ಸರಕಾರವೇ ನಿರ್ಧರಿಸುತ್ತದೆ. ಅಧೀಕಾರೇತರ ನಿರ್ದೇಶಕರುಗಳು ಉಪಸ್ಥಿತ ಭತ್ಯೆಯನ್ನು ಹೊರತು ಪಡಿಸಿ, ಯಾವುದೇ ಸಂಭಾವನೆಯನ್ನು ಪಡೆಯುತ್ತಿಲ್ಲ.

9. ಕಂಪನಿ ವ್ಯವಹಾರದಲ್ಲಿನ ಬದಲಾವಣೆ ಮತ್ತು ಇತರೇ

ಕಂಪನಿ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

10. ನಿರ್ದೇಶಕರ ಜವಾಬ್ದಾರಿ ಹೇಳಿಕೆ :

ಕಂಪನಿ ಕಾಯಿದೆ 2013 ಉಪ ವಾಕ್ಯ (ಸಿ) ಮತ್ತು ಸೆಕ್ಷನ್ 134(5) ನಲ್ಲಿನ ಹವಣಿಕೆಯಂತೆ ನಿಮ್ಮ ನಿರ್ದೇಶಕರು ಈ ಕೆಳಕಂಡಂತೆ ವ್ಯಕ್ತಪಡಿಸಿರುತ್ತಾರೆ.

ಎ) ದಿನಾಂಕ 31-03-2018ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ಲೆಕ್ಕ ಪತ್ರಗಳನ್ನು ತಯಾರಿಸುವಲ್ಲಿ ಅನ್ವಯಗೊಳಿಸಬಹುದಾದ ಎಲ್ಲಾ ಲೆಕ್ಕ ಪತ್ರ ಮಾನದಂಡಗಳನ್ನು (ಅಕೌಂಟಿಂಗ್ ಸ್ಟ್ಯಾಂಡರ್ಡ್ಸ್) ಅನುಸರಿಸಲಾಗಿದ್ದು, ವಸ್ತುಷಃ ಭಿನ್ನತೆಗೆ ಸೂಕ್ತ ವಿವರಣೆಯನ್ನು ಕೊಡಲಾಗಿದೆ.

ಬಿ) ದಿನಾಂಕ 31-03-2018ಕ್ಕೆ ಅಂತ್ಯಕ್ಕೆ ಕಂಪನಿಯ ನಿಜವಾದ ಹಾಗೂ ನ್ಯಾಯಯುತವಾದ ಸ್ಥಿತಿಗಳನ್ನು ಮತ್ತು ಆ ದಿನದಂದು ಮುಕ್ತಾಯವಾದ ವರ್ಷದ ಲಾಭ ಮತ್ತು ನಷ್ಟದ ಹೇಳಿಕೆ, ಎಲ್ಲಾ ಸಮರ್ಥನೀಯ ಹಾಗೂ ವಿವೇಚನಾಯುತ ಲೆಕ್ಕ ಪತ್ರ ಕಾರ್ಯ ನೀತಿಯನ್ನು ಆಯ್ದು ಸತತವಾಗಿ ಅನುಸರಿಸಿದ್ದು, ಅಗತ್ಯವಾದಲ್ಲಿ ಸೂಕ್ತ ಹಾಗೂ ಸಾಕಷ್ಟು ಕಾಳಜಿ ತೆಗೆದುಕೊಳ್ಳಲಾಗಿದೆ.

ಸಿ) ಕಂಪನಿಯ ಆಸ್ತಿಗಳನ್ನು ಸಂರಕ್ಷಿಸುವಲ್ಲಿ ಮತ್ತು ವಂಚನೆ ಹಾಗೂ ನ್ಯೂನತೆಗಳನ್ನು ತಡೆಗಟ್ಟಲು ಮತ್ತು ಕಂಡು ಹಿಡಿಯಲು ಕಂಪನಿ ಕಾಯ್ದೆ 2013ರಡಿಯಲ್ಲಿ ಇಡಬೇಕಾದ ಸಾಕಷ್ಟು ಲೆಕ್ಕ ಪತ್ರ ದಾಖಲೆಗಳನ್ನಿಡಲು ಸೂಕ್ತ ಹಾಗೂ ಸಾಕಷ್ಟು ಕಾಳಜಿ ತೆಗೆದುಕೊಳ್ಳಲಾಗಿದೆ.

ಡಿ) ವಾರ್ಷಿಕ ಲೆಕ್ಕ ಪತ್ರಗಳನ್ನು ನಿರ್ವಹಣೆಯಲ್ಲಿರುವ ಸಂಸ್ಥೆಯ ಆಧಾರದ ಮೇರೆಗೆ ಸಿದ್ಧಪಡಿಸಲಾಗಿದೆ.

ಇ) ಕಂಪನಿಯು ಕ್ರಮಬದ್ಧವಾದ ಲೆಕ್ಕ ಪತ್ರಗಳನ್ನು ಅಳವಡಿಸಿಕೊಂಡು ಅವುಗಳ ಅನುಸರಣೆಯನ್ನು ಕಾನೂನು ಪದ್ಧತಿಗನುಸಾರವಾಗಿ ಹೆಚ್ಚಿನ ಪ್ರಮಾಣದಲ್ಲಿ ನಿರ್ವಹಿಸಲಾಗಿದೆ.

11. ಅಂಗಸಂಸ್ಥೆಗಳು ಜಂಟಿ ವೆಂಚರ್ಸ್ ಅಥವಾ ಸಂಘಟಿತ ಸಂಸ್ಥೆ

ಕಂಪನಿಯ ಅಧೀನದಲ್ಲಿ ಯಾವುದೇ ರಿಯಾಯಿತಿಗಳು, ಜಂಟಿ ವೆಂಚರ್ಸ್ ಅಥವಾ ಯಾವುದೇ ಇತರೇ ಕಂಪನಿಗಳು ಬರುವುದಿಲ್ಲ.



12. ಸಾಲ, ಜಾಮೀನು ಅಥವಾ ಹೂಡಿಕೆಗಳ ವಿವರ :

ಪ್ರಸ್ತುತ ವರ್ಷದಲ್ಲಿ ಕಂಪನಿ ಕಾಯಿದೆ 2013ರ ನಿಯಮ 186ರಲ್ಲಿನ ಹವಣಿಕೆಯಂತೆ ಕಂಪನಿಯು ಸದರಿ ಸಾಲಿನಲ್ಲಿ ಯಾವುದೇ ಸಾಲ ನೀಡಿರುವುದಿಲ್ಲ, ಜಾಮೀನು ಒದಗಿಸಿರುವುದಿಲ್ಲ, ಅಥವಾ ಹೂಡಿಕೆಗಳನ್ನು ಮಾಡಿರುವುದಿಲ್ಲ.

13. ಒಪ್ಪಂದಗಳು ಅಥವಾ ಅದಕ್ಕೆ ಸಂಬಂಧಿಸಿದ ವ್ಯವಸ್ಥೆಗಳು :

ಸದರಿ ವರ್ಷದಲ್ಲಿ ಯಾವುದೇ ಪಕ್ಷದ ವ್ಯವಹಾರಗಳು ಒದಗಿಸಲು AOC 2 ನಿಯಮದಲ್ಲಿ ಉದ್ಭವವಾಗುವುದಿಲ್ಲ.

14. ಭೌತಿಕ ಬದಲಾವಣೆ & ಭದ್ರತೆಗಳು ಮತ್ತು ಕಂಪನಿಯ ಹಣಕಾಸು ಸ್ಥಿತಿ : ಕಂಪನಿಯು ಹಣಕಾಸು ವರ್ಷದ ಅಂತ್ಯದಿಂದ ವರದಿ ದಿನಾಂಕದ ಅವಧಿಯಲ್ಲಿ ಯಾವುದೇ ಭೌತಿಕ ಬದಲಾವಣೆ ಮತ್ತು ಭದ್ರತೆಗಳು ಕಂಪನಿಯ ಹಣಕಾಸು ಸ್ಥಿತಿಗೆ ಪರಿಣಾಮವನ್ನು ಬೀರುವುದಿಲ್ಲ.

15. ಠೇವಣಿಗಳು : ಮಂಡಳಿಯು ಪ್ರಸಕ್ತ ಸಾಲಿನಲ್ಲಿ ಕಂಪನಿ ಕಾಯಿದೆ 2013 ನಿಯಮ 73ರ ಅನ್ವಯ ಯಾವುದೇ ರೀತಿಯ ಠೇವಣಿಗಳನ್ನು ಸ್ವೀಕರಿಸಿರುವುದಿಲ್ಲ.

16. ಶಕ್ತಿ, ತಾಂತ್ರಿಕತೆ ಅಳವಡಿಕೆ ಮತ್ತು ವಿದೇಶಿ ವಿನಿಮಯ ಸಂಪಾದನೆ ಮತ್ತು ವೆಚ್ಚಗಳು :
ಎ) ಮಂಡಳಿಯು ಕೇವಲ ತೋಗರಿ ಖರೀದಿ & ಮಾರಾಟ ವೈಹಿವಾಟು ಮಾಡುತ್ತಿದ್ದು, ಬೇರೆ ಯಾವುದೇ ಶಕ್ತಿ ಸೌರಂಕ್ಷಣೆ ತಾಂತ್ರಿಕತೆ ಅಳವಡಿಕೆ ಮತ್ತು ವಿದೇಶಿ ವಿನಿಮಯದಿಂದ ಸಂಪಾದನೆ ಮತ್ತು ಅದರ ವೆಚ್ಚಗಳು ಇರುವುದಿಲ್ಲ.

➤ **ತಾಂತ್ರಿಕತೆ ಅಳವಡಿಕೆ :** ಕಂಪನಿಯು ರೈತರು ಬೆಳೆದ ಉತ್ತಮ ತಳಿಯ ಬೀಜಗಳನ್ನು ಮಾತ್ರ ಖರೀದಿಸಲಾಗುತ್ತಿದೆ. ಮತ್ತು ಮಾರಾಟ ವ್ಯವಹಾರವನ್ನು ಸಹ ನಿರ್ವಹಿಸುತ್ತದೆ. ಯಾವುದೇ ತಾಂತ್ರಿಕತೆಯನ್ನು ಅಳವಡಿಸಲು ಕ್ರಮ ಕೈಗೊಂಡಿರುವುದಿಲ್ಲ.

➤ **ವಿದೇಶಿ ವಿನಿಮಯ ಸಂಪಾದನೆ & ವೆಚ್ಚಗಳು :** ಪ್ರಸ್ತುತ ವರ್ಷದಲ್ಲಿ ಯಾವುದೇ ವಿದೇಶಿ ವಿನಿಯದ ಸಂಪಾದನೆಯಾಗಲಿ ಅಥವಾ ವೆಚ್ಚವಾಗಲಿ ಇರುವುದಿಲ್ಲ.

17. ಸಂಸ್ಥೆಯ ಅಭಿವೃದ್ಧಿ , ಅನುಷ್ಠಾನ ಮತ್ತು ಆಪತ್ತು ನಿರ್ವಹಣೆಯ ಕಾರ್ಯನೀತಿ : ಕಂಪನಿಯು ಆಪತ್ತು ನಿರ್ವಹಣೆ ಕಾರ್ಯನೀತಿ ಅಳವಡಿಸಿಕೊಂಡಿರುತ್ತದೆ. ಮತ್ತು ಯಾವುದೇ ರೀತಿಯ ಆಪತ್ತಿನ ಪ್ರಸಂಗಗಳು ಅನ್ವಯವಾಗುವುದಿಲ್ಲ.

18. ಸಂಸ್ಥೆಯ ಸಮಾಜಿಕ ಜವಾಬ್ದಾರಿ : ಕಂಪನಿ ಕಾಯಿದೆ 2013ರ ಉಪಬಂಧ 135ರ ಹವಣಿಕೆಯಂತೆ ಕಂಪನಿಯು ಸದರಿ ಪ್ರಮಾಣದ ಅರ್ಹತೆಯನ್ನು ತಲುಪದಿರುವುದರಿಂದ ಸಮಾಜಿಕ ಜವಾಬ್ದಾರಿ ಕಾರ್ಯನೀತಿಯು ಅನ್ವಯವಾಗುವುದಿಲ್ಲ.

19. ಔಪಚಾರಿಕ ವಾರ್ಷಿಕ ಮೌಲ್ಯಮಾಪನ : ನಿಮ್ಮ ಕಂಪನಿಯು ಕರ್ನಾಟಕ ಸರ್ಕಾರದ ಒಂದು ಅಂಗ ಸಂಸ್ಥೆಯಾಗಿದ್ದು, ಎಂಸಿಎ ಅಧಿಸೂಚನೆ ದಿನಾಂಕ 05-06-2015ರ ಅನ್ವಯ ನಿರ್ದೇಶಕರ ಮಂಡಳಿಯು ತನ್ನ ಔಪಚಾರಿಕ ವಾರ್ಷಿಕ ಮೌಲ್ಯಮಾಪನವನ್ನು ಕಂಪನಿ ಕಾಯಿದೆ 2013ರ ಸೆಕ್ಷನ್ 134 (3) (ಫಿ) ರನ್ವಯ ಮಾಡುವುದರಿಂದ ವಿನಾಯಿತಿಯನ್ನು ಪಡೆದಿರುತ್ತದೆ.



20. ಪ್ರಾಮುಖ್ಯವಾದ ಮತ್ತು ಭೌತಿಕ ಆದೇಶವನ್ನು ನಿಯಂತ್ರಕರಿಂದ/ ನ್ಯಾಯಾಲಯಗಳಿಂದ ಹೊರಡಿಸುವುದು : ಕಂಪನಿ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಹಾಗೂ ಮುಂದಿನ ಕಾರ್ಯಚಟುವಟಿಕೆಗಳಿಗೆ ದಕ್ಕೆ ಉಂಟಾಗುವ ಬಗ್ಗೆ ಸದರಿ ಸಾಲಿನಲ್ಲಿ ಯಾವುದೇ ಪ್ರಾಮುಖ್ಯವಾದ ಮತ್ತು ಭೌತಿಕ ಆದೇಶವನ್ನು ನಿಯಂತ್ರಕರಿಂದ ಅಥವಾ ನ್ಯಾಯಾಲಯಗಳಿಂದ ಹೊರಡಿಸಿರುವುದಿಲ್ಲ.

21. ಆಂತರಿಕ ಹಣಕಾಸು ನಿಯಂತ್ರಣ : ನಿಮ್ಮ ಕಂಪನಿಯು ವ್ಯವಹಾರಕ್ಕೆ ಸಂಬಂಧಿಸಿದಂತೆ, ಉತ್ತಮ ಆಂತರಿಕ ಹಣಕಾಸು ಹಿಡಿತವನ್ನು ಹೊಂದಿರುತ್ತದೆ. ಪ್ರತ್ಯೇಕವಾಗಿ ಆಂತರಿಕ ಲೆಕ್ಕ ತಪಾಸಣೆ ಮತ್ತು ಜಾಗೃತಿ ವಿಭಾಗವನ್ನು ಹೊಂದಿದ್ದು, ನುರಿತ ಲೆಕ್ಕಪರಿಶೋಧಕರ ಮೂಲಕ ಶಾಸನ ಬದ್ಧ ಕಾರ್ಯವಿಧಾನದ ಅಗತ್ಯತೆಯಂತೆ ಕಾರ್ಯನೀತಿಗಳ ಕಾರ್ಯವಿಧಾನಗಳ ಅನುಸರಣೆಯನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ. ಆಡಳಿತ ಮಂಡಳಿಯು ಆಂತರಿಕ ಲೆಕ್ಕತಪಾಸಿಗರು, ಶಾಸನಬದ್ಧ ಲೆಕ್ಕತಪಾಸಿಗರು ಮತ್ತು ಸರಕಾರದ ಲೆಕ್ಕತಪಾಸಿಗರ ಶಿಫಾರಸ್ಸುಗಳನ್ನು ಪರಿಗಣಿಸುತ್ತದೆ. ಉತ್ತಮ ಆಂತರಿಕ ಹಣಕಾಸು ಹಿಡಿತವು ಮಂಡಳಿಯ ಆಸ್ತಿ ಮತ್ತು ಆಸಕ್ತಿಯನ್ನು ಸಂರಕ್ಷಿಸುವಲ್ಲಿ ಸಕ್ರಿಯವಾಗಿ ನಿರ್ವಹಿಸಿರುತ್ತದೆ.

22. ಲೆಕ್ಕಪರಿಶೋಧಕರು : ತೋಗರಿ ಅಭಿವೃದ್ಧಿ ಮಂಡಳಿಯು ಸರಕಾರದ ಅಂಗ ಸಂಸ್ಥೆಯಾಗಿದ್ದು, 2017-18ನೇ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಮೆ. ಆರ್.ಕೆ. ಬಿಜಾಸ್‌ಪೂರ & ಕಂಪನಿ ಕಲಬುರಗಿ ಇವರನ್ನು ಭಾರತದ ಕಂಪ್ಯೂಲರ್ ಅಡಿಟರ್ ಜನರಲ್ ಇವರು ಲೆಕ್ಕಪರಿಶೋಧಕರನ್ನಾಗಿ ನೇಮಕಮಾಡಿರುತ್ತಾರೆ.

23. ಪ್ರಧಾನ ಮಹಾಲೇಖಪಾಲರು ಬೆಂಗಳೂರು ಇವರಿಂದ ಲೆಕ್ಕಪತ್ರಗಳ ವಿಮರ್ಶೆ : ಪ್ರಧಾನ ಮಹಾಲೇಖಪಾಲರು ಬೆಂಗಳೂರು (ಜನರಲ್ ಆಂಡ್ ಸೋಶಿಯಲ್ ಸೆಕ್ಟರ್ ಆಡಿಟ್) ಇವರು ತಿಳಿಸಿರುವಂತೆ ಇವರ ಪತ್ರ ದಿನಾಂಕ ಪ್ರಕಾರ 31-3-2018ರ ಅಂತ್ಯದವರೆಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕಂಪನಿ ಕಾಯಿದೆ 143(6) ಅನುಸಾರ ವರದಿಯನ್ನು ಲಗತ್ತಿಸಿದೆ.

ಕೃತಜ್ಞತೆಗಳು

ನಿಮ್ಮ ನಿರ್ದೇಶಕರುಗಳು ಕರ್ನಾಟಕ ಸರ್ಕಾರದ ಮಾರ್ಗದರ್ಶನ ಹಾಗೂ ಸಹಾಯಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಹಾಗೆಯೇ, ನಿಮ್ಮ ನಿರ್ದೇಶಕರು ಕೃಷಿ ಇಲಾಖೆಯ ಸಲಹೆ ಮತ್ತು ಸಹಕಾರಕ್ಕೆ, ಬ್ಯಾಂಕರ್‌ಗಳಿಗೂ ಮುಖ್ಯವಾಗಿ ರೈತರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾರೆ.

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ (ನಿ)
ಪರವಾಗಿ

ಸ್ಥಳ : ಕಲಬುರಗಿ
ದಿನಾಂಕ: 02/03/2019

ಸಹಿ/-
ಎನ್.ಎಚ್. ಶಿವಶಂಕರ ರೆಡ್ಡಿ
ಅಧ್ಯಕ್ಷರು



ನಮೂನೆ ನಂ. ಎಂ.ಜಿ.ಟಿ. -9

ಸಂಕ್ಷಿಪ್ತ ವಾರ್ಷಿಕ ವರದಿ

ದಿನಾಂಕ 31-03-2018ಕ್ಕೆ ಅಂತ್ಯಗೊಂಡ ಹಣಕಾಸಿನ ವರ್ಷದಲ್ಲಿದ್ದಂತಹ ವಾರ್ಷಿಕ ರಿಟರ್ನ್‌ನ ಉದ್ಭೂತಭಾಗ
(ಕಂಪನಿ ಕಾಯ್ದೆ 2013ರ ಪರಿಚ್ಛೇದ 92(3) ಹಾಗೂ ಕಂಪನಿಗಳ (ಕಾರ್ಯನಿರ್ವಹಣೆ ಮತ್ತು ಆಡಳಿತ) ನಿಯಮಾವಳಿ
2014ರ ನಿಯಮ ಸಂಖ್ಯೆ 12(1) ರನ್ವಯ)

I. ನೋಂದಣಿ ಮತ್ತು ಇತರೆ ವಿವರಗಳು :

ಕಂಪನಿ ಗುರುತಿನ ಸಂಖ್ಯೆ CIN	U01111KA2002SGC030483
ನೋಂದಣಿ ದಿನಾಂಕ	13/05/2002
ಕಂಪನಿ ಹೆಸರು	ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ.)
ಕಂಪನಿಯ ವರ್ಗ / ಉಪ-ವರ್ಗ	ಷೇರುಗಳಿಂದ ನಿಯಮಿತ / ರಾಜ್ಯ ಸರ್ಕಾರದ ಸಂಸ್ಥೆ
ನೋಂದಣಿ ಕಚೇರಿ ವಿಳಾಸ	ಪ್ಲಾಟ್ ನಂ 42, ಕಾಟನ್ ಮಾರ್ಕೆಟ್ ಎಪಿಎಮ್‌ಸಿ ಯಾರ್ಡ್ ನೆಹರು ಗಂಜ್ ಕಲಬುರಗಿ - 585104 Email Id: mdktamlglb@gmail.com
ಕಂಪನಿಯು ಲಿಸ್ಟೇಡ್‌ಯಾಗಿದೆಯೇ	ಇಲ್ಲ
ಹೆಸರು, ವಿಳಾಸ ಮತ್ತು ರೀಜಿಸ್ಟ್ರಾರ್ ಸಂಪರ್ಕಿಸುವ ವಿವರ ಮತ್ತು ವರ್ಗಾವಣೆ ದಳಾಳಿ, ಇದ್ದರೆ	ಅನ್ವಯಿಸುವುದಿಲ್ಲ

II. ಸಂಸ್ಥೆಯ ಪ್ರಮುಖ ವ್ಯವಹಾರದ ಚಟುವಟಿಕೆಗಳು :

ಸಂಸ್ಥೆಯ ಒಟ್ಟು ವಹಿವಾಟಿನ ಶೇಕಡ 10 ಅಥವಾ ಹೆಚ್ಚಿಗೆ ಇರುವಂತಹ ವ್ಯವಹಾರದ ಚಟುವಟಿಕೆಗಳ ವಿವರಗಳನ್ನು ನೀಡುವುದು.

ಕ್ರ. ಸಂ.	ಪ್ರಮುಖ ವಸ್ತು / ಸೇವೆಯ ಹೆಸರು ಮತ್ತು ವಿವರಣೆ	ಪ್ರಮುಖ ವಸ್ತು / ಸೇವೆಯ NIC Code	ಸಂಸ್ಥೆಯ ಒಟ್ಟು ವಹಿವಾಟಿನ ಶೇಕಡ
1	ಮಾರುಕಟ್ಟೆ ಮಧ್ಯ ಪ್ರವೇಶ ಮತ್ತು ರೈತರಿಗೆ ಬೆಂಬಲ ಬೆಲೆ ಯೋಜನೆ ಅಡಿ ಸ್ಥಿರವಾದ ಬೆಲೆ ಒದಗಿಸಿಕೊಡುವುದು.	0161	100%

III. ಹೋಲ್ಡಿಂಗ್ ಸಬ್‌ಸಿಡಿಯರಿ ಹಾಗೂ ಅಸೋಸಿಯೇಟ್ ಕಂಪನಿಗಳ ವಿವರಗಳು :

ಕ್ರ. ಸಂ.	ಕಂಪನಿ ಹೆಸರು & ವಿಳಾಸ	ಸಿ.ಐ.ಎನ್./ ಜಿ.ಎಲ್.ಎನ್.	ಹೋಲ್ಡಿಂಗ್/ ಸಬ್‌ಸಿಡಿಯರಿ/ ಅಸೋಸಿಯೇಟ್	ಶೇಕಡಾವಾರು ಹೊಂದಿದ ಷೇರುಗಳು	ಯಾವ ನಿಯಮ ಅನ್ವಯಿಸುವುದು
- ಅನ್ವಯಿಸುವುದಿಲ್ಲ -					

**IV. ಷೇರು ಹೊಂದಿರುವ ಮಾದರಿ (ಈಕ್ವಿಟಿ ಷೇರು ಬಂಡವಾಳ ಒಟ್ಟು ಷೇರು ಬಂಡವಾಳ ಶೇಕಡಾವಾರು ವಿಂಗಡನೆ)**

(1) ವರ್ಗಾವಾರು ಷೇರು ಹೊಂದಿರುವ ವಿವರ

ಷೇರುದಾರರ ವರ್ಗ	ದಿನಾಂಕ 31-3-2017ರ ವರ್ಷದ ಆರಂಭದಲ್ಲಿ ಹೊಂದಿರುವ ಷೇರುಗಳ ಸಂಖ್ಯೆ				ದಿನಾಂಕ 31-03-2018ರ ವರ್ಷದ ಅಂತ್ಯದಲ್ಲಿ ಹೊಂದಿರುವ ಷೇರುಗಳ ಸಂಖ್ಯೆ				ಪ್ರಸ್ತುತ ವರ್ಷದಲ್ಲಿ ಶೇಕಡಾವಾರು ಬದಲಾವಣೆ
	ಡಿಮಾಂಡ್	ಭೌತಿಕ	ಒಟ್ಟು	ಒಟ್ಟು ಷೇರುಗಳ ಶೇಕಡ	ಡಿಮಾಂಡ್	ಭೌತಿಕ	ಒಟ್ಟು	ಒಟ್ಟು ಷೇರುಗಳ ಶೇಕಡ	
ಎ) ಪ್ರಮೋಟರ್									
1) ಭಾರತೀಯ									
ಎ) ವ್ಯಕ್ತಿ/ ಹೆಚ್‌ಯುಎಫ್	0	1000	1000	0.20	0	1000	1000	0.20	0
ಬಿ) ಕೇಂದ್ರ ಸರಕಾರ	0	0	0	0	0	0	0	0	0
ಸಿ) ರಾಜ್ಯ ಸರಕಾರ	0	499000	499000	99.80	0	499000	499000	99.80	0
ಡಿ) ನಿಗಮ ಮಂಡಳಿ	0	0	0	0	0	0	0	0	0
ಇ) ಬ್ಯಾಂಕ್ / ಎಫ್.ಐ	0	0	0	0	0	0	0	0	0
ಎಫ್) ಇನ್ನಿತರ	0	0	0	0	0	0	0	0	0
ಪ್ರಮೋಟರ್‌ರವರ ಒಟ್ಟು ಷೇರುಗಳು (ಎ)	0	500000	500000	100	0	500000	500000	100	0
ಬಿ) ಸಾರ್ವಜನಿಕರು ಹೊಂದಿರುವ ಷೇರುಗಳು									
1) ಸಂಸ್ಥೆಗಳು	0	0	0	0	0	0	0	0	0
ಎ) ಮ್ಯಾಚಿಲ್ ಫಂಡ್ಸ್	0	0	0	0	0	0	0	0	0
ಬಿ) ಬ್ಯಾಂಕ್ /ಎಫ್.ಐ	0	0	0	0	0	0	0	0	0
ಸಿ) ಕೇಂದ್ರ ಸರಕಾರ	0	0	0	0	0	0	0	0	0
ಡಿ) ರಾಜ್ಯ ಸರಕಾರ	0	0	0	0	0	0	0	0	0
ಇ) ವೆಂಚರ್ ಕ್ಯಾಪಿಟಲ್ ಫಂಡ್ಸ್	0	0	0	0	0	0	0	0	0
ಎಫ್) ಇನ್ಸೂರನ್ಸ್ ಕಂಪನಿಗಳು	0	0	0	0	0	0	0	0	0



ಜಿ)ಎಫ್‌ಐಐ	0	0	0	0	0	0	0	0	0
ಹೆಚ್) ವಿದೇಶೀಯ ವೆಂಚರ್ ಕ್ಯಾಪಿಟಲ್ ಫಂಡ್ಸ್	0	0	0	0	0	0	0	0	0
ಐ) ಇತರೆ	0	0	0	0	0	0	0	0	0
ಉಪ ಮೊತ್ತ (ಬಿ) (1)	0	0	0	0	0	0	0	0	0
2. ಸಂಸ್ಥೆಯೇತರ									
ಎ) ನಿಗಮ ಮಂಡಳಿ	0	0	0	0	0	0	0	0	0
i) ಭಾರತೀಯ	0	0	0	0	0	0	0	0	0
ii) ಓವರ್‌ಸೀಸ್	0	0	0	0	0	0	0	0	0
ಬಿ) ವ್ಯಕ್ತಿಗಳು	0	0	0	0	0	0	0	0	0
i) ರೂ. 1 ಲಕ್ಷದವರೆಗೆ ನಾಮೀನಲ್ ಷೇರು ಕ್ಯಾಪಿಟಲ್ ಹೊಂದಿರುವ ವ್ಯಕ್ತಿಗತ ಷೇರುದಾರರು	0	0	0	0	0	0	0	0	0
ii) ರೂ. 1 ಲಕ್ಷಕ್ಕಿಂತ ಮೇಲ್ಪಟ್ಟು ನಾಮೀನಲ್ ಷೇರು ಕ್ಯಾಪಿಟಲ್ ಹೊಂದಿರುವ ವ್ಯಕ್ತಿಗತ ಷೇರುದಾರರು	0	0	0	0	0	0	0	0	0
ಸಿ) ಇತರೇ	0	0	0	0	0	0	0	0	0
ಅನಿವಾಶಿಯ ಭಾರತೀಯ	0	0	0	0	0	0	0	0	0
ಓವರ್‌ಸೀಸ್ ಕಾರ್ಪೊರೇಟ್ ಬಾಡೀಸ್	0	0	0	0	0	0	0	0	0
ವಿದೇಶಿ ರಾಷ್ಟ್ರೀಯರು	0	0	0	0	0	0	0	0	0
ತೆರವುಗೊಳಿಸುವ ಸದಸ್ಯರು	0	0	0	0	0	0	0	0	0
ಟ್ರಸ್ಟ್	0	0	0	0	0	0	0	0	0
ವಿದೇಶೀಯ ಸಂಸ್ಥೆಗಳು - ಡಿ.ಆರ್.	0	0	0	0	0	0	0	0	0
ಉಪ ಮೊತ್ತ (ಬಿ) (2)	0	0	0	0	0	0	0	0	0
ಸಾರ್ವಜನಿಕರು ಹೊಂದಿರುವ ಒಟ್ಟು ಷೇರುಗಳು	0	0	0	0	0	0	0	0	0
(ಬಿ)= (ಬಿ)(1)+ (ಬಿ)(2)									



ಸಿ) ಕಸ್ಟೋಡಿಯನ್ ಪರವಾಗಿ ಹೊಂದಿರುವ ಷೇರುಗಳು ಜಿಡಿಆರ್‌ಎಸ್ & ಎಡಿಆರ್‌ಎಸ್	0	0	0	0	0	0	0	0	0
ಒಟ್ಟು ಮೊತ್ತ (ಎ+ಬಿ+ಸಿ)	0	500000	500000	100	0	500000	500000	100	0

II) ಪ್ರಮೋಟರ್‌ಗಳು ಹೊಂದಿರುವ ಷೇರುಗಳು :

ಕ್ರ. ಸಂ.	ಷೇರುದಾರರುಗಳ ಹೆಸರು	ವರ್ಷದ ಪ್ರಾರಂಭದಲ್ಲಿ ಹೊಂದಿರುವ ಷೇರುಗಳ ಸಂಖ್ಯೆ			ವರ್ಷದ ಅಂತ್ಯದಲ್ಲಿ ಹೊಂದಿರುವ ಷೇರುಗಳ ಸಂಖ್ಯೆ			ಪ್ರಸ್ತುತ ವರ್ಷದಲ್ಲಿ ಶೇಕಡಾವಾರು ಬದಲಾವಣೆ
		ಷೇರುಗಳ ಸಂಖ್ಯೆ	ಕಂಪನಿ ಒಟ್ಟು ಷೇರುಗಳ ಶೇಕಡಾ	ಅಡವಿಟ್ಟ ಷೇರುಗಳ ಒಟ್ಟು ಷೇರಿನ ಶೇಕಡಾ	ಷೇರುಗಳ ಸಂಖ್ಯೆ	ಕಂಪನಿ ಒಟ್ಟು ಷೇರುಗಳ ಶೇಕಡಾ	ಅಡವಿಟ್ಟ ಷೇರುಗಳ ಒಟ್ಟು ಷೇರಿನ ಶೇಕಡಾ	
1	ಕರ್ನಾಟಕ ರಾಜ್ಯಪಾಲರು	499000	499000	99.80	499000	499000	99.80	NIL
2	ಪ್ರಧಾನ ಕಾರ್ಯದರ್ಶಿ ಕೃಷಿ ಇಲಾಖೆ ಬೆಂಗಳೂರು	500	500	0.10	500	500	0.10	NIL
3	ಕೃಷಿ ಆಯುಕ್ತರು ಕೃಷಿ ಇಲಾಖೆ ಬೆಂಗಳೂರು	500	500	0.10	500	500	0.10	NIL

III) ಪ್ರಮೋಟರ್‌ಗಳು ಹೊಂದಿರುವ ಷೇರುಗಳಲ್ಲಿನ ಬದಲಾವಣೆಗಳು:

- ಪ್ರಸ್ತುತ ವರ್ಷದಲ್ಲಿ ಬದಲಾವಣೆಗಳು ಇರುವುದಿಲ್ಲ.

IV) ಅಗ್ರ ಹತ್ತು ಷೇರುದಾರರು ಹೊಂದಿರುವ ಷೇರುಗಳ ಮಾದರಿ :

(ನಿರ್ದೇಶಕರುಗಳನ್ನು ಪ್ರಮೋಟರ್‌ಗಳನ್ನು ಮತ್ತು ಜಿಡಿಆರ್‌ಎಸ್ & ಎಡಿಆರ್‌ಎಸ್ ಗಳನ್ನು ಹೊಂದಿರುವವರನ್ನು ಹೊರತುಪಡಿಸಿ) ಪ್ರಮೋಟರ್ಸ್ ಹೊರತಾಗಿ ಯಾರು ಷೇರು ಹೋಲ್ಡರ್ಸ್ ಇರುವುದಿಲ್ಲ.

V) ನಿರ್ದೇಶಕರು ಮತ್ತು ಜವಾಬ್ದಾರಿ ವ್ಯಕ್ತಿಗಳು ಹೊಂದಿರುವ ಷೇರುಗಳ ವಿವರ :

ಕಂಪನಿಯಲ್ಲಿ ಯಾವುದೇ ನಿರ್ದೇಶಕರು ಮತ್ತು ಮುಖ್ಯ ಜವಾಬ್ದಾರಿಗಳು ವ್ಯಕ್ತಿಗಳು ಷೇರುಗಳನ್ನು ಹೊಂದಿರುವುದಿಲ್ಲ.



V) ಋಣಭಾರತ್ವ : ಕಂಪನಿಯ ಋಣಭಾರತ್ವ ವಿವರಗಳು (ಬಾಕಿಇದ್ದ ಬಡ್ಡಿ/ ಗಳಿಸಿದ ಬಡ್ಡಿ, ಆದರೆ ಪಾವತಿಗಾಗಿ ಇರುವುದಿಲ್ಲ.

	ಭದ್ರತೆ ಹೊಂದಿರುವ ಸಾಲಗಳು (ಲೇವಣಿಗಳನ್ನು ಹೊರತುಪಡಿಸಿ)	ಭದ್ರತೆ ಇಲ್ಲದ ಸಾಲಗಳು	ಲೇವಣಿಗಳು	ಒಟ್ಟು ಋಣಭಾರತ್ವ
ಹಣಕಾಸು ವರ್ಷದ ಪ್ರಾರಂಭದಲ್ಲಿನ ಋಣಭಾರತ್ವ				
i) ಅಸಲು ಮೊತ್ತ	ಇಲ್ಲ	ಇಲ್ಲ	ಇಲ್ಲ	ಇಲ್ಲ
ii) ಪಾವತಿಸಲು ಬಾಕಿಇದ್ದ ಪಾವತಿಯಾಗದೇ ಇರುವ ಬಡ್ಡಿ	ಇಲ್ಲ	ಇಲ್ಲ	ಇಲ್ಲ	ಇಲ್ಲ
iii) ಕ್ರೋಢೀಕೃತ ಬಡ್ಡಿ ಬಾಕಿ ಇರುವುದು	ಇಲ್ಲ	ಇಲ್ಲ	ಇಲ್ಲ	ಇಲ್ಲ
ಒಟ್ಟು (i+ii+iii)	ಇಲ್ಲ	ಇಲ್ಲ	ಇಲ್ಲ	ಇಲ್ಲ
ಹಣಕಾಸು ವರ್ಷದಲ್ಲಿ ಬದಲಾವಣೆಯಾದ ಋಣಭಾರತ್ವ				
* ಸೇರಿದ	ಇಲ್ಲ	ಇಲ್ಲ	ಇಲ್ಲ	ಇಲ್ಲ
* ಕಡಿತವಾದ	ಇಲ್ಲ	ಇಲ್ಲ	ಇಲ್ಲ	ಇಲ್ಲ
ನಿವ್ವಳ ಬದಲಾವಣೆ	ಇಲ್ಲ	ಇಲ್ಲ	ಇಲ್ಲ	ಇಲ್ಲ
ವರ್ಷ ಅಂತ್ಯದಲ್ಲಿ ಹೊಂದಿರುವ ಋಣಭಾರತ್ವ	ಇಲ್ಲ	ಇಲ್ಲ	ಇಲ್ಲ	ಇಲ್ಲ
i) ಅಸಲು ಮೊತ್ತ	ಇಲ್ಲ	ಇಲ್ಲ	ಇಲ್ಲ	ಇಲ್ಲ
ii) ಪಾವತಿಸಲು ಬಾಕಿಇದ್ದ ಪಾವತಿಯಾಗದೇ ಇರುವ ಬಡ್ಡಿ	ಇಲ್ಲ	ಇಲ್ಲ	ಇಲ್ಲ	ಇಲ್ಲ
iii) ಕ್ರೋಢೀಕೃತ ಬಡ್ಡಿ ಬಾಕಿ ಇರುವುದು.	ಇಲ್ಲ	ಇಲ್ಲ	ಇಲ್ಲ	ಇಲ್ಲ
ಒಟ್ಟು (i+ii+iii)	ಇಲ್ಲ	ಇಲ್ಲ	ಇಲ್ಲ	ಇಲ್ಲ

**VI. ನಿರ್ದೇಶರು ಮತ್ತು ಮುಖ್ಯ ಜವಾಬ್ದಾರಿ ವ್ಯಕ್ತಿಗಳ ಸಂಭಾವನೆಯ ವಿವರ**

ಎ) ವ್ಯವಸ್ಥಾಪಕ ನಿರ್ದೇಶಕರು, ಪೂರ್ಣಾವಧಿ ನಿರ್ದೇಶಕರು ಮತ್ತು / ಅಥವಾ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡುತ್ತಿರುವ ಸಂಭಾವನೆಯ ವಿವರ.

ಕ್ರ.ಸಂ.	ಸಂಭಾವನೆಯ ವಿವರ	ವ್ಯವಸ್ಥಾಪಕ ನಿರ್ದೇಶಕರ/ ಪೂರ್ಣಾವಧಿ ನಿರ್ದೇಶಕರು/ವ್ಯವಸ್ಥಾಪಕರುಗಳ ಹೆಸರು			ಒಟ್ಟು ಮೊತ್ತ
		ರತೇಂದ್ರನಾಥ ಸೂಗುರ್ (1-04-2017 ಇಂದ 10-11-2017)	ಡಾ. ಬಾಲರಾಜ್ ರಂಗಾರಾವ್ (10-11-2017 ರಿಂದ 31-03-2018)	ಪೂರ್ಣಾವಧಿ ನಿರ್ದೇಶಕರು ವ್ಯವಸ್ಥಾಪಕರು	
1	ಒಟ್ಟು ಸಂಭಳ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಎ) ಆದಾಯ ತೆರಿಗೆ ಕಾಯಿದೆ 1961ರ ಪರಿಚ್ಛೇದ 17(1)ರನ್ವಯ ಸಂಬಳ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಬಿ) ಆದಾಯ ತೆರಿಗೆ ಕಾಯಿದೆ 1961ರ ಪರಿಚ್ಛೇದದ 17(2) ರನ್ವಯ ವಿಶೇಷ ಸೌಲಭ್ಯಗಳ ಮೊಬಲಗು	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಸಿ) ಆದಾಯ ತೆರಿಗೆ ಕಾಯಿದೆ 1961ರ ಪರಿಚ್ಛೇದ 17(3)ರನ್ವಯ ಸಂಬಳಕ್ಕೆ ಬದಲಾಗಿ ನೀಡುವ ಲಾಭಗಳು	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
2	ಸ್ಟಾಕ್ ಆಪಷನ್ಸ್	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
3	ಸ್ಟೀಟ್ ಈಕ್ವಿಟಿ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
4	ಕಮಿಷನ್ - ಲಾಭಾಂಶದ ಶೇಕಡಾ - ಇತರೇ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
5	ಇತರೇ	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಒಟ್ಟು (ಎ)	ಇಲ್ಲಾ	ಇಲ್ಲಾ	ಇಲ್ಲಾ	ಇಲ್ಲಾ
	ಕಂಪನಿ ಕಾಯಿದೆಯಲ್ಲಿನ ಕನಿಷ್ಠ ಪರಿಮಿತಿ	ಕಂಪನಿಯು ರಾಜ್ಯ ಸರಕಾರದ ಮಾನ್ಯತೆ ಪಡೆದ ಸಾರ್ವಜನಿಕ ಉದ್ದಿಮೆಯಾಗಿರುವುದರಿಂದ, ಸರಕಾರದಿಂದ ವೇತನ ಮತ್ತು ಇತರೇ ಭತ್ಯೆ ನಿಗದಿಪಡಿಸಿದ ಪ್ರಕಾರ ಪಾವತಿ ಮಾಡಲಾಗಿದೆ.			



ಬಿ) ಇತರೇ ನಿರ್ದೇಶಕರುಗಳ ಸಂಭಾವನೆ :

ವ್ಯವಸ್ಥಾಪಕ ನಿರ್ದೇಶಕರು ಹೊರತುಪಡಿಸಿ, ಯಾವುದೇ ನಿರ್ದೇಶಕರುಗಳಿಗೆ ವೇತನ ಪಾವತಿಮಾಡಿರುವುದಿಲ್ಲ.

ಸಿ) ವ್ಯವಸ್ಥಾಪಕ ನಿರ್ದೇಶಕರು ಹೊರತುಪಡಿಸಿ, ಬೇರೆ ಪೂರ್ಣಾವಧಿ ನಿರ್ದೇಶಕರು ಮತ್ತು ವ್ಯವಸ್ಥಾಪಕರುಗಳಿಗೆ ವೇತನ ಪಾವತಿ ಮಾಡಿರುವುದಿಲ್ಲ. ಕಂಪನಿಯಲ್ಲಿ ಮುಖ್ಯ ಜವಾಬ್ದಾರಿ ವ್ಯಕ್ತಿಗಳು ಇರುವುದಿಲ್ಲ.

VII. ದಂಡ/ ಶಿಕ್ಷೆ / ಅಪರಾಧವನ್ನು ಮನ್ನಾಮಾಡುವುದು :

ಕಂಪನಿಯಲ್ಲಿ ಯಾವುದೇ ತರಹದ ದಂಡ / ಶಿಕ್ಷೆ / ಅಪರಾಧ ಮನ್ನಾಮಾಡುವ ಪ್ರಕರಣಗಳು ಇರುವುದಿಲ್ಲ

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ.

ಸಹಿ

ವ್ಯವಸ್ಥಾಪಕ ನಿರ್ದೇಶಕರು
ಕಲಬುರಗಿ

ಸ್ಥಳ : ಕಲಬುರಗಿ

ದಿನಾಂಕ : 02/03/2019



ಆರ್.ಪಿ. ಬಿಜಾಸ್‌ಪೂರ & ಕಂಪನಿ

ಚಾರ್ಟರ್ಡ್ ಅಕೌಂಟೆಂಟ್ಸ್

8, ಮೊದಲನೆ ಮಹಡಿ, ಎನ್‌ಟ್ರಾನ್ಸ್ ಕಟ್ಟಡ, ಜವಳಿ ಕಾಂಪ್ಲೆಕ್ಸ್ ಸುಪರ ಮಾರ್ಕೆಟ ಕಲಬುರಗಿ 585101

ಪೋ : 9845222124 , 08472-222123 E-mail: bijaspurca@gmail.com

ಸಿ.ಎ. ಆರ್.ಪಿ. ಬಿಜಾಸ್‌ಪೂರ

ಬಿ.ಕಾಂ.,ಎಫ್.ಸಿ.ಎ., ಡಿಐಎಸ್‌ಎ(ಐಸಿಎಐ)

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ ಸದಸ್ಯರಿಗೆ
(ಹಿಂದಿನ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ)

ಆರ್ಥಿಕ ಪಟ್ಟಿಗಳ ಮೇಲಿನ ವರದಿ :

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ ಇದರ 31ನೇಯ ಮಾರ್ಚ್ 2018 ರಂತಿದ್ದ ಆಸ್ತಿ ಹೊಣೆ ಪಟ್ಟಿ, ವರ್ಷಾಂತ್ಯದ ಲಾಭ-ನಷ್ಟ ತಪ್ಪಿ : ನಗದು ಹರಿವಿನ ಪಟ್ಟಿ ಮತ್ತು ಮಹತ್ವದ ಲೇಖಾ ಕಾರ್ಯ ನೀತಿಗಳ ಹಾಗೂ ಇತರೆ ವಿವರಣಾತ್ಮಕ ಮಾಹಿತಿಗಳನ್ನು ಒಳಗೊಂಡ ಆರ್ಥಿಕ ಪಟ್ಟಿಗಳನ್ನು ನಾವು ಪರಿಶೀಲಿಸಿರುತ್ತೇವೆ.

ಆರ್ಥಿಕ ಪಟ್ಟಿಗಳ ಬಗ್ಗೆ ಆಡಳಿತದ ಮಂಡಳಿಯ ಜವಾಬ್ದಾರಿ :

ಕಂಪನಿಗಳ ನಿರ್ದೇಶಕರ ಮಂಡಳಿಯು ಕಂಪನಿ ಕಾಯ್ದೆ 2013 ರ ಸೆಕ್ಷನ್ 134 (5) ರಲ್ಲಿ ಹೇಳಲಾದ ವಿಷಯಗಳಿಗೆ (ಆಕ್ಟ್) ಜವಾಬ್ದಾರಿಯುತವಾಗಿದೆ, ಈ ಹಣಕಾಸಿನ ಹೇಳಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ ಹಣಕಾಸಿನ ಸ್ಥಿತಿಯ ಬಗ್ಗೆ ನಿಜವಾದ ಮತ್ತು ನ್ಯಾಯಯುತ ದೃಷ್ಟಿಕೋನವನ್ನು ನೀಡುತ್ತದೆ. ಕಂಪನಿಯ (ಅಕೌಂಟ್ಸ್) ನಿಯಮಗಳು, 2014 ರ ನಿಯಮ 7 ರೊಂದಿಗೆ ಓದಿದ ಕಾಯಿದೆ ಸೆಕ್ಷನ್ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಕೌಂಟಿಂಗ್ ಮಾನದಂಡಗಳನ್ನು ಒಳಗೊಂಡಂತೆ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಸಾರವಾಗಿ ಕಂಪನಿಯ ಹಣಕಾಸಿನ ಕಾರ್ಯಕ್ರಮತೆ ಮತ್ತು ಹಣದ ಹರಿವು ಜವಾಬ್ದಾರಿಯ ನಿರ್ವಹಣೆಯನ್ನು ಸಹ ಒಳಗೊಂಡಿದೆ. ಕಂಪನಿಯ ಸ್ವತ್ತುಗಳನ್ನು ಕಾಪಾಡಲು, ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು, ಪತ್ತೆಹಚ್ಚಲು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳು; ಸೂಕ್ತ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅಪ್ಲಿಕೇಶನ್; ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಮಾನಗಳ ಅಂದಾಜುಗಳನ್ನು ಮಾಡುವುದು; ಲೆಕ್ಕಪರಿಶೋಧಕ ದಾಖಲೆಗಳ ನಿಖರತೆ ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ನಿಜವಾದ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ, ನಿರ್ವಹಣೆ, ನಿಜವಾದ ಮತ್ತು ನ್ಯಾಯಯುತ ದೃಷ್ಟಿಕೋನವನ್ನು ನೀಡುವ ಮತ್ತು ವಸ್ತು ತಪ್ಪುಗ್ರಹಿಕೆಯಿಂದ ಮುಕ್ತವಾಗಿರುವಂತೆ ಸಾದರ ಪಡಿಸಲು ಸಂಬಂಧಿಸಿದ ಹಣಕಾಸು ನಿಯಂತ್ರಣಗಳು ನಿಗದಿ ಪಡಿಸುವ ಹಾಗೂ ಕಾರ್ಯಗತಗೊಳಿಸುವುದನ್ನು ಒಳಗೊಂಡಿರುತ್ತದೆ.

ಲೆಕ್ಕ ಪರಿಶೋಧಕರ ಜವಾಬ್ದಾರಿ :

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಈ ಹಣಕಾಸು ಹೇಳಿಕೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿ. ಕಾಯಿದೆಯ ನಿಬಂಧನೆಗಳು, ಲೆಕ್ಕಪರಿಶೋಧಕ & ಲೆಕ್ಕಪರಿಶೋಧನೆಯ ಮಾನದಂಡಗಳು ಮತ್ತು ಕಾಯ್ದೆಯ



ನಿಬಂಧನೆಗಳ ಅಡಿಯಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲಿ ಸೇರಿಸಬೇಕಾದ ವಿಷಯಗಳು ಅಲ್ಲಿ ಮಾಡಲಾದ ನಿಯಮಗಳನ್ನು ನಾವು ಗಣನೆಗೆ ತೆಗೆದುಕೊಂಡಿದ್ದೇವೆ.

ಕಾಯಿದೆಯ ಸೆಕ್ಷನ್ 143 (10) ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪರಿಶೋಧನೆಯ ಮಾನದಂಡಗಳಿಗೆ ಅನುಗುಣವಾಗಿ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. ಆ ಮಾನದಂಡಗಳು ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಹಣಕಾಸಿನ ಹೇಳಿಕೆಗಳು ತಪ್ಪುದಾರಿಗಳೆಯುವುಕೆಯಿಂದ ಮುಕ್ತವಾಗಿದೆಯೇ ಎಂಬ ಬಗ್ಗೆ ಸಮಂಜಸವಾದ ಭರವಸೆ ಪಡೆಯಲು ಆಡಿಟ್ ಅನ್ನು ಯೋಜಿಸಿ ನಿರ್ವಹಿಸಬೇಕು.

ಲೆಕ್ಕಪರಿಶೋಧನೆಯು ಹಣಕಾಸಿನ ಹೇಳಿಕೆಗಳಲ್ಲಿನ ಮೊತ್ತಗಳು ಮತ್ತು ಬಹಿರಂಗಪಡಿಸುವಿಕೆಗಳ ಬಗ್ಗೆ ಲೆಕ್ಕಪರಿಶೋಧನೆಯ ಪುರಾವೆಗಳನ್ನು ಪಡೆಯಲು ಕಾರ್ಯವಿಧಾನಗಳನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ. ಆಯ್ಕೆಮಾಡಿದ ಕಾರ್ಯವಿಧಾನಗಳು ಲೆಕ್ಕಪರಿಶೋಧಕರ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತದೆ, ಇದರಲ್ಲಿ ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ತಪ್ಪುದಾರಿಗಳೆಯುವಿಕೆಯ ಅಪಾಯಗಳ ಮೌಲ್ಯಮಾಪನವೂ ಸೇರಿದೆ. ಆ ಅಪಾಯದ ಮೌಲ್ಯಮಾಪನಗಳನ್ನು ಮಾಡುವಾಗ, ಲೆಕ್ಕಪರಿಶೋಧಕ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸುವ ಸಲುವಾಗಿ ನಿಜವಾದ ಮತ್ತು ನ್ಯಾಯಯುತವಾದ ದೃಷ್ಟಿಕೋನವನ್ನು ನೀಡುವ ಹಣಕಾಸಿನ ಹೇಳಿಕೆಗಳ ಕಂಪನಿಯ ತಯಾರಿಕೆಗೆ ಆಂತರಿಕ ಹಣಕಾಸು ನಿಯಂತ್ರಣವನ್ನು ಲೆಕ್ಕಪರಿಶೋಧಕ ಪರಿಗಣಿಸುತ್ತಾನೆ. ಆದರೆ ಅಭಿಪ್ರಾಯವನ್ನು ವ್ಯಕ್ತಪಡಿಸುವ ಉದ್ದೇಶದಿಂದ ಅಲ್ಲ, ಹಣಕಾಸಿನ ವರದಿಗಾರಿಕೆ & ಅಂತಹ ನಿಯಂತ್ರಣಗಳ ಕಾರ್ಯಚರಣೆಯು ಪರಿಣಾಮಕಾರಿತ್ವದ ಮೇಲೆ ಕಂಪನಿಯ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆಯೇ ಎಂಬುದರ ಕುರಿತು. ಬಳಸಿದ ಲೆಕ್ಕಪರಿಶೋಧಕ ನೀತಿಗಳ ಸೂಕ್ತತೆ ಮತ್ತು ಕಂಪನಿಯ ನಿರ್ದೇಶಕರು ಮಾಡಿದ ಲೆಕ್ಕಪರಿಶೋಧಕ ಅಂದಾಜುಗಳ ಸಮಂಜಸತೆಯನ್ನು, ಮೌಲ್ಯಮಾಪನ ಮಾಡುವುದನ್ನು ಸಹ ಲೆಕ್ಕಪರಿಶೋಧನೆಯು ಒಳಗೊಂಡಿದೆ. ಹಣಕಾಸಿನ ಹೇಳಿಕೆಗಳ ಕುರಿತು ನಮ್ಮ ಲೆಕ್ಕಪರಿಶೋಧನೆಯ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಾವು ಪಡೆದ ಲೆಕ್ಕಪರಿಶೋಧನೆಯ ಪುರಾವೆಗಳು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.

ಅರ್ಹ ಅಭಿಪ್ರಾಯಗಳ ತಳಹದಿ :

ಕಂಪನಿಯು ಶಾಸನ ಬದ್ಧ ತೆರಿಗೆ, ವೃತ್ತಿ ತೆರಿಗೆ, ಸಾಮೂಹಿಕ ವಿಮೆ, ಸಾಮಾನ್ಯ ಭವಿಷ್ಯ ನಿಧಿ ಹಾಗೂ ಜೀವ ವಿಮೆ ಇವುಗಳನ್ನು ಸಮಯಕ್ಕೆ ಸರಿಯಾಗಿ ಠೇವಣಿ ಮಾಡಿರುವುದು ಕಂಡು ಬಂದಿದೆ.

ಅಭಿಪ್ರಾಯಗಳು :

ಅರ್ಹ ಅಭಿಪ್ರಾಯಗಳ ತಳಹದಿಯ ಮೇಲೆ ವಿವರಿಸಲಾದ ವಿಷಯಗಳನ್ನು ಹೊರತುಪಡಿಸಿ, ಲೆಕ್ಕ ಶೀರ್ಷಿಕೆಯ ತತ್ವಗಳ ಆಧಾರದ ಮೇಲೆ ಹಾಗೂ ಒದಗಿಸಿದ ಮಾಹಿತಿ ಮತ್ತು ನೀಡಿದ ವಿವರಣೆಗಳ ಪ್ರಕಾರ ನಮ್ಮ ಅರ್ಹ ಅಭಿಪ್ರಾಯಗಳನ್ನು ಭಾರತದಲ್ಲಿ ಸಾಮಾನ್ಯವಾಗಿ ಒಪ್ಪುವಂತಹ ಕಾರ್ಯಗಳನ್ನಯ ನಿಗಮದ ದಿನಾಂಕ 31-03-2018ರ ಅಂತ್ಯಕ್ಕೆ ಸಂಸ್ಥೆಯ ಲಾಭ ಮತ್ತು ನಗದು ಚಲಾವಣೆ ಪಟ್ಟಿ ಒಳಗೊಂಡಿರುತ್ತದೆ.

ಇತರೇ ಕಾಯ್ದೆ ಮತ್ತು ನಿಯಂತ್ರಣಗಳ ಬಗ್ಗೆ ವರದಿ :

1) ಕಂಪನಿ ಕಾಯಿದೆ ಕಲಂ 143ರ ಉಪ ಕಲಂ (11) ಅಡಿಯಲ್ಲಿ ಭಾರತ ಸರಕಾರ ನೀಡಿರುವ ಕಂಪನಿಗಳ (ಲೆಕ್ಕತಪಾಸಿಗರ ವರದಿ) ಆದೇಶ 2016ರ ಆಪೇಕ್ಷೆಯಂತೆ ಪ್ಯಾರಾ 3 ಮತ್ತು 4ಕ್ಕೆ ಸಂಬಂಧಿಸಿದ ವಿವರಗಳನ್ನು ಅನುಬಂಧ 'ಎ' ರಲ್ಲಿ ತಿಳಿಸಲಾಗಿದೆ.

2) ಕಲಂ 143ರ ಉಪ ಕಲಂ (3)ರಲ್ಲಿ ಆಪೇಕ್ಷಿಸುವಂತೆ ನಾವು ವರದಿ ಮಾಡುವುದೇನೆಂದರೆ;

ಎ) ಲೆಕ್ಕ ಪರಿಶೋಧನೆಗೆ ನಾವು ಆಪೇಕ್ಷಿಸಿರುವ ಮಾಹಿತಿ/ ದಾಖಲೆ ಮತ್ತು ವಿವರಗಳನ್ನು ಕಂಪನಿಯಿಂದ ಪಡೆದಿರುತ್ತೇವೆ.



- ಬಿ) ನಮ್ಮ ಅಭಿಪ್ರಾಯದ ಪ್ರಕಾರ ನಾವು ಪರಿಶೀಲಿಸಿದ ಲೆಕ್ಕ ಪುಸ್ತಕಗಳ ಆಧಾರದ ಮೇಲೆ ಕಂಪನಿಯು ತನ್ನ ಲೆಕ್ಕಪುಸ್ತಕಗಳನ್ನು ಕಾನೂನಿನ ಅನ್ವಯ ಇಟ್ಟಿರುತ್ತದೆ.
- ಸಿ) ಈ ವರದಿಗೆ ಸಂಬಂಧಿಸಿದ, ಸಂತೂಲನ ಪಟ್ಟಿ, ಲಾಭ/ನಷ್ಟದ ತಖ್ತೆ: ನಗದು ಚಲಾವಣೆ ಪಟ್ಟಿ ಲೆಕ್ಕಪುಸ್ತಕಗಳಿಗೆ ಸರಿ ಹೊಂದಿರುತ್ತವೆ.
- ಡಿ) ನಮ್ಮ ಅಭಿಪ್ರಾಯದಲ್ಲಿ ಕಲಂ ಸಂಖ್ಯೆ 133 ನಿಯಮ 7ರಲ್ಲಿ ಉಲ್ಲೇಖಿಸಿರುವ ಲೆಕ್ಕಗಳ ತತ್ವಗಳ ಅನ್ವಯ ನಮ್ಮ ವರದಿಯಲ್ಲಿ ಪರಿಗಣಿಸಿದ 2014ರ ಕಂಪನಿ (ಲೆಕ್ಕಗಳ) ಕಾನೂನನ್ನು ಗಮನಿಸಲಾಗಿದೆ.
- ಇ) ದಿನಾಂಕ 31-03-2018ರ ನಿರ್ದೇಶಕರ ಮಂಡಳಿಯ ದಾಖಲೆಗಳಲ್ಲಿ ಶೇಖರಿಸಿದ, ಬರಹಗಳ ಅನ್ವಯ ಯಾವುದೇ ನಿರ್ದೇಶಕರು ನೇಮಕಗೊಂಡ ದಿನಾಂಕದಿಂದ ವರದಿ ಸಲ್ಲಿಸುವ ದಿನಾಂಕದವರೆಗೆ ಸೆಕ್ಷನ್ 164(2) ರ ಪ್ರಕಾರ ಅನರ್ಹವಾಗಿರುವುದಿಲ್ಲ.
- ಎಫ್) ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಹತೆಗೆ ಸಂಬಂಧಿಸಿದಂತೆ, ಮತ್ತು ಇಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕತ್ವವನ್ನು ನಮ್ಮ ಪ್ರತ್ಯೇಕ ವರದಿ ಅನುಬಂಧ 'ಬಿ'ರಲ್ಲಿ ತಿಳಿಸಲಾಗಿದೆ.
- ಜಿ) ಕಂಪನಿ ನಿಯಮ 11 (ಲೆಕ್ಕಪರಿಶೋಧನೆ & ಲೆಕ್ಕಪರಿಶೋಧಕರು) 2014ರ ನಿಯಮಗಳ ಅನುಸಾರ ಲೆಕ್ಕಪರಿಶೋಧಕ ವರದಿಯಲ್ಲಿ ಒದಗಿಸಿದ ಮಾಹಿತಿ ಮತ್ತು ವಿವರಣೆಗಳ ಅನ್ವಯ :
- I) ಕಂಪನಿಯು ಯಾವುದೇ ಬಾಕಿ ದಾವೆಯು ಕಂಪನಿಯ ಹಣಕಾಸಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
- II) ಕಂಪನಿಯು ಯಾವುದೇ ಧೀರ್ಘಾವಧಿ ಒಪ್ಪಂದಗಳನ್ನು ಹೊಂದಿರುವುದಿಲ್ಲ. ಮತ್ತು ಯಾವುದೇ ಉತ್ಪನ್ನಗಳಿಗೆ ಕರಾರುಗಳನ್ನು ಮಾಡಿಕೊಂಡಿರುವುದಿಲ್ಲ. ಹಾಗೂ ಯಾವುದೇ ಕಾನೂನು ಅಥವಾ ಲೆಕ್ಕತತ್ವಗಳ ಮಾನದಂಡಗಳ ಅಡಿಯಲ್ಲಿ ಯಾವುದೇ ವಸ್ತು ನಷ್ಟಕ್ಕೆ ಹಂಚಿಕೆ ಮಾಡುವ ಅಗತ್ಯತೆ ಇರುವುದಿಲ್ಲ.
- III) ಕಂಪನಿಯು ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ಸಂಬಂಧಿಸಿದಂತೆ, ಪಾವತಿಯಾಗದ ಯಾವುದೇ ಮೊತ್ತವನ್ನು ವರ್ಗಾಹಿಸುವ ಅಗತ್ಯತೆ ಇರುವುದಿಲ್ಲ.
- 3) ನಿಯಮ 143(5)ರ ಕಾಯಿದೆ ಅನ್ವಯ ಕಂಪ್ಯೂಲರ್ ಮತ್ತು ಅಡಿಟರ್ ಜನರಲ್ ಆಫ್ ಇಂಡಿಯಾ ರವರು ನಿರ್ದೇಶಿಸಿರುವಂತೆ ತೆಗೆದುಕೊಂಡ ಕ್ರಮ ಹಾಗೂ ಮಂಡಳಿಯ ಲೆಕ್ಕಗಳು ಮತ್ತು ಆರ್ಥಿಕ ತ:ಖ್ತೆಗಳ ಮೇಲಿನ ಪರಿಣಾಮಗಳ ಬಗ್ಗೆ ಅನುಬಂಧ 'ಸಿ' ಯಲ್ಲಿ ವಿವರಿಸಲಾಗಿದೆ.

ಆರ್.ಪಿ. ಬಿಜಾಸ್‌ಪೂರ

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ನೋಂದಣಿ ಸಂಖ್ಯೆ : 000484s

ಸಹಿ/-

ಆರ್.ಪಿ. ಬಿಜಾಸ್‌ಪೂರ

ಮಾಲಕರು

ಸದಸ್ಯತ್ವ ಸಂಖ್ಯೆ : 022729

ಸ್ಥಳ : ಕಲಬುರಗಿ

ದಿನಾಂಕ : 02/03/2019



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ಸಂ: 42, ಕಾಟನ್ ಮಾರ್ಕೆಟ್, ಎಪಿಎಂಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104.

ಆರ್ಥಿಕ ವರ್ಷ 2017-18

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಎ'

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಸದಸ್ಯರುಗಳಿಗೆ ಅನುಬಂಧ 'ಎ' ಯಲ್ಲಿನ ಕಂಡಿಕೆ 1ರಡಿಯಲ್ಲಿ ಬಹಿರಂಗ ಪಡಿಸಿರುವ ಶೀರ್ಷಿಕೆ, 'ಇತರೆ ಕಾನೂನು ಹಾಗೂ ನಿಯಂತ್ರಕ ಅಗತ್ಯತೆಗಳ ವರದಿ' ದಿನಾಂಕ 31-3-2018ರ ಅಂತ್ಯಕ್ಕೆ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿಯ ವರದಿಯ ಅನುಬಂಧ

<><><><><><><>

1)

ಎ) ಕಂಪನಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪೂರ್ಣವಿವರಗಳೊಂದಿಗೆ ಹಾಗೂ ಪರಿಮಾಣದೊಂದಿಗೆ ಇಟ್ಟಿರುತ್ತದೆ.

ಬಿ) ನಮಗೆ ವಿವರಿಸಿದಂತೆ, ಕೇಂದ್ರ ಕಚೇರಿಗಳು ಹೊಂದಿರುವ ಸ್ಥಿರ ಆಸ್ತಿಗಳ ಪರಿಶೀಲನೆಯನ್ನು ಹಂತ ಹಂತವಾಗಿ ಮಾಡಿರುತ್ತದೆ. ಆದಾಗ್ಯೂ ಎಲ್ಲಾ ಮೂರು ವರ್ಷಗಳ ಅವಧಿಯ ದಾಖಲಾತಿಗಳು ನಮ್ಮ ಅಭಿಪ್ರಾಯದಂತೆ ಕಂಪನಿಯ ಗಾತ್ರ ಮತ್ತು ಅದರ ವ್ಯವಹಾರವನ್ನು ಪರಿಶೀಲಿಸಿ, ಅದಕ್ಕೆ ಸಂಬಂಧಿಸಿದ, ಸ್ಥಿರ ಆಸ್ತಿಯನ್ನು ಭೌತಿಕವಾಗಿ ಪರಿಶೀಲಿಸಿದಾಗ ಅದರಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಿರುವುದಿಲ್ಲ.

2) ದಾಸ್ತಾನು ಇಲ್ಲದೇ ಇರುವುದರಿಂದ ಭೌತಿಕ ದಾಸ್ತಾನಿನ ತಪಾಸಣೆಯನ್ನು ಅವಶ್ಯವಿರುವುದಿಲ್ಲ

3) ಕಂಪನಿಯು ಇತರೇ ಯಾವುದೇ ಸಂಸ್ಥೆಗೆ ಸಾಲವನ್ನು ನೀಡಿರುವುದಿಲ್ಲ. ಆದುದರಿಂದ ಕಂಪನಿ ಕಾಯಿದೆ ಕಲಂ 189ರ ನಿಯಮ 3(iii) (ಎ) ರಿಂದ (ಸಿ) ಕಂಪನಿಗೆ ಅನ್ವಯವಾಗುವುದಿಲ್ಲ.

4) ಕಂಪನಿಯಿಂದ ಲಭ್ಯವಿರುವ ಮಾಹಿತಿ ಹಾಗೂ ನೀಡಿರುವ ವಿವರಣೆಯಂತೆ, ಕಂಪನಿಯು ಯಾವುದೇ ಸಾಲವನ್ನು ಕೊಟ್ಟಿರುವುದಿಲ್ಲ. ಹಾಗೂ ಹೂಡಿಕೆ ಮಾಡಿರುವುದಿಲ್ಲ. ಕಂಪನಿ ಕಾಯಿದೆ ಕಲಂ 185 ಮತ್ತು 186ರ ಅನ್ವಯ ಹವಣಿಕೆ ನಿಯಮಗಳ ಅಡಿಯಲ್ಲಿ ಭರವಸೆ ಮತ್ತು ಬದ್ಧತೆಯನ್ನು ನೀಡಿರುವುದಿಲ್ಲ.

5) ಕಂಪನಿಯು ಯಾವುದೇ ತರನಾದ ಠೇವಣಿಗಳನ್ನು ಪಡೆದಿರುವುದಿಲ್ಲ, ಠೇವಣಿಗಳನ್ನು ಪಡೆಯದೇ ಇರುವುದರಿಂದ ರಿಸರ್ವಬ್ಯಾಂಕ್‌ನ ಕಾನೂನಿನ ಹಾಗೂ ನಿಯಮಗಳ ಅಡಿಯಲ್ಲಿ ಹವಣಿಕೆ ನಿಯಮಗಳು 73 ರಿಂದ 76ರ ವರೆಗೆ ಕಾನೂನು ಮತ್ತು ನಿಯಮಗಳು ಕಂಪನಿಗೆ ಅನ್ವಯವಾಗುವುದಿಲ್ಲ. ಕಂಪನಿ ನಿಯಮಗಳು (ಠೇವಣಿ ಸ್ವೀಕೃತ) 2015ರ ಅನುಸಾರ ಠೇವಣಿಯನ್ನು ಸಾರ್ವಜನಿಕರಿಂದ ಸ್ವೀಕರಿಸುವುದು ಅನ್ವಯಿಸುವುದಿಲ್ಲ.

6) ನಮಗೆ ತಿಳಿದಿರುವಂತೆ ಮತ್ತು ನಮಗೆ ಒದಗಿಸಿದ ವಿವರಣೆಗಳ ಅನ್ವಯ ಕೇಂದ್ರ ಸರ್ಕಾರದ ಕಾಯಿದೆ ಕಲಂ 148ರ ಉಪ ಕಲಂ 1ರ ಅಡಿಯಲ್ಲಿ ಕೇಂದ್ರ ಸರ್ಕಾರವು ಕಾಸ್ತ ದಾಖಲೆಗಳನ್ನು ಇಡುವ ಬಗ್ಗೆ ನಿಗದಿಪಡಿಸದೇ ಇರುವುದರಿಂದ ಕಂಪನಿಯು ಯಾವುದೇ ಉತ್ಪನ್ನಗಳನ್ನು ಉತ್ಪಾದಿಸಿರುವುದಿಲ್ಲ.



- 7) (ಎ) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ಖಾತೆಯ ಪುಸ್ತಕಗಳು , ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಭವಿಷ್ಯನಿಧಿ, ನೌಕರರ ರಾಜ್ಯ ವಿಮೆ, ಆದಾಯ-ತೆರಿಗೆ ಸೇರಿದಂತೆ ವಿವಾದಾಸ್ಪದ ಶಾಸನಬದ್ಧ ಬಾಕಿಗಳನ್ನು ಠೇವಣಿ ಇಡುವುದರಲ್ಲಿ ಕಂಪನಿಯು ನಿಯಮಿತವಾಗಿಲ್ಲ. ಸೇವಾ ತೆರಿಗೆ, ಕಸ್ಟಮ್ಸ್ ಸುಂಕ, ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೆಸ್ ಮತ್ತು ಇತರ ಯಾವುದೇ ಶಾಸನಬದ್ಧ ಬಾಕಿ ಸೂಕ್ತ ಅಧಿಕಾರಿಗಳೊಂದಿಗೆ ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಮೇಲಿನವುಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಯಾವುದೇ ವಿವಾದಾಸ್ಪದ ಮೊತ್ತವು 31-03-2018 ವೇಳೆಗೆ ಬಾಕಿ ಉಳಿದಿಲ್ಲ. ಮ್ಯಾಟ್ ಹೊಣೆಗಾರಿಕೆ ರೂ.42,66,740 ಜಿಐಎಸ್ ಹೊಣೆಗಾರಿಕೆ ರೂ.2,860 ಜಿಪಿಎಫ್ ಹೊಣೆಗಾರಿಕೆ 240 ಕೆಜಿಐಡಿ ಹೊಣೆಗಾರಿಕೆ 21,120 ಎಲ್‌ಐಸಿ ಹೊಣೆಗಾರಿಕೆ 31,024 ವೃತ್ತಿಪರ ತೆರಿಗೆ ಹೊಣೆಗಾರಿಕೆ ರೂ.62,927.07 ಇನ್ನು ಪಾವತಿಸಲಾಗಿಲ್ಲ.
- ಬಿ) ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಯ ಪ್ರಕಾರ ಯಾವುದೇ ವಿವಾದದ ಕಾರಣದಿಂದಾಗಿ ಆದಾಯ ತೆರಿಗೆ, ಮಾರಾಟ ತೆರಿಗೆ, ಸೇವಾ ತೆರಿಗೆ, ಕಸ್ಟಮ್ಸ್ ಕರ್ತವ್ಯ, ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ ಬಾಕಿ ಇಲ್ಲ.
- 8) ನಮಗೆ ಒದಗಿಸಿದ ದಾಖಲೆ ಮತ್ತು ವಿವರಣೆಗಳನ್ವಯ ಮಂಡಳಿಯು ಯಾವುದೇ ಬ್ಯಾಂಕು ಮತ್ತು ಆರ್ಥಿಕ ಸಂಸ್ಥೆಯಿಂದ ಇತರರು ಪಡೆದ ಸಾಲಗಳಿಗೆ ಜಾಮೀನು ನೀಡಿರುವುದಿಲ್ಲ.
- 9) ನಮಗೆ ನೀಡಿರುವ ಮಾಹಿತಿ ಹಾಗೂ ವಿವರಣೆಗಳಂತೆ ನಮ್ಮ ಅಭಿಪ್ರಾಯದಲ್ಲಿ ಮಂಡಳಿಯು ಸಾರ್ವಜನಿಕರಿಂದ ಯಾವುದೇ ತೆರನಾದ ಸಾಲ ಮತ್ತು ಕೊಡುಗೆಗಳನ್ನು ಪಡೆದಿರುವುದಿಲ್ಲ. ಇದರ ಪ್ರಕಾರವಾಗಿ ನಿಯಮ 3 (IX) ಅನ್ವಯವಾಗುವುದಿಲ್ಲ.
- 10) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯಂತೆ ಕಂಪನಿಯ ಮೇಲೆ ಅಥವಾ ಅಧಿಕಾರಿ / ಸಿಬ್ಬಂದಿಗಳ ಮೇಲೆ ಪ್ರಸ್ತುತ ಸಾಲಿನಲ್ಲಿ ಯಾವುದೇ ದುರುಪಯೋಗದ, ವಂಚನೆ ಪ್ರಕರಣಗಳು ನಮ್ಮ ಲೆಕ್ಕಪಾಸಣೆಯ ಅವಧಿಯಲ್ಲಿ ಕಂಡುಬಂದಿರುವುದಿಲ್ಲ. ಅಥವಾ ವರದಿ ಮಾಡಿರುವುದಿಲ್ಲ. ಆದುದರಿಂದ ನಿಯಮ 3 (X) ಅನ್ವಯವಾಗುವುದಿಲ್ಲ.
- 11) ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಯಂತೆ ಕಂಪನಿ ಕಾಯಿದೆ ನಿಯಮ 197ರ ಷೇಡ್ಯೂಲ್ಡ್ 5ರ ನಿಬಂಧನೆಗಳ ಆದೇಶದನ್ವಯ ವ್ಯವಸ್ಥಾಪಕರ ಸಂಭಾವನೆಯನ್ನು ಅಗತ್ಯ ಅನುಮೋದನೆಗಳಿಗುಣವಾಗಿ ಪಾವತಿಸಿರುತ್ತದೆ.
- 12) ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ನಿಧಿ ಕಂಪನಿಯಾಗಿರುವುದಿಲ್ಲ. ಕಾರಣ ಕಂಪನಿ ಕಾಯಿದೆ ನಿಯಮ 4 (XII) ಅನ್ವಯವಾಗಿರುವುದಿಲ್ಲ.
- 13) ನಮ್ಮ ಅಭಿಪ್ರಾಯದಲ್ಲಿ ಲೆಕ್ಕಪಾಸಣೆಯ ತತ್ವ ಹಾಗೂ ನಮಗೆ ನೀಡಿರುವ ಮಾಹಿತಿ ಅನ್ವಯ ನಮಗೆ ಪ್ರತಿನಿಧಿಸಿರುವ ನಿರ್ವಹಣೆಯ ಸದಸ್ಯರನ್ವಯ, ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಎಲ್ಲಾ ವ್ಯವಹಾರಗಳು ಕಂಪನಿ



ಕಾಯಿದೆ ನಿಯಮ 177 ಮತ್ತು 188 ರ 2013ರ ಅನುಸಾರ ಎಲ್ಲಾ ಆರ್ಥಿಕ ಹೇಳಿಕೆಗಳನ್ನು ಘೋಷಿಸಿ ಬಹಿರಂಗ ಪಡಿಸಲಾಗಿದೆ.

- 14) ಲೆಕ್ಕ ತಪಾಸಣೆಯ ತತ್ವ ಮತ್ತು ನಮಗೆ ನೀಡಿದ ಮಾಹಿತಿ ಅನ್ವಯ ಮಂಡಳಿಯು ಯಾವುದೇ ತರಹದ ಷೇರುಗಳನ್ನು ವಿತರಿಸಿರುವುದಿಲ್ಲ. ಕಾರಣ ಕಂಪನಿ ಕಾಯಿದೆ ನಿಯಮ 3 (XIV) ಆದೇಶ ಅನ್ವಯವಾಗುವುದಿಲ್ಲ.
- 15) ಲೆಕ್ಕತಪಾಸಣೆ ತತ್ವ ಮತ್ತು ನಮಗೆ ನೀಡಿದ ಮಾಹಿತಿ ಅನ್ವಯ ಕಂಪನಿಯು ನಿರ್ದೇಶಕರು ಅಥವಾ ಅವರಿಗೆ ಸಂಬಂಧಿಸಿದ ಸದಸ್ಯರುಗಳೊಂದಿಗೆ ಯಾವುದೇ ನಗದು ರೂಪದಲ್ಲಿ ವ್ಯವಹಾರವನ್ನು ನಡೆಸಿರುವುದಿಲ್ಲ. ಆದುದರಿಂದ ನಿಬಂಧನೆಗಳ ನಿಯಮ 3 (xv) ಅನ್ವಯವಾಗುವುದಿಲ್ಲ.
- 16) ನಮಗೆ ನೀಡಿರುವ ಮಾಹಿತಿ ಹಾಗೂ ವಿವರಣೆಗಳಂತೆ ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾಯಿದೆ 1934ರ ನಿಯಮ 45-1ಎ ರನ್ವಯ ನೋಂದಣೆಯಾಗಿಲ್ಲದಿರುವುದರಿಂದ ನಿಯಮ 3 (xvi) ಅನ್ವಯಿಸುವುದಿಲ್ಲ.

ಆರ್.ಪಿ. ಬಿಜಾಸ್‌ಪೂರ

ಚಾರ್ಟೆಡ್ ಅಕೌಂಟೆಂಟ್ಸ್

ಪರವಾಗಿ

ಸಂಸ್ಥೆಯ ನೋಂದಣಿ ಸಂಖ್ಯೆ : 000484s

ಸಹಿ/-

ಆರ್.ಪಿ. ಬಿಜಾಸ್‌ಪೂರ

ಮಾಲಕರು

ಸದಸ್ಯತ್ವ ಸಂಖ್ಯೆ : 022729

ಸ್ಥಳ : ಕಲಬುರಗಿ

ದಿನಾಂಕ : 02/03/2019



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ಸಂ: 42, ಕಾಟನ್ ಮಾರ್ಕೆಟ್, ಎಪಿಎಂಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104.

<><><><>

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಬಿ'

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿಯ ಅನುಬಂಧ 'ಬಿ' ಯಲ್ಲಿನ ಆಂತರಿಕ ಆರ್ಥಿಕ ನಿಯಂತ್ರಣ ಕಂಡಿಕೆ (1) ಉಪನಿಯಮ 3ರ 143 ಕಾಯಿದೆ 2013ರ ಪ್ರಕಾರ

ಕಂಪನಿ ಕಾಯಿದೆ 2013 (ಕಾಯ್ದೆ) ನಿಯಮ 143ರ ಕ್ಲಾಸ್ (I)ರ ಉಪನಿಯಮ 3 ರಡಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ವರದಿ.

ನಾವು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿಯ (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ) ಆಂತರಿಕ ಹಣಕಾಸು ನಿಯಂತ್ರಣಗಳನ್ನು ದಿನಾಂಕ 31-03-2018ರ ಅಂತ್ಯಕ್ಕೆ ಕೊನೆಗೊಂಡಂತೆ ಆರ್ಥಿಕ ವರ್ಷದ ಹಣಕಾಸು ಪಟ್ಟಿಗಳ ಲೆಕ್ಕಪರಿಶೋಧನೆಯೊಂದಿಗೆ ಪರಿಶೀಲಿಸಲು ನಿಯುಕ್ತಿಗೊಂಡಿರುತ್ತೇವೆ.

ಆಂತರಿಕ ಹಣಕಾಸು ನಿಯಂತ್ರಣಗಳ ಆಡಳಿತ ಜವಾಬ್ದಾರಿಗಳು :

ಕಂಪನಿಯ ಹಣಕಾಸು ನಿರ್ವಹಣೆಯು “ ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ನಿಯಂತ್ರಣ ” ದ ಆಧಾರದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಮಾರ್ಗದರ್ಶಿ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸುವ ಕಂಪನಿ ಇನ್ಸ್ಟಿಟ್ಯೂಟ್ ಹೊರಡಿಸಿದ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಕುರಿತು ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ . ಈ ಜವಾಬ್ದಾರಿಗಳಲ್ಲಿ ಕಂಪನಿಯ ನೀತಿಗಳನ್ನು ಅನುಸರಿಸುವುದು, ಅದರ ಸ್ವತ್ತುಗಳ ಸಂರಕ್ಷಣೆ, ವಂಚನೆಗಳು ಮತ್ತು ದೋಷಗಳನ್ನು ತಡೆಗಟ್ಟುವುದು ಮತ್ತು ಪತ್ತೆ ಮಾಡುವುದು ಸೇರಿದಂತೆ ಅದರ ವ್ಯವಹಾರದ ಕ್ರಮಬದ್ಧ ಮತ್ತು ಪರಿಣಾಮಕಾರಿ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಸೇರಿವೆ. ಕಂಪನಿ ಕಾಯ್ದೆ 2013 ರ ಪ್ರಕಾರ ಲೆಕ್ಕಪರಿಶೋಧಕ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆ ಮತ್ತು ವಿಶ್ವಾಸಾರ್ಹ ಹಣಕಾಸು ಮಾಹಿತಿಯ ಸಮಯೋಚಿತ ತಯಾರಿಕೆ ಸೇರಿದೆ.

ಲೆಕ್ಕಪರಿಶೋಧಕರ ಜವಾಬ್ದಾರಿ :

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಹಣಕಾಸಿನ ವರದಿಗಾರಿಕೆಯ ಮೇಲೆ ಕಂಪನಿಯ ಹಣಕಾಸು ನಿಯಂತ್ರಣಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಐಸಿಎಐ ಹೊರಡಿಸಿದ ಮತ್ತು ಕಂಪನಿ ಕಾಯ್ದೆಯ ಸೆಕ್ಷನ್ 143 (10) ರ ಅಡಿಯಲ್ಲಿ ಶಿಫಾರಸು ಮಾಡಲಾಗಿದೆಯೆಂದು ಪರಿಗಣಿಸಲಾದ ಹಣಕಾಸು ವರದಿಗಾರಿಕೆಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ (ಮಾರ್ಗದರ್ಶನ ಟಿಪ್ಪಣಿ) ಮತ್ತು ಲೆಕ್ಕಪರಿಶೋಧನೆಯ ಮಾನದಂಡಗಳ ಅನುಸಾರ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. 2013, ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯವಾಗುವ ಮಟ್ಟಿಗೆ, ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯಿಸುತ್ತದೆ ಮತ್ತು ಎರಡೂ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹೊರಡಿಸಿದೆ. ಆ ಮಾನದಂಡಗಳು ಮತ್ತು ಮಾರ್ಗದರ್ಶನ ಟಿಪ್ಪಣಿಗೆ ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಹಣಕಾಸಿನ ವರದಿಗಾರಿಕೆಯ ಮೇಲೆ ಸಾಕಷ್ಟು ಆಂತರಿಕ ಹಣಕಾಸಿನ ನಿಯಂತ್ರಣಗಳನ್ನು ಸ್ಥಾಪಿಸಲಾಗಿದೆಯೇ ಮತ್ತು ನಿರ್ವಹಿಸಲಾಗಿದೆಯೇ ಮತ್ತು ಅಂತಹ ನಿಯಂತ್ರಣಗಳು ಎಲ್ಲಾ ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಸಮಂಜಸವಾದ ಭರವಸೆ ಪಡೆಯಲು ಆಡಿಟ್‌ನ್ನು ಯೋಜಿಸಿ ನಿರ್ವಹಿಸಬೇಕು.



ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ವರದಿಗಾರಿಕೆ ಮತ್ತು ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಲೆಕ್ಕಪರಿಶೋಧಕ ಸಾಕ್ಷ್ಯಗಳನ್ನು ಪಡೆಯಲು ಕಾರ್ಯವಿಧಾನಗಳನ್ನು ನಿರ್ವಹಿಸುವುದನ್ನು ಒಳಗೊಂಡಿರುತ್ತದೆ. ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ನಮ್ಮ ಲೆಕ್ಕಪರಿಶೋಧನೆಯು, ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ತಿಳುವಳಿ ಪಡೆಯುವುದು, ವಸ್ತು, ದೌರ್ಬಲ್ಯವು ಅಸ್ತಿತ್ವದಲ್ಲಿದೆ ಎಂಬ ಅಪಾಯವನ್ನು ನಿರ್ಣಯಿಸುವುದು ಮತ್ತು ಮೌಲ್ಯಮಾಪನ ಮಾಡಿದ ಅಪಾಯದ ಆಧಾರದ ಮೇಲೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು & ಮೌಲ್ಯಮಾಪನ ಮಾಡುವುದು ಆಯ್ಕೆಮಾಡಿದ ಕಾರ್ಯವಿಧಾನಗಳು ಲೆಕ್ಕಪರಿಶೋಧಕರ ತೀರ್ಪಿನ ಮೇಲೆ ಅವಲಂಬಿತವಾಗಿರುತ್ತದೆ. ಇದರಲ್ಲಿ ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ತಪ್ಪುದಾರಿಗೆಳೆಯುವಿಕೆಯ ಅಪಾಯಗಳ ಮೌಲ್ಯಮಾಪನವೂ ಸೇರಿದೆ.

ಹಣಕಾಸಿನ ವರದಿಗಾರಿಕೆಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯಲ್ಲಿನ ನಮ್ಮ ಲೆಕ್ಕಪರಿಶೋಧನೆಯ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಾವು ಪಡೆದ ಲೆಕ್ಕಪರಿಶೋಧನೆಯ ಪುರಾವೆಗಳು ಸಾಕಷ್ಟು ಸೂಕ್ತವೆಂದು ನಾವು ನಂಬುತ್ತೇವೆ.

ಆರ್ಥಿಕ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯಾಖ್ಯಾನ

ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣವು ಹಣಕಾಸಿನ ವರದಿಯ ವಿಶ್ವಾಸಾರ್ಹತೆ ಮತ್ತು ಸಾಮಾನ್ಯವಾಗಿ ಸ್ವೀಕೃತ ಲೆಕ್ಕಪರಿಶೋಧಕ ತತ್ವಗಳಿಗೆ ಅನುಸಾರವಾಗಿ ಬಾಹ್ಯ ಉದ್ದೇಶಗಳಿಗಾಗಿ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸುವ ಬಗ್ಗೆ ಸಮಂಜಸವಾದ ಭರವಸೆ ನೀಡಲು ವಿನ್ಯಾಸಗೊಳಿಸಲಾದ ಪ್ರಕ್ರಿಯೆಯಾಗಿದೆ. ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣವು ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿದೆ (1) ದಾಖಲೆಗಳ ನಿರ್ವಹಣೆ ಸಂಬಂಧಿಸಿದ ಸಮಂಜಸವಾದ ವಿವರವಾಗಿ, ಕಂಪನಿಯ ಸ್ವತ್ತುಗಳ ವಹಿವಾಟು ಮತ್ತು ಇತ್ಯರ್ಥಗಳನ್ನು ನಿಖರವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಬಿಂಬಿಸುತ್ತದೆ; (2) ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ಹೇಳಿಕೆಗಳನ್ನು ತಯಾರಿಸಲು ಅನುಮತಿ ನೀಡಲು ವಹಿವಾಟುಗಳನ್ನು ಅಗತ್ಯವೆಂದು ದಾಖಲಿಸಲಾಗುತ್ತದೆ ಮತ್ತು ಕಂಪನಿಯ ರಶೀದಿಗಳು ಮತ್ತು ಖರ್ಚುಗಳನ್ನು ಕಂಪನಿಯ ನಿರ್ವಹಣೆ ಮತ್ತು ನಿರ್ದೇಶಕರ ಅಧಿಕಾರಕ್ಕೆ ಅನುಗುಣವಾಗಿ ಮಾಡಲಾಗುತ್ತದೆ. ಎಂಬ ಸಮಂಜಸವಾದ ಭರವಸೆ ನೀಡಿ ಮತ್ತು (3) ಹಣಕಾಸಿನ ಹೇಳಿಕೆಗಳ ಮೇಲೆ ವಸ್ತು ಪರಿಣಾಮ ಬೀರಬಹುದಾದ ಕಂಪನಿಯ ಸ್ವತ್ತುಗಳ ಅನಧಿಕೃತ ಸ್ವಾಧೀನ, ಬಳಕೆ ಅಥವಾ ವಿಲೇವಾರಿ ತಡೆಗಟ್ಟುವಿಕೆ ಅಥವಾ ಸಮಯೋಚಿತವಾಗಿ ಪತ್ತೆಹಚ್ಚುವ ಬಗ್ಗೆ ಸಮಂಜಸವಾದ ಭರವಸೆ ನೀಡುತ್ತದೆ.

ಆರ್ಥಿಕ ವರದಿಗಳ ಮೇಲೆ ಆಂತರಿಕ ಹಣಕಾಸು ನಿಯಂತ್ರಣ

ಹಣಕಾಸಿನ ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಮಿತಿಗಳ ಕಾರಣ, ನಿಯಂತ್ರಣಗಳ ಹೊಂದಾಣಿಕೆ ಅಥವಾ ಅಸಮರ್ಪಕ ನಿರ್ವಹಣೆ ಅತಿಕ್ರಮಣ ಸೇರಿದಂತೆ, ದೋಷ ಅಥವಾ ವಂಚನೆಯಿಂದಾಗಿ ವಸ್ತು ತಪ್ಪುಗ್ರಹಿಕೆಯು ಸಂಭವಿಸಬಹುದು ಮತ್ತು ಪತ್ತೆಯಾಗುವುದಿಲ್ಲ. ಅಲ್ಲದೆ, ಭವಿಷ್ಯದ ಅವಧಿಗಳಿಗೆ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಯಾವುದೇ ಮೌಲ್ಯಮಾಪನದ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣವು ಅಸಮರ್ಪಕವಾಗಬಹುದು ಅಥವಾ ಹದಗೆಡಬಹುದು ಎಂಬ ನೀತಿಗಳು ಅಥವಾ ಕಾರ್ಯವಿಧಾನಗಳ ಅನುಸರಣೆಯ ಮಟ್ಟಕ್ಕೆ ಒಳಗಾಗುತ್ತದೆ.



ಅರ್ಹ ಅಭಿಪ್ರಾಯಗಳ ತಳಹದಿ :

ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ, ಗಮನಾರ್ಹ ಕೊರತೆಗಳಿಗೆ ಕಾರಣವಾಗುವ ನಿಯಂತ್ರಣಗಳ ವಿನ್ಯಾಸ ಕಾರ್ಯಾಚರಣೆಯಲ್ಲಿ ಈ ಕೆಳಗಿನ ನ್ಯೂನತೆಗಳನ್ನು 31-03-2018 ರಂದು ಗುರುತಿಸಲಾಗಿದೆ:

ನಿಯೋಜಿತ ಕಾರ್ಯಗಳನ್ನು ಪೂರೈಸಲು ತರಬೇತಿಯ ಕೊರತೆಯಿರುವ ನೌಕರರ ಗಮನಕ್ಕೆ ಬರುವುದರಿಂದ ಕಂಪನಿಯು ಆಂತರಿಕ ನಿಯಂತ್ರಣಗಳ ಕೊರತೆಯ ಅನುಷ್ಠಾನವನ್ನು ಹೊಂದಿದೆ ಮತ್ತು ಅಕೌಂಟಿಂಗ್ & ರಿಪೋರ್ಟಿಂಗ್ ಕಾರ್ಯದ ಜವಾಬ್ದಾರಿಯುತ ಕೆಲವು ಉದ್ಯೋಗಿಗಳು ಘಟಕದ ಹಣಕಾಸು ವಹಿವಾಟುಗಳನ್ನು ದಾಖಲಿಸುವಲ್ಲಿ ಸಾಮಾನ್ಯವಾಗಿ ಸ್ವೀಕರಿಸಿದ ಲೆಕ್ಕಪರಿಶೋಧಕ ತತ್ವಗಳನ್ನು ಅನ್ವಯಿಸುವ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವುದಿಲ್ಲ.

ಅಭಿಪ್ರಾಯ :

ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಎಲ್ಲಾ ವಿಷಯಗಳಲ್ಲಿ ಹಣಕಾಸಿನ ವರದಿಗಾರಿಕೆಯ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ & ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳು 31-03-2018 ರಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಹೊರತುಪಡಿಸಿ ಅರ್ಹತೆಯ ಆಧಾರದ ಮೇಲೆ ವಿವರಿಸಿದ ವಿಷಯದ ಪರಿಣಾಮಗಳನ್ನು ಹೊರತುಪಡಿಸಿ ಭಾರತದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಹೊರಡಿಸಿದ ಹಣಕಾಸು ವರದಿಗಾರಿಕೆಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಮಾರ್ಗದರ್ಶನ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಮಾನದಂಡಗಳ ಆಧಾರದ ಮೇಲೆ ಅಭಿಪ್ರಾಯ ಹೊಂದಿದೆ.

ಆರ್.ಪಿ. ಬಿಜಾಸ್‌ಪೂರ

ಚಾರ್ಟೆಡ್ ಅಕೌಂಟೆಂಟ್ಸ್
ಪರವಾಗಿ

ಸಹಿ

ಆರ್.ಪಿ. ಬಿಜಾಸ್‌ಪೂರ
ಮಾಲಕರು

ಸದಸ್ಯತ್ವ ಸಂಖ್ಯೆ : 022729

ಸ್ಥಳ : ಕಲಬುರಗಿ

ದಿನಾಂಕ : 02/03/2019



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ಸಂ: 42, ಕಾಟನ್ ಮಾರ್ಕೆಟ್, ಎಪಿಎಂಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104.

<><><><>

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಅನುಬಂಧ 'ಸಿ'

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿಯ ಅನುಬಂಧ 'ಸಿ'

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

<><><><><>

ಕ್ರ.ಸಂ	ನಿರ್ದೇಶನಗಳು / ಉಪ-ನಿರ್ದೇಶನಗಳು	ತೆಗೆದುಕೊಂಡ ಕ್ರಮ	ಆರ್ಥಿಕ ಹೇಳಿಕೆಯ ಮೇಲಿನ ಪರಿಣಾಮಗಳು
A. ನಿರ್ದೇಶನಗಳು			
1.	ನಿಗಮವು ಡಿಸ್‌ಇನ್ವೆಸ್ಟ್‌ಮೆಂಟ್‌ಗೆ ಒಳಗಾಗಿದ್ದರೆ ಆಸ್ತಿಯ ಪೂರ್ಣ ಸ್ಥಿತಿಯ ವಿವರಗಳು ಹಾಗೂ ಮೌಲ್ಯಗಳು (ಅಗೋಚರ ಆಸ್ತಿಗಳು ಮತ್ತು ಭೂಮಿ ಒಳಗೊಂಡು) ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿ ಡಿಸ್‌ಇನ್ವೆಸ್ಟ್‌ಮೆಂಟ್ ಬೆಳವಣಿಗೆಯನ್ನು ಪರಿಶೀಲಿಸಬಹುದಾಗಿದೆ.	ಈ ನಿಗಮವು ಒದಗಿಸಿದ ಮಾಹಿತಿ ಮತ್ತು ವಿವರಣೆಗಳನ್ನು ಆಧರಿಸಿ ಹಣಕಾಸು 2017-18 ವರ್ಷದಲ್ಲಿ ಹೂಡಿಕೆ ಮಾಡಲು ಕಂಪನಿಯನ್ನು ಆಯ್ಕೆ ಮಾಡಿಲ್ಲ.	ಅನ್ವಯಿಸುವುದಿಲ್ಲ
2.	ಮನ್ನಾ / ಸಾಲಗಳು / ಬಡ್ಡಿ ಇತ್ಯಾದಿಗಳನ್ನು ತ್ಯಜಿಸುವ ಯಾವುದೇ ಪ್ರಕರಣಗಳು ಇದೆಯೇ ಎಂದು ದಯವಿಟ್ಟು ವರದಿ ಮಾಡಿ, ಹೌದು, ಅದರ ಕಾರಣಗಳು ಮತ್ತು ಒಳಗೊಂಡಿರುವ ಮೊತ್ತ.	ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆ ಪ್ರಕಾರ, ಮನ್ನಾ / ಸಾಲ / ಬಡ್ಡಿ ಇತ್ಯಾದಿಗಳನ್ನು ತ್ಯಜಿಸುವ / ಬರೆಯುವ ಯಾವುದೇ ಪ್ರಕರಣಗಳಿಲ್ಲ.	ಅನ್ವಯಿಸುವುದಿಲ್ಲ
3.	ಸರ್ಕಾರದಿಂದ ಉಡುಗೊರೆಯಾಗಿ ಪಡೆದ ಮೂರನೇ ವ್ಯಕ್ತಿಗಳು ಮತ್ತು ಸ್ವತ್ತುಗಳೊಂದಿಗೆ ಇರುವ ದಾಸ್ತಾನುಗಳಿಗೆ ಸರಿಯಾದ ದಾಖಲೆಗಳನ್ನು ನಿರ್ವಹಿಸಲಾಗಿದೆಯೇ?	ವರ್ಷದಲ್ಲಿ ಕಂಪನಿಯು ನಾಫೆಡ್‌ನೊಂದಿಗಿನ ಒಪ್ಪಂದದ ಪ್ರಕಾರ ಸಂಗ್ರಹಣಾ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ, ಕಂಪನಿಯು ಯಾವುದೇ ದಾಸ್ತಾನು ಹೊಂದಿಲ್ಲ ಆದರೆ ನಾಫೆಡ್‌ನೊಂದಿಗಿನ ಒಪ್ಪಂದದ ಪ್ರಕಾರ ದಾಸ್ತಾನುಗಳ ಅಗತ್ಯ ಮಾಹಿತಿಯನ್ನು ಕಂಪನಿಯು ನಿರ್ವಹಿಸುತ್ತವೆ. ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಅಂತಹ ಯಾವುದೇ ಉಡುಗೊರೆಗಳನ್ನು ಸರ್ಕಾರದಿಂದ ಅಥವಾ ಇತರ ಅಧಿಕಾರಿಗಳು ಸ್ವೀಕರಿಸಲಾಗಿಲ್ಲ.	ಅನ್ವಯಿಸುವುದಿಲ್ಲ



4.	ನಿಗಮವು ಮೇಲಿರುವ ಕಾನೂನಿಗೆ ಸಂಬಂಧಪಟ್ಟ ಅವಧಿವಾರು ಮೊಕದ್ದಮೆಗಳು, ವಿವಾದ ಬಗೆಹರಿಸುವ ಮೊಕದ್ದಮೆಗಳು, ಬಾಕಿ ಉಳಿದಿರುವ, ಪ್ರಸ್ತುತ ಮೊಕದ್ದಮೆಗಳಿಂದ ಆಗಬಹುದಾದ ಖರ್ಚು- ವೆಚ್ಚಗಳ (ದೇಶ / ವಿದೇಶ) ಬಗ್ಗೆ.	ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆ ಪ್ರಕಾರ, ಯಾವುದೇ ಪ್ರಕರಣಗಳು / ದಾವೆಗಳು ಬಾಕಿ ಉಳಿದಿಲ್ಲ.	ಅನ್ವಯಿಸುವುದಿಲ್ಲ
----	---	--	-----------------

B. ನಿರ್ದಿಷ್ಟ ಉಪ-ನಿರ್ದೇಶನಗಳು

1.	ಕಂಪನಿಯ ಒಡೆತನದ ಭೂಮಿಯನ್ನು ಅತಿಕ್ರಮಿಸಲಾಗಿದೆಯೆ, ದಾವೆ ಅಡಿಯಲ್ಲಿ, ಬಳಕೆಗೆ ಇಡುವುದಿಲ್ಲ ಅಥವಾ ಹೆಚ್ಚುವರಿ ಎಂದು ಘೋಷಿಸಲಾಗಿದೆಯೆ. ವಿವರಗಳನ್ನು ಒದಗಿಸಬಹುದು.	ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಈ ಜಮೀನು ಕಂಪನಿಯ ಒಡೆತನದಲ್ಲಿದೆ.	ಅನ್ವಯಿಸುವುದಿಲ್ಲ
2.	ಭೌತಿಕ ಪರಿಶೀಲನೆಯಲ್ಲಿ ಕಂಡುಬರುವ ಕೊರತೆ / ಹೆಚ್ಚುವರಿ ಹೊಂದಾಣಿಕೆಯ ನಂತರ ದ್ವಿದಳ ಧಾನ್ಯಗಳ ಪ್ಯಾಕಿಂಗ್ / ಪ್ರಮಾಣೀಕರಣ ಸಾಮಗ್ರಿಗಳು ಮತ್ತು ಇತರ ವಸ್ತುಗಳ ಸ್ಟಾಕ್‌ನ್ನು ಸ್ಟಾಕ್ ದಾಖಲೆಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆಯೇ ಮತ್ತು ಹಳೆಯ ಸ್ಟಾಕ್‌ಗಳ ಗುಣಮಟ್ಟದಲ್ಲಿನ ಕ್ಷೀಣತೆಗೆ ಸರಿಯಾದ ಪರಿಗಣನೆಯನ್ನು ನೀಡಲಾಗಿದೆಯೇ? ಸ್ಟಾಕ್ ಮೌಲ್ಯಮಾಪನ?	ನಾಫೆಡ್ ಮತ್ತು ಕಂಪನಿಯ ನಡುವಿನ ಒಪ್ಪಂದದ ಪ್ರಕಾರ ಅಂದರೆ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. (ಹಿಂದಿನ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ನಿ.) ಎಂದು ಕರೆಯಲಾಗುತ್ತಿತ್ತು.), ಸಂಗ್ರಹಣೆ ಮತ್ತು ಸಂಗ್ರಹಿಸಿದ ಷೇರುಗಳ ಲೇವಣಿ ಇಡುವ ಮೊದಲು ಪ್ರತಿ ಖರೀದಿ ಕೇಂದ್ರದಲ್ಲಿ ಷೇರುಗಳ ಗುಣಮಟ್ಟವನ್ನು ಪರಿಶೀಲಿಸಲು ನಾಫೆಡ್ ನೇಮಿಸಿದ ಸರ್ವೇಯರ್‌ಗಳು ಗೋದಾಮಿನಲ್ಲಿ ಸರಿಯಾದ ವ್ಯವಸ್ಥೆಯನ್ನು ಮಾಡುತ್ತಾರೆ. [ಟಿಪ್ಪಣಿ 1 ನೋಡಿ]	ಅನ್ವಯಿಸುವುದಿಲ್ಲ
3.	ಸಂಗ್ರಹಿಸಿದ ಎಲ್ಲಾ ಕೃಷಿ ಉತ್ಪನ್ನಗಳನ್ನು ಸರಿಯಾಗಿ ಸಂಗ್ರಹಿಸಲಾಗಿದೆಯೇ ಮತ್ತು ಸಮರ್ಪಕವಾಗಿ ವಿಮೆ ಮಾಡಲಾಗಿದೆಯೆ. ಯಾವುದೇ ವಿಮಾ ಹಕ್ಕುಗಳನ್ನು ತಿರಸ್ಕರಿಸಿದರೆ, ವಿವರಗಳನ್ನು ವರದಿ ಮಾಡಬಹುದು.	ಟಿಪ್ಪಣಿ 1 ಮತ್ತು 2 ರ ಪ್ರಕಾರ ಕಂಪನಿಯು ಖರೀದಿ, ಸಂಗ್ರಹಣೆ ಮತ್ತು ವಿಮಾ ವಿಧಾನವನ್ನು ಅನುಸರಿಸುತ್ತದೆ.	ಅನ್ವಯಿಸುವುದಿಲ್ಲ
4.	ತೊಗರಿ, ಬೆಳೆಕಾಳುಗಳ ಮತ್ತು ಅವುಗಳ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ಮತ್ತು ರಫ್ತುಗಳನ್ನು ಬೆಂಬಲಿಸಲು, ರಕ್ಷಿಸಲು, ನಿರ್ವಹಿಸಲು ಮತ್ತು ಉತ್ತೇಜಿಸಲು ಕಂಪನಿಯು ಪರಿಣಾಮಕಾರಿ ಕಾರ್ಯವಿಧಾನವನ್ನು ಹೊಂದಿದೆಯೇ?	ತೊಗರಿಯ ಉತ್ಪಾದನೆಯನ್ನು ಬೆಂಬಲಿಸಲು, ರಕ್ಷಿಸಲು, ನಿರ್ವಹಿಸಲು, ಹೆಚ್ಚಿಸಲು ಮತ್ತು ಉತ್ತೇಜಿಸಲು ಕಂಪನಿಯು ಪರಿಣಾಮಕಾರಿ ಕಾರ್ಯವಿಧಾನವನ್ನು ಹೊಂದಿದೆ.	ಅನ್ವಯಿಸುವುದಿಲ್ಲ
5.	ತೊಗರಿ ಮತ್ತು ಬೆಳೆಕಾಳುಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಭಾರತ ಮತ್ತು ಹೊರಗಡೆ ಕೈಗೊಳ್ಳಲು ಮತ್ತು ಉತ್ತೇಜಿಸಲು ಮತ್ತು ತೊಗರಿ ಮತ್ತು ಇತರ ದ್ವಿದಳ ಧಾನ್ಯಗಳ ಮತ್ತು ಅವುಗಳ ಉತ್ಪನ್ನಗಳ ಉತ್ಪಾದನೆ ಮತ್ತು ಸಂಸ್ಕರಣೆಗಾಗಿ ಸುಧಾರಿತ ಮತ್ತು ಸೂಕ್ತವಾದ ತಂತ್ರಜ್ಞಾನವನ್ನು ಗುರುತಿಸಲು ಮತ್ತು ತಯಾರಿಸಲು ಕಂಪನಿಗೆ	ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, 2017-18 ರ ಅವಧಿಯಲ್ಲಿ ಯಾವುದೇ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ.	ಅನ್ವಯಿಸುವುದಿಲ್ಲ



	ಯಾವುದೇ ಕಾರ್ಯವಿಧಾನ / ವ್ಯವಸ್ಥೆ ಇದೆಯೇ? ಕಾರ್ಪೊರೇಟ್ ವಲಯದ ರೈತರು, ರೈತರ ಸಹಕಾರ, ಸಂಸ್ಥೆಗಳು ಮತ್ತು ಘಟಕಗಳಿಗೆ ಇದು ಲಭ್ಯವಿದೆ.	
--	---	--

ಸೂಚನೆ 1:

(ಎ) ನಾಫೆಡ್ ನಡುವಿನ ಒಪ್ಪಂದದ ಪ್ರಕಾರ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ.) ಷರತ್ತು 1.2 ಗುಣಮಟ್ಟದ ವಿವರಣೆಯನ್ನು 27.12.2017 ರವರೆಗೆ ಅನ್ವಯಿಸುತ್ತದೆ. ಹೇಳಿದ ಷರತ್ತುಗಳು ಕೆಳಗಿದೆ.

ಈ ಒಪ್ಪಂದದ ಅನುಬಂಧ A ನಲ್ಲಿ ವಿವರಿಸಿದಂತೆ GOI ಯ ಅನುಮೋದಿತ ಗುಣಮಟ್ಟದ ವಿಶೇಷಣಗಳನ್ನು ಸಂಗ್ರಹಿಸುವ ಏಜೆನ್ಸಿಯಿಂದ ಸಂಗ್ರಹಿಸಿದ ಸ್ಟಾಕ್ ದೃಢೀಕರಿಸಬೇಕು. ನಾಫೆಡ್ ನೇಮಕ ಮಾಡಿದ ಸರ್ವೇಯರ್‌ನಿಂದ ಗೋದಾಮುಗಳಲ್ಲಿ ಸಂಗ್ರಹಿಸಿದ ಸ್ಟಾಕ್ ಅನ್ನು ಠೇವಣಿ ಇಡುವ ಮೊದಲು ಪ್ರತಿ ಖರೀದಿ ಕೇಂದ್ರದಲ್ಲಿ ಸ್ಟಾಕ್‌ನ ಗುಣಮಟ್ಟವನ್ನು ಪರಿಶೀಲಿಸಲು ಪ್ರೊಕ್ಯೂರಿಂಗ್ ಏಜೆನ್ಸಿ ಸರಿಯಾದ ವ್ಯವಸ್ಥೆಗಳನ್ನು ಮಾಡುತ್ತದೆ. ಸಿಡಬ್ಲ್ಯುಸಿ / ಎಸ್‌ಡಬ್ಲ್ಯುಸಿ ಗೋದಾಮಿನಲ್ಲಿ ಸಂಗ್ರಹಣೆಯ ಹಂತದಿಂದ ಅಂತಿಮ ಶೇಖರಣೆಯ ಹಂತದವರೆಗೆ ಷೇರುಗಳ ಸುರಕ್ಷತೆಯ ಜವಬ್ದಾರಿಯನ್ನು ಪ್ರೊಕ್ಯೂರಿಂಗ್ ಏಜೆನ್ಸಿ ವಹಿಸುತ್ತದೆ, ಅಲ್ಲಿ ರವಾನೆ ಮಾಡುವ ಸ್ಥಳವು ಸಂಗ್ರಹದೊಂದಿಗೆ ಏಕಕಾಲದಲ್ಲಿ ರವಾನೆಯಾಗಬೇಕು.

ಬಿ) ಕ್ಲಾಸ್ 1.12 27.12.2017 ರಿಂದ ಅನ್ವಯಿಸುತ್ತದೆ. ಹೇಳಿದ ಷರತ್ತು ಕೆಳಗಿದೆ:

ಈ ಒಪ್ಪಂದದ ಅನುಬಂಧ A ನಲ್ಲಿ ವಿವರಿಸಿದಂತೆ ಎಸ್‌ಎಲ್‌ಎಸ್ ಸೂಚಿಸಿದ ಗುಣಮಟ್ಟ ವನ್ನು ದೃಢೀಕರಿಸಬೇಕು. ಎಸ್‌ಎಲ್‌ಎಸ್ ತನ್ನ ಸ್ವಂತ ವೆಚ್ಚದಲ್ಲಿ ಪ್ರತಿ ಖರೀದಿ ಕೇಂದ್ರ / ಠೇವಣಿ ಹಂತದಲ್ಲಿ ಷೇರುಗಳ ಗುಣಮಟ್ಟವನ್ನು ಪರಿಶೀಲಿಸಲು ಸರಿಯಾದ ವ್ಯವಸ್ಥೆಗಳನ್ನು ಮಾಡುತ್ತದೆ. ಸಿಡಬ್ಲ್ಯುಸಿ/ ಎಸ್‌ಡಬ್ಲ್ಯುಸಿ ಗೋದಾಮುಗಳಲ್ಲಿ ಅಂತಿಮ ಶೇಖರಣೆಯ ಅಥವಾ ಸಂಗ್ರಹಣೆಯೊಂದಿಗೆ ಷೇರುಗಳನ್ನು ಏಕಕಾಲದಲ್ಲಿ ರವಾನಿಸಬೇಕಾದ ರವಾನೆಯ ಹಂತದವರೆಗೆ ಷೇರುಗಳ ಗುಣಮಟ್ಟ ಮತ್ತು ಪ್ರಮಾಣ ಸುರಕ್ಷತೆಗೆ ಎಸ್‌ಎಲ್‌ಎಸ್ ಜವಾಬ್ದಾರವಾಗಿರುತ್ತದೆ. ನಮ್ಮ ಲೆಕ್ಕಪರಿಶೋಧನೆಯ ಸಮಯದಲ್ಲಿ ನಾವು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ.) ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಮಾಡಿದ ಯಾವುದೇ ಗುಣಮಟ್ಟದ ಚೆಕ್ ಖರ್ಚುಗಳನ್ನು ನಾವು ಕಂಡಿಲ್ಲ.

ಸೂಚನೆ 2:

(ಎ) ನಾಫೆಡ್ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. (ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿ.) ನಡುವಿನ ಒಪ್ಪಂದದ ಪ್ರಕಾರ ಷರತ್ತು 1.7 ವಿಮೆಯನ್ನು ಸೂಚಿಸುತ್ತದೆ. ಇದು 27.12.2017 ರವರೆಗೆ ಅನ್ವಯಿಸುತ್ತದೆ. ಹೇಳಿದ ಷರತ್ತು ಕೆಳಗಿದೆ: ಸಂಗ್ರಹ ಕೇಂದ್ರದಲ್ಲಿ ಮತ್ತು ಸಾಗಾಣಿಕೆಯ ಸಮಯದಲ್ಲಿ ಇರುವ ಷೇರುಗಳಿಗೆ ನಾಫೆಡ್ ಸಾಕಷ್ಟು ವಿಮಾ ರಕ್ಷಣೆಯನ್ನು ತೆಗೆದುಕೊಳ್ಳುತ್ತದೆ. ಗೋದಾಮುಗಳಿಂದ ವಿಮಾ ಉದ್ದೇಶಕ್ಕಾಗಿ ಘೋಷಿಸಲಾದ ಮೌಲ್ಯವು ex-ಗೋಡೌನ್ ವೆಚ್ಚದಲ್ಲಿರುತ್ತದೆ.

(ಬಿ) 27.12.2017 ರಿಂದ ಅನ್ವಯವಾಗುವ ಪ್ರಕಾರ ಷೇರುಗಳ ವಿಮೆಯ ಬಗ್ಗೆ ಯಾವುದೇ ನಿರ್ದಿಷ್ಟ ಷರತ್ತು ಇಲ್ಲ. ನಿರ್ವಹಣೆಯೊಂದಿಗಿನ ಚರ್ಚೆಯ ಪ್ರಕಾರ, ವಿಮೆಗೆ ಸಂಬಂಧಿಸಿದ ಹಿಂದಿನ ಒಪ್ಪಂದದ ಷರತ್ತು ಇತ್ತೀಚಿನ ಒಪ್ಪಂದಕ್ಕೆ ಅನ್ವಯಿಸುತ್ತದೆ ಎಂದು ಅವರು ದೃಢೀಕರಿಸಿದರು..

ಆರ್.ಪಿ. ಬಿಜಾಸ್‌ಪೂರ

ಚಾರ್ಟೆಡ್ ಅಕೌಂಟೆಂಟ್ಸ್
ಪರವಾಗಿ

ಆರ್.ಪಿ. ಬಿಜಾಸ್‌ಪೂರ

ಮಾಲಕರು

ಸದಸ್ಯತ್ವ ಸಂಖ್ಯೆ : 022729

ಸ್ಥಳ : ಕಲಬುರಗಿ

ದಿನಾಂಕ : 02/03/2019



ನಿರ್ದೇಶಕರ ವರದಿಗೆ ಅನುಬಂಧ

31 ಮಾರ್ಚ್ 2018 ಕ್ಕೆ ಕೊನೆಗೊಂಡ ವರ್ಷಕ್ಕೆ

2017-18 ನೇ ಸಾಲಿನ ಖಾತೆಗಳ ಶಾಸನಬದ್ಧ ಲೆಕ್ಕ ಪರಿಶೋಧಕರ ಅಭಿಪ್ರಾಯಗಳು / ಅವಲೋಕನಗಳಿಗೆ ಪ್ರತ್ಯುತ್ತರಗಳು

ಪ್ರತಿಕ್ರಿಯೆಗಳು / ಅವಲೋಕನಗಳು	ನಿರ್ವಹಣೆಯ ಪ್ರತ್ಯುತ್ತರಗಳು
ತೆರಿಗೆ, ಮೂಲ, ವೃತ್ತಿಪರ ತೆರಿಗೆ, ಜಿಐಎಸ್, ಜಿಪಿಎಫ್, ಕೆಜಿಐಡಿ, ಎಲ್‌ಐಸಿಯಲ್ಲಿ ಕಡಿತಗೊಳಿಸಿದಂಥ ಶಾಸನಬದ್ಧ ಬಾಕಿಗಳನ್ನು ಠೇವಣಿ ಇಡುವುದರಲ್ಲಿ ಕಂಪನಿ ನಿಯಮಿತವಾಗಿಲ್ಲ.	ಟಿಡಿಎಸ್, ಪಿಟಿ, ಜಿಐಎಸ್, ಜಿಪಿಎಫ್, ಕೆಜಿಐಡಿ, ಎಲ್‌ಐಸಿ ಮುಂತಾದ ವಿವಾದಾಸ್ಪದ ಶಾಸನಬದ್ಧ ಬಾಕಿಗಳನ್ನು ರವಾನಿಸಲು ಸಂಬಂಧಿಸಿದ ಕೆಲಸವನ್ನು ನಿರ್ವಹಿಸುವ ನೌಕರರು 2017-18ರ ಅವಧಿಯಲ್ಲಿ ಹಠಾತ್ತನೆ ಕಂಪನಿಯನ್ನು ತೊರೆದಿದ್ದರು, ಇದರಿಂದಾಗಿ ಅಂತಹ ಮೊತ್ತವನ್ನು ರವಾನಿಸಲು ವಿಳಂಬವಾಯಿತು. ಅಂದಿನಿಂದ ಎಲ್ಲಾ ವಿವಾದಾಸ್ಪದ ಶಾಸನಬದ್ಧ ಬಾಕಿಗಳನ್ನು ರವಾನಿಸಲಾಗಿದೆ.
ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ, ಗಮನಾರ್ಹ ಕೊರತೆಗಳಿಗೆ ಕಾರಣವಾಗುವ ನಿಯಂತ್ರಣಗಳ ವಿನ್ಯಾಸ ಮತ್ತು ಕಾರ್ಯಾಚರಣೆಯಲ್ಲಿ ಈ ಕೆಳಗಿನ ನ್ಯೂನತೆಗಳನ್ನು ಮಾರ್ಚ್ 31, 2018 ರಂದು ಗುರುತಿಸಲಾಗಿದೆ: ನಿಯೋಜಿತ ಕಾರ್ಯಗಳನ್ನು ಪೂರೈಸಲು ತರಬೇತಿಯ ಕೊರತೆಯಿರುವ ನೌಕರರು ಗಮನಕ್ಕೆ ನಿಯಂತ್ರಣಗಳ ಕೊರತೆಯ ಅನುಷ್ಠಾನವನ್ನು ಹೊಂದಿದೆ ಮತ್ತು ಅಕೌಂಟಿಂಗ್ ಮತ್ತು ರಿಪೋರ್ಟಿಂಗ್ ಕಾರ್ಯದ ಜವಾಬ್ದಾರಿಯುತ ಕೆಲವು ಉದ್ಯೋಗಿಗಳು ಘಟಕದ ಹಣಕಾಸು ವಹಿವಾಟುಗಳನ್ನು ದಾಖಲಿಸುವಲ್ಲಿ ಸಾಮಾನ್ಯವಾಗಿ ಘಟಕದ ಹಣಕಾಸು ವಹಿವಾಟುಗಳನ್ನು ಸ್ವೀಕರಿಸುವ ಲೆಕ್ಕಪರಿಶೋಧಕ ತತ್ವಗಳನ್ನು ಅನ್ವಯಿಸುವ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವುದಿಲ್ಲ.	ಕಂಪನಿಯಲ್ಲಿ ನಿಯಮಿತ ಉದ್ಯೋಗಿಗಳಿಲ್ಲ. ಸಂಸ್ಥೆಯಲ್ಲಿ ಕೆಲಸ ಮಾಡುವ ಬಹುತೇಕ ಎಲ್ಲ ಉದ್ಯೋಗಿಗಳು ತಾತ್ಕಾಲಿಕ ಆಧಾರದಲ್ಲಿದ್ದಾರೆ. ಕಂಪನಿಯು ಕೇಡರ್ ಮತ್ತು ನೇಮಕಾತಿ ನಿಯಮಗಳನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಿ&ಆರ್ ನಿಯಮಗಳ ಅನುಮೋದನೆಯ ನಂತರ, ಅಗತ್ಯ ಅರ್ಹತೆಗಳು ಮತ್ತು ಅನುಭವ ಹೊಂದಿರುವ ಸಾಮಾನ್ಯ ಸಿಬ್ಬಂದಿಗೆ ನೇಮಕಾತಿ ಮಾಡಲಾಗುತ್ತದೆ. ಈ ಮಧ್ಯೆ ಲೆಕ್ಕಪರಿಶೋಧಕ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ವ್ಯಕ್ತಿಯ ಸೇವೆಗಳನ್ನು ಕೆಲಸ ಕಾರ್ಯಕ್ಕಾಗಿ ತಾತ್ಕಾಲಿಕ ಆಧಾರದ ಮೇಲೆ ಪಡೆಯಲಾಗುತ್ತದೆ.



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ.

ಪ್ಲಾಟ್ ಸಂ: 42, ಕಾಟನ್ ಮಾರ್ಕೆಟ್, ಎಪಿಎಂಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104.

<><><><><>

ದಿನಾಂಕ: 31-03-2018 ರ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ಸಂಸ್ಥೆಯ ಕಂಪನಿಯ ಕಾಯ್ದೆ 2013 ರ ನಿಯಮ 143(6)(ಬಿ) ರನ್ವಯ ತಯಾರಿಸಲಾದ ಲೆಕ್ಕಪತ್ರಗಳ ಮೇಲೆ ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್, ಇವರ ಅಭಿಪ್ರಾಯಗಳು

<><><><><>

ದಿನಾಂಕ: 31-03-2018 ರ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ಸಂಸ್ಥೆಯ ಕಂಪನಿಯ ಕಾಯ್ದೆ 2013 ರ ನಿಯಮ 143(6)(ಬಿ) ರಲ್ಲಿ ನಿಗದಿಪಡಿಸಿದಂತೆ ಲೆಕ್ಕಪತ್ರದ ವರದಿಯನ್ನು ತಯಾರಿಸುವುದು ಸಂಸ್ಥೆಯ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ವತಿಯಿಂದ ನಿಗದಿಪಡಿಸಲಾದ ಲೆಕ್ಕಪರಿಶೋಧನಾ ಮಾನದಂಡಗಳನ್ವಯ ಕಂಪನಿ ಕಾಯ್ದೆ 2013 ರ ನಿಯಮ 139(5) ರಡಿ ನೇಮಕಗೊಂಡ ಶಾಸನಬದ್ಧ ಲೆಕ್ಕಪರಿಶೋಧಕರು ಸದರಿ ಕಾಯ್ದೆಯ ನಿಯಮ 143 ರನ್ವಯ ಲೆಕ್ಕಪತ್ರ ವರದಿಗಳ ಮೇಲೆ ತಮ್ಮ ಅಭಿಪ್ರಾಯಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದನ್ನು ನಿರ್ವಹಿಸಿರುವುದಾಗಿ ಅವರಿಂದ ಒದಗಿಸಲಾದ ಲೆಕ್ಕಪರಿಶೋಧನಾ ವರದಿ ದಿನಾಂಕ: 02-03-2019 ರಲ್ಲಿ ತಿಳಿಸಲಾಗಿದೆ.

ದಿನಾಂಕ: 31-03-2018 ರ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ಸಂಸ್ಥೆಯ ಲೆಕ್ಕಪತ್ರ ವರದಿಗಳ ಮೇಲೆ, ಕಂಪನಿಯ ಕಾಯ್ದೆ 2013 ರ ನಿಯಮ 143(6)(ಎ)ಕ್ಕೆ ಪೂರಕವಾಗಿ ನಾನು, ಲೆಕ್ಕಪರಿಶೋಧನೆಯನ್ನು ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಇವರ ಪರವಾಗಿ ಮಾಡಿರುತ್ತೇನೆ. ಈ ಪೂರಕ ಲೆಕ್ಕಪರಿಶೋಧನೆಯನ್ನು ಶಾಸನಬದ್ಧ ಲೆಕ್ಕಪರಿಶೋಧಕರ ಕೆಲಸದ ಕಾಗದಪತ್ರಗಳಿಗೆ ಪ್ರವೇಶಾವಕಾಶವಿಲ್ಲದೆ ನಿರ್ವಹಿಸಲಾಗಿರುತ್ತದೆ ಮತ್ತು ಪ್ರಧಾನವಾಗಿ ಶಾಸನಬದ್ಧ ಲೆಕ್ಕಪರಿಶೋಧಕರು, ಕಂಪನಿಯ ಸಿಬ್ಬಂದಿ ವರ್ಗ ಮತ್ತು ಹಲವು ಆಯ್ದ ಲೆಕ್ಕಪತ್ರಗಳ ಪರಿವೀಕ್ಷಣೆಗೆ ಸೀಮಿತವಾಗಿ ನಿರ್ವಹಿಸಲಾಗಿರುತ್ತದೆ.

ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಪರವಾಗಿ

ಸಹಿ/-

(ಇ.ಪಿ. ನಿವೇದಿತಾ)

ಸ್ಥಳ : ಬೆಂಗಳೂರು

ದಿನಾಂಕ: 03-04-2019

ಪ್ರಧಾನ ಮಹಾಲೇಖಪಾಲರು

(ಸಾಮಾನ್ಯ ಮತ್ತು ಸಮಾಜಿಕ ವಲಯದ ಲೆಕ್ಕ)

ಕರ್ನಾಟಕ, ಬೆಂಗಳೂರು.



ಭಾಗ- I - ಆಸ್ತಿ ಹೊಣೆ ಪಟ್ಟಿ
ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

ಆಸ್ತಿ ಹೊಣೆ ಪಟ್ಟಿ 31.03.2018 ಕ್ಕೆ ಇದ್ದಂತೆ

	ವಿವರಗಳು	ಅನುಸೂಚಿ ಸಂಖ್ಯೆ	ಪ್ರಸ್ತುತ ಅವಧಿಯ ಕೊನೆಯಲ್ಲಿದ್ದ ವರದಿಯ ಅಂಕಗಳು	ಹಿಂದಿನ ಅವಧಿಯ ಕೊನೆಯಲ್ಲಿದ್ದ ವರದಿಯ ಅಂಕಗಳು
I.	ಈಕ್ವಿಟಿ ಮತ್ತು ಹೊಣೆಗಳು			
1	ಷೇರುದಾರರ ಹಣ	3		
	ಎ) ಷೇರು ಬಂಡವಾಳ	a	50,000,000.00	50,000,000.00
	ಬಿ) ಮುಡುಪುಗಳು ಮತ್ತು ಹೆಚ್ಚಳ	b	(148,054,270.56)	(166,411,648.54)
2	ಷೇರು ಅಪ್ಲಿಕೇಶನ್ ಹಣ		-	-
3	ಚಾಲ್ತಿಯಲ್ಲದ ಹೊಣೆಗಳು	4		
	ಎ) ಧೀರ್ಘಾವಧಿ ಸಾಲಗಳು	a	489,798,061.51	321,498,061.51
	ಬಿ) ಮುಂದೂಡಿದ ತೆರಿಗೆ ಹೊಣೆ	b	99,872.29	252,742.97
	ಸಿ) ಇತರೆ ದೀರ್ಘಾವಧಿ ಭಾದ್ಯತೆಗಳು			
	ಡಿ) ದೀರ್ಘಕಾಲೀನ ನಿಬಂಧನೆಗಳು	d	16,972,174.00	16,932,174.00
4	ಪ್ರಸ್ತುತ ಹೊಣೆಗಾರಿಕೆಗಳು	5		
	ಎ) ಅಲ್ಪಾವಧಿಯ ಸಾಲಗಳು		-	-
	ಬಿ) ಟ್ರೇಡ್ ಸಂದಾಯ	b	1,314,163,991.74	329,534,659.01
	ಸಿ) ಇತರ ಪ್ರಸ್ತುತ ಹೊಣೆಗಾರಿಕೆಗಳು	c	33,696,607.28	13,548,671.90
	ಡಿ) ಅಲ್ಪಾವಧಿಯ ನಿಬಂಧನೆಗಳು	d	9,455,908.66	1,996,320.93
	ಒಟ್ಟು ರೂ.		1,766,132,344.92	567,350,981.78
II.	ಆಸ್ತಿಗಳು			
1	ಪ್ರಸ್ತುತವಲ್ಲದ ಸ್ವತ್ತುಗಳು	6		
	ಎ) ಸ್ಥಿರ ಆಸ್ತಿ	a		
	(i) ಸ್ಪಷ್ಟವಾದ ಆಸ್ತಿ		2,312,853.20	864,935.96
	(ii) ಭಾವುಕ ಆಸ್ತಿಗಳು		-	-
	(iii) ಬಂಡವಾಳದ ಕೆಲಸ ಪ್ರಗತಿಯಲ್ಲಿದೆ		-	-
	(iv) ಪ್ರಗತಿಯಲ್ಲದ ಭಾವುಕ ಆಸ್ತಿಗಳು		-	-
	(b) ಪ್ರಸ್ತುತವಲ್ಲದ ಹೂಡಿಕೆಗಳು	b	117,806,424.00	117,965,740.00



	(c) ಮುಂದೂಡಿದ ತೆರಿಗೆ ಆಸ್ತಿಗಳ (ನಿವ್ವಳ)		-	-
	(d) ದೀರ್ಘಕಾಲದ ಸಾಲಗಳು & ಮುಂಗಡಗಳು		-	-
	(e) ಇತರ ಪ್ರಸ್ತುತ ಆಸ್ತಿ	e	510,000.00	510,000.00
2	ಪ್ರಸ್ತುತ ಆಸ್ತಿಗಳು	7		
	(a) ಪ್ರಸ್ತುತ ಹೂಡಿಕೆಗಳು		-	-
	(b) ದಾಸ್ತಾನುಗಳು		-	-
	(c) ವ್ಯಾಪಾರದ ಕರಾರು	c	979,662,695.00	462,818,005.00
	(d) ನಗದು ಮತ್ತು ತತ್ಸಮಾನ	d	579,759,428.87	(45,869,230.69)
	(e) ಅಲ್ಪಾವಧಿಯ ಸಾಲಗಳು & ಮುಂಗಡಗಳು		-	-
	(f) ಇತರ ಪ್ರಸ್ತುತ ಆಸ್ತಿಗಳು	f	86,080,943.85	31,061,531.51
	ಒಟ್ಟು ರೂ.		1,766,132,344.92	567,350,981.78

ಮಹತ್ವದ ಲೆಕ್ಕ ನೀತಿಗಳು

ಟಿಪ್ಪಣಿ : ಆರ್ಥಿಕ ಪಟ್ಟಿಗೆ ಸೇರಿದ ಅನುಸೂಚಿಗಳು

ಸ್ಥಳ : ಕಲಬುರಗಿ
ದಿನಾಂಕ : 02-03-2019

ಸಹಿ/-
ರತೇಂದ್ರನಾಥ ಸುಗೂರ್
(ವ್ಯವಸ್ಥಾಪಕ ನಿರ್ದೇಶಕರು)

ಸಹಿ/-
N.H. ಶಿವಶಂಕರ ರೆಡ್ಡಿ
(ಅಧ್ಯಕ್ಷರು)

ಸಹಿ/-
CA ಆರ್.ಪಿ. ಬಿಜಾಸ್‌ಪೂರ
(ಲೆಕ್ಕಪರಿಶೋಧಕರು)



ಭಾಗ- II - ಲಾಭ/ನಷ್ಟದ ತಪ್ಪೆ
ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

31-03-2018ಕ್ಕೆ ಕೊನೆಗೊಂಡ ವರ್ಷದ ಲಾಭ/ನಷ್ಟದ ತಪ್ಪೆ:

ಕ್ರ.ಸಂ.	ವಿವರಗಳು	ಅನುಸೂಚಿ ಸಂಖ್ಯೆ	ಪ್ರಸ್ತುತ ಅವಧಿಯ ಕೊನೆಯಲ್ಲಿದ್ದ ವರದಿಯ ಅಂಕಗಳು	ಹಿಂದಿನ ಅವಧಿಯ ಕೊನೆಯಲ್ಲಿದ್ದ ವರದಿಯ ಅಂಕಗಳು
1	ಕಾರ್ಯಾಚರಣೆಗಳಿಂದ ಬರುವ ಆದಾಯ	8		
	ಕಾರ್ಯಾಚರಣೆಗಳಿಂದ ಆದಾಯ		35,822,116.31	7,283,227.19
	ಇತರ ಆದಾಯ		74,252,990.03	33,370,568.32
2	ಒಟ್ಟು ಆದಾಯ (I)		110,075,106.34	40,653,795.51
3	ವೆಚ್ಚಗಳು	9		
	a. ವೆಚ್ಚಗಳು			
	b. ವ್ಯಾಪಾರದಲ್ಲಿ ಷೇರುಗಳ ಖರೀದಿ			
	c. ಸಿದ್ಧಪಡಿಸಿದ ಸರಕುಗಳ ದಾಸ್ತಾನುಗಳಲ್ಲಿನ ಬದಲಾವಣೆ			
	d. ನೌಕರರ ಲಾಭ ವೆಚ್ಚ & ಹಣಕಾಸು ವೆಚ್ಚ		2,960,972.00	2,962,850.00
	e. ಸವಕಳಿ ಮತ್ತು ಭೋಗ್ಯ ವೆಚ್ಚ		960,988.76	271,892.70
	f. ಇತರ ವೆಚ್ಚ		78,738,494.55	29,133,755.51
4	ಒಟ್ಟು ವೆಚ್ಚ (II)		82,660,455.31	32,368,498.21
5	ಅಸಾಧಾರಣ ಮತ್ತು ಅಸಾಧಾರಣ ಮೊದಲು ಲಾಭ			
	ವಸ್ತುಗಳು ಮತ್ತು ತೆರಿಗೆ (III-IV)		27,414,651.03	8,285,297.30
6	ಅಸಾಧಾರಣ ವಸ್ತುಗಳು		-	
7	ಅಸಾಮಾನ್ಯ ವಸ್ತುಗಳು ಮತ್ತು ತೆರಿಗೆಗೆ ಮೊದಲು ಲಾಭ (V-VI)		27,414,651.03	8,285,297.30
8	ಅಸಾಧಾರಣ ವಸ್ತುಗಳು		-	
9	ತೆರಿಗೆಗೆ ಮುಂಚಿತವಾಗಿ ಲಾಭ (VII-VIII)		27,414,651.03	8,285,297.30
10	ತೆರಿಗೆ ವೆಚ್ಚ :			
	a. ತೆರಿಗೆ ನಿಬಂಧನೆ		9,210,143.73	2,590,213.93
	b. ಮುಂದೂಡಲ್ಪಟ್ಟ ತೆರಿಗೆ ನಿಬಂಧನೆ		(152,870.68)	(33,665.86)
11	ಅವಧಿ ಲಾಭ(9-10)		18,357,377.98	5,728,749.23
12	ಪ್ರತಿ ಇಕ್ವಿಟಿ ಷೇರಿಗೆ ಗಳಿಕೆ : ಈಕ್ವಿಟಿ ಷೇರುಗಳ ಸಂಖ್ಯೆ			
	1) ಮೂಲ		36.71	11.46
	2) ಡೌನ್‌ಲಾಡ್		36.71	11.46

ಮಹತ್ವದ ಲೆಕ್ಕ ನೀತಿಗಳು

ಟಿಪ್ಪಣಿ : ಆರ್ಥಿಕ ಪಟ್ಟಿಗೆ ಸೇರಿದ ಅನುಸೂಚಿಗಳು

ಸಹಿ/-
 ಸ್ಥಳ : ಕಲಬುರಗಿ
 ದಿನಾಂಕ : 02-03-2019
 ರತೇಂದ್ರನಾಥ ಸುಗೂರ್
 (ವ್ಯವಸ್ಥಾಪಕ ನಿರ್ದೇಶಕರು)

ಸಹಿ/-
 N.H. ಶಿವಶಂಕರ ರೆಡ್ಡಿ
 (ಅಧ್ಯಕ್ಷರು)

ಸಹಿ/-
 CA ಆರ್.ಪಿ. ಬಿಜಾಸಪೂರ
 (ಲೆಕ್ಕಪರಿಶೋಧಕರು)

**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

ನಗದು ಚಲಾವಣಾ ಪಟ್ಟಿ

ವಿವರಗಳು	ಪ್ರಸ್ತುತ ಅವಧಿಯ ಕೊನೆಯಲ್ಲಿದ್ದ ವರದಿಯ ಅಂಕಿಗಳು	ಹಿಂದಿನ ಅವಧಿಯ ಕೊನೆಯಲ್ಲಿದ್ದ ವರದಿಯ ಅಂಕಿಗಳು
ಆರ್ಥಿಕ ಕಾರ್ಯಾಚರಣೆಯಿಂದ ಬಂದ ನಗದು		
ತೆರಿಗೆ ಪೂರ್ವ ಲಾಭ	18,357,377.98	5,728,749.23
ಹೊಂದಾಣಿಕೆಗಳು :		
ಸೇರಿದೆ : ಸವಕಳಿ ಮತ್ತು ದತ್ತಿ ವೆಚ್ಚಗಳು	960,988.76	271,892.70
ಮನ್ನಾಮಾಡಿದ ವಿವರಗಳು	8,298.00	148,296.00
ತೆರಿಗೆಯ ಹವಣಿಕೆಗಳು	9,210,143.73	1,996,320.93
ಕಡಿತ : ಸ್ವೀಕರಿಸಿದ ಬಡ್ಡಿ	(8,735,131.00)	(10,045,982.00)
ಮುಂದೂಡಿದ ತೆರಿಗೆ ಹವಣಿಕೆಗಳು	(152,870.68)	(33,665.86)
ಲಾಭ ಪೂರ್ವದಲ್ಲಿ ನಿರ್ವಹಿಸಿದ ಬದಲಾವಣೆಯ ಬಂಡವಾಳ	19,648,806.79	(1,934,389.00)
ಬಂಡವಾಳಗಳ ಚಲನ ವಲನ :		
ಕಮಿಷನ್ ಪಾವತಿಯಲ್ಲಿ ಹೆಚ್ಚಳ	15,920,661.08	3,146,354.19
ಇತರೇ ಸಾಲಗಾರರು (ಸ್ಥಳೀಯ ಕೇಂದ್ರಗಳ ಪಾವತಿ)	(1,634,453,003.00)	326,027,050.00
ಸಿಬ್ಬಂದಿಗಳ ವೇತನ ಪಾವತಿ ಕಡಿಮೆ ಗೊಳಿಸುವುದು.		(66,674.00)
ಬಾಕಿ ಉಳಿದ ಶಾಸನಬದ್ಧ ಮತ್ತು ಇತರೇ ಪಾವತಿಗಳನ್ನು ಹೆಚ್ಚಿಸುವುದು.	117,092.00	57,822.00
ನಿರ್ವಾಹಣೆ ಮತ್ತು ಸಾಗಾಣಿಕೆ ವೆಚ್ಚದ ಮುಂಗಡ ಹೆಚ್ಚಿಸುವುದು	120,000.00	
ಇತರ ಪ್ರಸ್ತುತ ಹೊಣೆಗಾರಿಕೆಗಳಲ್ಲಿ ಹೆಚ್ಚಳ		
ಇತರ ಪ್ರಸ್ತುತ ಆಸ್ತಿಪಾಸ್ತಿಗಳು ಹೆಚ್ಚಳ		
ನಿರ್ವಹಣೆ ಮತ್ತು ಸಾರಿಗೆಯಲ್ಲಿ ಹೆಚ್ಚಳ	(39,602,720.00)	
ನಿರ್ವಹಣೆ ಮತ್ತು ಸಾರಿಗೆಯಲ್ಲಿ ಹೆಚ್ಚಳ	36,500,000.00	(10,650,000.00)
ಸ್ವೀಕರಿಸುವ ಆಯೋಗದಲ್ಲಿ ಹೆಚ್ಚಳ	(30,945,401.31)	(7,283,227.19)
ಸ್ಕ್ರಾಪ್ ಸ್ವಾಧೀನ ಹೆಚ್ಚಳ	(295.00)	(190.00)



NAFED ಕರಾರುಗಳಲ್ಲಿ ಹೆಚ್ಚಳ	2,084,554,975.00	(462,818,005.00)
ಪಾವತಿಸಬೇಕಾದ TDS ಹೆಚ್ಚಳ		
ಕಾರ್ಯ ಚಟುವಟಿಕೆಗಳಲ್ಲಿ ನಿವ್ವಳ ನಗದು ಹರಿಕೆ (A)	451,860,115.56	(153,521,259.00)
ಹೂಡಿಕೆ ಚಟುವಟಿಕೆಗಳ ನಗದು ಹರಿವು		
ಸ್ಥಿರ ಆಸ್ತಿ ಖರೀದಿ / ಬಂಡವಾಳ ಪ್ರಗತಿ	(2,408,906.00)	(211,200.00)
ಸ್ವೀಕೃತ FD ಬಡ್ಡಿ	8,735,131.00	10,045,982.00
ಲೇವಣಿ	(51,085,482.00)	(2,907,442.00)
ಲೇವಣಿಗಳು (ಪ್ರಬುದ್ಧ)	51,236,500.00	
TDS ಸಂಚಿತ ಬಡ್ಡಿ ಹೊಂದಾಣಿಕೆ	(1,208,699.00)	
ಅನುದಾನ	-	-
ನಿವ್ವಳ ನಗದು ಹೂಡಿಕೆಯ ಚಟುವಟಿಕೆಗಳ ನಿವ್ವಳ ನಗದು ಹರಿವು (B)	5,268,544.00	6,927,340.00
ಹಣಕಾಸಿನ ಚಟುವಟಿಕೆಗಳಿಂದ ನಗದು ಹರಿವು.		
ನಿವ್ವಳ ಆವರ್ತ ನಿಧಿ	160,000,000.00	100,000,000.00
RKVY ನಿಧಿ	8,300,000.00	
ಮುಂಗಡ ಸ್ವೀಕರಿಸಲಾಗಿದೆ	200,000.00	
ಆರ್ಥಿಕ ಚಟುವಟಿಕೆಯಲ್ಲಿ ಬಂದ ನಿವ್ವಳ ನಗದು (C)	168,500,000.00	100,000,000.00
ನಿವ್ವಳ ಹೆಚ್ಚಳ ಮತ್ತು ನಗದು, ನಗದಿಗೆ ಸಮಾನ (A+B+C)	625,628,659.56	(46,593,919.00)
ವರ್ಷದ ಆರಂಭದಲ್ಲಿ ನಗದು ಮತ್ತು ನಗದಿಗೆ ಸಮಾನಾದದ್ದು	(45,869,230.69)	724,688.31
ವರ್ಷದ ಕೊನೆಯಲ್ಲಿ ನಗದು ಮತ್ತು ನಗದಿಗೆ ಸಮಾನಾದದ್ದು	579,759,428.87	(45,869,230.69)
ನಗದು ಮತ್ತು ನಗದಿಗೆ ಸಮಾನಾದ ಘಟಕಗಳು.		
ಕೈಯಲ್ಲಿದ್ದ ನಗದು	-	-
ಬ್ಯಾಂಕಿನಲ್ಲಿದ್ದ ನಗದು:		
ಚಾಲ್ತಿ ಖಾತೆಯಲ್ಲಿದ್ದ ಶಿಲ್ಕು		-
ಲೇವಣಿ ಖಾತೆಯಲ್ಲಿದ್ದ ಶಿಲ್ಕು	579,759,428.87	(45,869,230.69)



ಕಡಿಮೆ : ಸಾಲ ಪಡೆಯಲು ಇರಿಸಲಾದ ಅಂಚು ಹಣದ ಠೇವಣಿಗಳಲ್ಲಿನ ಬಾಕಿ, ಬ್ಯಾಂಕ್	-	-
ಬ್ಯಾಂಕುಗಳು ಹಣಕಾಸು ಸಂಸ್ಥೆಗಳಿಂದ ಮತ್ತು ನಗದು ಮೇಲಾಧಾರವಾಗಿ ಖಾತರಿಗಳು		
ಆಸ್ತಿ ನಿಯೋಜನೆಗಳು / ಸೆಕ್ಯುರಿಟೈಸೇಶನ್ ವಹಿವಾಟುಗಳೊಂದಿಗೆ ಸಂಪರ್ಕ.		
ಒಟ್ಟು ನಗದು ಮತ್ತು ನಗದಿಗೆ ಸಮಾನಾದದ್ದು.	579,759,428.87	(45,869,230.69)

ಮಹತ್ವದ ಲೆಕ್ಕ ನೀತಿಗಳು

ಟಿಪ್ಪಣಿ : ಆರ್ಥಿಕ ಪಟ್ಟಿಗೆ ಸೇರಿದ ಅನುಸೂಚಿಗಳು

ಸ್ಥಳ : ಕಲಬುರಗಿ
ದಿನಾಂಕ : 02-03-2019

ಸಹಿ/-
ರತೇಂದ್ರನಾಥ ಸುಗೂರ್
(ವ್ಯವಸ್ಥಾಪಕ ನಿರ್ದೇಶಕರು)

ಸಹಿ/-
N.H. ಶಿವಶಂಕರ ರೆಡ್ಡಿ
(ಅಧ್ಯಕ್ಷರು)

ಸಹಿ/-
CA ಆರ್.ಪಿ. ಬಿಜಾಸ್‌ಪೂರ
(ಲೆಕ್ಕಪರಿಶೋಧಕರು)



ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜಿ, ಕಲಬುರಗಿ - 585 104

ಈ ಕ್ಷಿಪಿಯಲ್ಲಿ ಬದಲಾವಣೆಯ ಪಟ್ಟಿ

ಷೇರು (*)	ಷೇರು ಬಂಡವಾಳ	ಷೇರು ಪ್ರೇಮಿಯಂ		ಸೀಮಿತಗೊಳಿಸಿದ ಗಳಿಕೆ	ಇತರೇ ಘಟಕಗಳ ಈಕ್ಷಿಟಿ	ಒಟ್ಟು ಈಕ್ಷಿಟಿ ಮತ್ತು ಈಕ್ಷಿಟಿ ಹೊಂದಿದ ಕಂಪನಿ
1-4-2017 ರಲ್ಲಿ ಪುಲ್ಕ	5,00,00,000.00	NIL	NIL	NIL	NIL	5,00,00,000.00
31-03-2018ರಲ್ಲಿ ಈಕ್ಷಿಟಿಯಲ್ಲಿ ಬದಲಾವಣೆ						
ಷೇರುಗಳನ್ನು ಸಿಬ್ಬಂದಿಯ ಆಯ್ಕೆಗೆ ಅನುಗುಣವಾಗಿ		NIL	NIL	NIL	NIL	NIL
ಆದಾಯ ತೆರಿಗೆ ಲಾಭವನ್ನು ಷೇರುಗಳ ಆಯ್ಕೆಗೆ ಅನುಗುಣವಾಗಿ ಬಂದ ಮೊತ್ತ		NIL	NIL	NIL	NIL	NIL
ಲಾಭಾಂಶ (ಕಾರ್ಪೊರೇಟ್ ಲಾಭಾಂಶ ತೆರಿಗೆ ಕೂಡಿ)		NIL	NIL	NIL	NIL	NIL
ಮಾರಾಟಕ್ಕೆ ಲಭ್ಯವಿದ್ದ ನ್ಯಾಯೋಚಿತ ಮೌಲ್ಯ, ಆರ್ಥಿಕ ಆಸ್ತಿ, ನಿವ್ವಳ ತೆರಿಗೆ		NIL	NIL	NIL	NIL	NIL
ನಿವ್ವಳ ಲಾಭ		NIL	NIL	NIL	NIL	NIL
ವಿದೇಶ ವ್ಯವಹಾರಗಳಲ್ಲಿ ಬದಲಾವಣೆ ಕಾರ್ಯಾಚರಣೆ		NIL	NIL	NIL	NIL	NIL
31-03-2018ರಲ್ಲಿ ಪುಲ್ಕ	5,00,00,000.00	NIL	NIL	NIL	NIL	5,00,00,000.00

ಶೇಕಡಾ 5ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿದ ಷೇರುದಾರರ ವಿವರಗಳು

ಸಂಪೂರ್ಣವಾಗಿ ಈಕ್ಷಿಟಿ ಷೇರುಗಳನ್ನು ಪ್ರತಿ ಷೇರುದಾರರಿಗೆ ರೂ. 100 ಪಾವತಿಸುವುದು.	31-03-2018ರಲ್ಲಿ		31-03-2017ರಲ್ಲಿ	
	ಷೇರುಗಳ ಸಂಖ್ಯೆ	ಶೇಕಡಾವಾರು ಹೊಂದಿದ ಷೇರು	ಷೇರುಗಳ ಸಂಖ್ಯೆ	ಶೇಕಡಾವಾರು ಹೊಂದಿದ ಷೇರು
1. ಕರ್ನಾಟಕ ರಾಜ್ಯ ಪಾಲರು	4,99,000	99.80%	4,99,000	99.80%
2. ಕೃಷಿ ಆಯುಕ್ತರು ಕೃಷಿ ಇಲಾಖೆ ಬೆಂಗಳೂರು	500	0.10%	500	0.10%
3. ಸರಕಾರದ ಪ್ರಧಾನ ಕಾರ್ಯದರ್ಶಿಗಳು ಕೃಷಿ ಇಲಾಖೆ ಕೃಷಿ ಸಚಿವಾಲಯ ಬೆಂಗಳೂರು	500	0.10%	500	0.10%

ಸಹಿ/-
ರತೇಂದ್ರನಾಥ ಸುಗೂರ್
(ವ್ಯವಸ್ಥಾಪಕ ನಿರ್ದೇಶಕರು)

ಸಹಿ/-
N.H. ಶಿವಶಂಕರ ರೆಡ್ಡಿ
(ಅಧ್ಯಕ್ಷರು)

ಸಹಿ/-
CA ಆರ್.ಪಿ. ಬಿಜಾಸ್‌ಪೂರ
(ಲೆಕ್ಕಪರಿಶೋಧಕರು)

**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ.**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜಿ, ಕಲಬುರಗಿ - 585 104

ಹಣಕಾಸಿನ ಪಟ್ಟಿಗಳ ಟಿಪ್ಪಣಿಗಳು

ಟಿಪ್ಪಣಿ ನಂ.	ವಿವರ
1	ನಿಗಮದ ಹಿನ್ನೆಲೆ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯದ ಶೇ. 100ರಷ್ಟು ಷೇರುಗಳನ್ನು ರಾಜ್ಯ ಸರ್ಕಾರ ಹೊಂದಿರುತ್ತದೆ ತೋಗರಿ ಅಭಿವೃದ್ಧಿ ಮಂಡಳಿಯು ರೈತರಿಂದ ನೇರವಾಗಿ ತೋಗರಿಯನ್ನು ಖರೀದಿಸಲಾಗುತ್ತಿದೆ. ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ನಾಪೆಡ್ ಸಂಸ್ಥೆಯು ಬೆಂಗಳೂರು ಇವರಿಂದ ಏಜನ್ಸಿಯನ್ನು ಪಡೆದು ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಹಕಾರ ಸಂಘಗಳ ಮೂಲಕ ಕನಿಷ್ಠ ಬೆಂಬಲ ಬೆಲೆ ಅನುಸಾರ ರಾಜ್ಯ ಸರ್ಕಾರದ ಪ್ರೋತ್ಸಾಹ ಧನದೊಂದಿಗೆ ತೋಗರಿಯನ್ನು ಖರೀದಿಸಲಾಗುತ್ತಿದೆ. ತೋಗರಿ ಅಭಿವೃದ್ಧಿ ಮಂಡಳಿಯು ನಾಪೆಡ್ ಸಂಸ್ಥೆಯಿಂದ ಅನುದಾನವನ್ನು ಪಡೆದು ಮತ್ತು ರಾಜ್ಯ ಸರ್ಕಾರದ ಆವರ್ತ ನಿಧಿಯಿಂದ ಪ್ರೋತ್ಸಾಹ ಧನ ಪಡೆದು ತೋಗರಿ ಖರೀದಿಯ ವ್ಯವಹಾರವನ್ನು ನಿರ್ವಹಿಸಲಾಗುತ್ತಿದೆ. ರಾಜ್ಯ ಸರ್ಕಾರದ ಆವರ್ತ ನಿಧಿಯನ್ನು ಎಲ್ಲಾ ತೋಗರಿ ಖರೀದಿ ಪ್ರಕ್ರಿಯೆಯ ಪೂರ್ಣವಾದ ನಂತರ ಯಥಾವತ್ತಾಗಿ ಸರ್ಕಾರಕ್ಕೆ ಹಿಂದುರುಗಿಸಲಾಗಿರುತ್ತದೆ.
2	ಮಹತ್ವದ ಲೆಕ್ಕ ನೀತಿಗಳು
2.1	ಆರ್ಥಿಕ ಪಟ್ಟಿಯನ್ನು ತಯಾರಿಸುವ ತಳಹದಿಗಳು ಆರ್ಥಿಕ ವಿತರಣಾ ಪಟ್ಟಿಯನ್ನು ಸಾಮಾನ್ಯವಾಗಿ ಒಪ್ಪಿಕೊಂಡ ಲೆಕ್ಕಪತ್ರಗಳಿಗೆ (GAAP) ಒಪ್ಪಿಗೆಯಾಗುವಂತೆ, ಐತಿಹಾಸಿಕ ವೆಚ್ಚ ಪಟ್ಟಿಯಂತೆ ಪ್ರಾಪ್ತ ಆಧಾರದಲ್ಲಿ ತಯಾರಿಸಲಾಗಿದೆ. ಕಂಪನಿಯ ನಿಯಮಗಳು 2006ರ ಅನ್ವಯ ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ, ಕಡ್ಡಾಯಗೊಳಿಸಲಾದ ಲೆಕ್ಕಪತ್ರಗಳು ಅವಶ್ಯಕತೆಗೆ ಅನುಗುಣವಾಗುವಂತೆ ಹಾಗೂ ಕಂಪನಿಯ ಕಾಯಿದೆ 1956ರ ಅನ್ವಯ ತಯಾರಿಸಲಾಗಿದೆ. ಆರ್ಥಿಕ ಪಟ್ಟಿಯನ್ನು ತಯಾರಿಸುವಲ್ಲಿ ಅಳವಡಿಸಿಕೊಂಡ ಲೇಖಾಕಾರ್ಯನೀತಿಗಳು ಕಳೆದ ವರ್ಷದ ಅನ್ವಯ ಪಾಲಿಸಲಾಗಿದೆ.
2.2	ಲೆಕ್ಕನೀತಿಗಳಲ್ಲಿ ಬದಲಾವಣೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಯಾವುದೇ ಮಹತ್ವದ ಲೆಕ್ಕನೀತಿಗಳು ಬದಲಾವಣೆಯಾಗಿರುವುದಿಲ್ಲ.
2.3	ಸ್ವಂತ ಸ್ಥಿರ ಆಸ್ತಿ ಕ್ರೋಢೀಕೃತ ಸವಕಳಿ ಮತ್ತು ಕ್ರೋಢೀಕೃತ ಆಸ್ತಿಯ ದುರ್ಬಲತೆ ಬಗ್ಗೆ ಆಂತರಿಕ ಮತ್ತು ಬಾಹ್ಯ ಮೂಲಗಳಿಂದ ಮಾಹಿತಿಯನ್ನು ಪಡೆಯುತ್ತದೆ. ಆಸ್ತಿಗಳ ಮಾರಾಟದಿಂದ ಬರಬೇಕಾದ ಮೌಲ್ಯ ಲೆಕ್ಕಪುಸ್ತಕದ ಮೌಲ್ಯಕ್ಕಿಂತ ಕಡಿಮೆ ಇದ್ದಲ್ಲಿ ಆಸ್ತಿ ದುರ್ಬಲತೆ ಆಗುತ್ತದೆ. ವೆಚ್ಚವು ಖರೀದಿಯ ಬೆಲೆ, ಎರವಲು ಪಡೆದ ವೆಚ್ಚವು ಸೇರಿ ಬಂಡವಾಳಗಳ ಮೇಲಿನ ವೆಚ್ಚವು ಆಸ್ತಿಗೆ ಅದರ ಕಾರ್ಯನಿರ್ವಹಿಸುವ ಪರಿಸ್ಥಿತಿಗೆ ಅನುಗುಣವಾಗಿ ಉಪಯೋಗಿಸಲಾಗುತ್ತಿದೆ. ಯಾವುದೇ ರಿಯಾಯಿತಿ/ಮರುಪಾವತಿ /ಕೊಡುಗೆ ಮತ್ತು ಸ್ವಾದೀನ ಪಡೆದ ಸ್ಥಿರ ಆಸ್ತಿಗಳನ್ನು ಕಡಿತವನ್ನು ವರ್ಷದ ಕೊನೆಯಲ್ಲಿ ಸ್ವೀಕೃತಿಯಲ್ಲಿ ತೋರಿಸಲಾಗುತ್ತಿದೆ.
2.4	ಗುತ್ತಿಗೆ ಸ್ವತ್ತುಗಳು 2017-18ನೇ ಸಾಲಿನಲ್ಲಿ ಮಂಡಳಿಯಲ್ಲಿ ಯಾವುದೇ ತರಹದ ಗುತ್ತಿಗೆ ಸ್ವತ್ತುಗಳು ಇರುವುದಿಲ್ಲ.



2.5	ಅಗೋಚರ ಆಸ್ತಿ 2017-18ನೇ ಸಾಲಿನಲ್ಲಿ ಅಗೋಚರ ಆಸ್ತಿ ಇರುವುದಿಲ್ಲ.
2.6	ಸವಕಳಿ ಮತ್ತು ದತ್ತಿ ಕಂಪನಿ ಕಾಯಿದೆ 2013ರಲ್ಲಿ ನಿಗದಿಪಡಿಸಿದ ದರಗಳ ಆಧಾರದ ಮೇಲೆ WDV ಪದ್ಧತಿಯ ಅನುಸಾರ ಸವಕಳಿಯನ್ನು ನಿಗದಿಪಡಿಸಲಾಗುತ್ತಿದೆ. ಹೊಸ ಕಂಪನಿ ಕಾಯಿದೆ 2013ರ ಅನುಸಾರ ಸ್ಥಿರ ಆಸ್ತಿ ಮೇಲಿನ ಸವಕಳಿಯನ್ನು ಲಭ್ಯವಿರುವ ಮಾಹಿತಿ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿದೆ. ಕಂಪನಿ ಮೇಲಿನ ಲಾಭ / ನಷ್ಟ ಗುರುತಿಸಿ ವಜಾ ಮಾಡಲಾಗುತ್ತಿದೆ. ವ್ಯಕ್ತಿಯ ಆಸ್ತಿಯ ಮೇಲೆ ರೂ. 5000 ವರೆಗೆ ವರ್ಷದಲ್ಲಿ ಪೂರ್ಣಿಯಾಗಿ ಸವಕಳಿ ಮಾಡಲಾಗುತ್ತದೆ.
2.7	ಆಸ್ತಿಯ ದುರ್ಬಲತೆ 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಯಾವುದೇ ತರಹದ ಆರ್ಥಿಕ ದುರ್ಬಲತೆ ಇರುವುದಿಲ್ಲ.
2.8	ವಿದೇಶಿ ವಿನಿಮಯ ವ್ಯವಹಾರಗಳು 2017-18ನೇ ಆರ್ಥಿಕ ವರ್ಷದಲ್ಲಿ ಯಾವುದೇ ತರಹದ ವಿದೇಶಿ ವಿನಿಮಯ ವ್ಯವಹಾರಗಳು ನಡೆದಿರುವುದಿಲ್ಲ.
2.9	ಹೂಡಿಕೆಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಅಂದಾಜಿಸಿ, ಮಾಡಿದ ಹೂಡಿಕೆಗಳು ವರ್ಗೀಕರಿಸಿ, ಅದನ್ನು ಚಾಲ್ತಿ ಹೂಡಿಕೆಗಳೆಂದು ವರ್ಗೀಕರಿಸಲಾಗಿರುತ್ತದೆ. ಇತರೇ ಎಲ್ಲಾ ಹೂಡಿಕೆಗಳು ದೀರ್ಘಾವಧಿಯ ಹೂಡಿಕೆಗಳೆಂದು ವರ್ಗೀಕರಿಸಲಾಗುತ್ತಿದೆ. ಪ್ರಾರಂಭ ಹಂತದಲ್ಲಿ ಗುರುತಿಸಿ, ಎಲ್ಲಾ ಹೂಡಿಕೆಗಳನ್ನು ವೆಚ್ಚದ ರೂಪದಲ್ಲಿ ಅಳತೆ ಮಾಡಿ ಖರೀದಿ ಬೆಲೆ ಮತ್ತು ನೇರವಾಗಿ ಸ್ಟಾದೀನ ಪಡೆದ ಬಾಬತ್ತಿಗೆ ದಲ್ಲಾಳಿಗಳ ಪೀಸು ಮತ್ತು ಕರ್ತವ್ಯಗಳನ್ನು ಒಳಗೊಂಡಿರುತ್ತದೆ. ಚಾಲ್ತಿಯ ಹೂಡಿಕೆಗಳನ್ನು ಆರ್ಥಿಕ ಪಟ್ಟಿಯಲ್ಲಿ ಮುಂದುವರಿಸಿ, ಕಡಿಮೆ ಬೆಲೆಯಲ್ಲಿ ಅದರ ಮೌಲ್ಯ ಗುರುತಿಸಿ, ವ್ಯಕ್ತಿಯ ಹೂಡಿಕೆಯ ಆಧಾರದ ಮೇಲೆ ದೀರ್ಘಾವಧಿ ಹೂಡಿಕೆಗಳಾಗಿ ಮುಂದುವರಿಸಲಾಗಿರುತ್ತದೆ. ಹೂಡಿಕೆಗಳನ್ನು ವಿಲೇವಾರಿ ಮಾಡುವಾಗ ಹಣವನ್ನು ಮುಂದುವರಿಸಿ, ಮತ್ತು ನಿವ್ವಳ ವಿಲೇವಾರಿಯ ವಸ್ತುಗಳ ವ್ಯತ್ಯಾಸದ ಬೆಲೆಯನ್ನು ಲಾಭ/ನಷ್ಟ ಪಟ್ಟಿಯಲ್ಲಿ ಜಮಾ ಮಾಡಲಾಗುತ್ತಿದೆ.
2.10	ದಾಸ್ತಾನು ಪ್ರಸ್ತುತ ಸಾಲಿನಲ್ಲಿ ಮಂಡಳಿಯಲ್ಲಿ ಯಾವುದೇ ದಾಸ್ತಾನು ಇರುವುದಿಲ್ಲ.
2.11	ಆದಾಯ ಗುರುತಿಸುವಿಕೆ ಆರ್ಥಿಕ ಲಾಭ ಚಲಾವಣೆಯಲ್ಲಿ ಬಂದಾಗ ಆದಾಯವನ್ನು ಗುರುತಿಸುವ ಮಟ್ಟಕ್ಕೆ ಅದನ್ನು ಗುರುತಿಸಿ, ನಿಖರವಾಗಿ ಅಳತೆ ಮಾಡಬಹುದು.
2.12	ಸಿಬ್ಬಂದಿಗಳ ಸೌಲಭ್ಯಗಳು ಅಲ್ಪಾವಧಿ ಸಿಬ್ಬಂದಿಗಳ ಸೌಲಭ್ಯಗಳ ಗುರುತಿಸಿ, ನಿರ್ಲಕ್ಷಿಸಿದ ಮೊತ್ತವನ್ನು ವರ್ಷದ ಲಾಭ / ನಷ್ಟದ ವೆಚ್ಚದಲ್ಲಿ ಅವರು ಸೇವೆ ಸಲ್ಲಿಸಿದ ಅವಧಿಗೆ ಗಣನೆಗೆ ತೆಗೆದುಕೊಳ್ಳುವುದು. ನಿರ್ಧರಿಸಿದ ವಂತಿಕೆ ಯೋಜನೆ ಕಂಪನಿಯು ಭವಿಷ್ಯನಿಧಿ ಮತ್ತು ನಿವೃತ್ತಿ ನಿಧಿಗಳನ್ನು ಮತ್ತು ನಿರ್ಧರಿಸಿದ ವಂತಿಕೆಗಳನ್ನು ವೆಚ್ಚವಾಗಿ ಪರಿಗಣಿಸಿದ ಆದಾಯ & ವೆಚ್ಚಪಟ್ಟಿಯಲ್ಲಿ ಕ್ರೋಢೀಕೃತ ರೀತಿಯಲ್ಲಿ ಪರಿಗಣಿಸಲಾಗಿದೆ. ಕಂಪನಿಯು ಭವಿಷ್ಯನಿಧಿಯ ಹೊರತಾಗಿ ಯಾವುದೇ ತರಹದ ಪಾವತಿಗೆ ಬಾಧ್ಯತೆ ಇರುವುದಿಲ್ಲ.



2.13	ಸಾಲದ ವೆಚ್ಚ ಸ್ಥಿರ ಆಸ್ತಿಗಳ ಖರೀದಿ, ಸ್ವಾಧೀನ, ನಿರ್ಮಾಣ ಮತ್ತು ಉತ್ಪಾದನೆ ಮೇಲಿನ ಬಡ್ಡಿಯು ಸ್ಥಿರ ಆಸ್ತಿಯ ಮೌಲ್ಯಕ್ಕೆ ಸೇರಿಸಲಾಗಿದೆ/ ಕೂಡಿಸಲಾಗಿದೆ. ಬೇರೆ ಸಾಲದ ಮೇಲಿನ ಬಡ್ಡಿಯನ್ನು ಲಾಭ/ನಷ್ಟದ ಅವಧಿಯ ತಪ್ಪೆಯಲ್ಲಿ ತೋರಿಸಲಾಗಿದೆ.
2.14	ಆದಾಯದ ತೆರಿಗೆ ಚಾಲ್ತಿ ಆದಾಯದ ಮೇಲೆ ಪಾವತಿಸಬೇಕಾಗಿದ್ದ, ತೆರಿಗೆಯನ್ನು ಆದಾಯ ತೆರಿಗೆ ನಿಯಮ 1961ರ ಅನುಸಾರ ನಿರ್ಧಾರ ಮಾಡಲಾಗಿದೆ. ಲೆಕ್ಕಕ್ಕೆ ತೆಗೆದುಕೊಳ್ಳುವ ಹಾಗೂ ಮುಂದಿನ ಅವಧಿಯಲ್ಲಿ ಭರಿಸುವ ಆದಾಯವನ್ನು ಈ ಅವಧಿಯ ಅಂತರದಲ್ಲಿ ಮುಂದೂಡಿದ ತೆರಿಗೆ ಎಂದು ಗುರುತಿಸಿದೆ. ಆಸ್ತಿ ಹೊಣೆ ಪಟ್ಟಿಯ ದಿನಾಂಕದಂದು ಇರುವ ತೆರಿಗೆ ದರ ಹಾಗೂ ತೆರಿಗೆಯ ಕಾಯ್ದೆಯನ್ವಯ ಮುಂದೂಡಿದ ತೆರಿಗೆಯನ್ನು ಲೆಕ್ಕ ಮಾಡಲಾಗಿದೆ. ಮುಂದೂಡಿದ ತೆರಿಗೆಯ ಆಸ್ತಿ ಗುರುತಿಸಲಾಗಿದೆ. ಆದಾಗ್ಯೂ, ತೆರಿಗೆಯ ಕಾಯ್ದೆಯಡಿಯಲ್ಲಿ ಭರಿಸಿದೇ ಉಳಿದ ಸವಕಳಿ, ಅಥವಾ ಮುಂದೂಡಿದ ನಷ್ಟವನ್ನು ಆಸ್ತಿಯ ಖಚಿತ ಬೆಲೆ ತರುವಂತಿದ್ದಾಗ ಮಾತ್ರ ಗುರುತಿಸಲಾಗಿದೆ. ಮುಂದೂಡಿದ ತೆರಿಗೆಯ ಆಸ್ತಿಯನ್ನು ಪ್ರತಿ ಆಸ್ತಿ ಹೊಣೆಪಟ್ಟಿ ದಿನಾಂಕದಂದು ಪರಾಮರ್ಶಿಸಲಾಗಿದೆ.
2.15	ಪ್ರತಿ ಷೇರಿನ ಗಳಿಕೆ ಪ್ರತಿ ಷೇರಿನ ಮೂಲ ಇಳಿಕೆಯನ್ನು ಈಕ್ವಿಟಿ ಷೇರುಗಳನ್ನು ನಿವ್ವಳ ಲಾಭದಿಂದ ಘನೀಕೃತ ಸರಾಸರಿ ಈಕ್ವಿಟಿ ಷೇರುಗಳಲ್ಲಿ ಭಾಗಿಸಿ ಕಂಡುಕೊಳ್ಳಲಾಗಿದೆ. ತಿಳಿಗೊಂಡ ಪ್ರತಿ ಷೇರಿನ ಇಳಿಕೆಯನ್ನು ಕಂಡುಹಿಡಿಯುವುದಕ್ಕೆ ಉಪಯೋಗಿಸಿದ ಷೇರುಗಳ ಸಂಖ್ಯೆಯು ಮೂಲ ಷೇರಿನ ಇಳಿಕೆ ಕಂಡುಹಿಡಿಯಲು ಪರಿಗಣಿಸಿದ ಘನೀಕೃತ ಸರಾಸರಿ ಷೇರುಗಳು ಮತ್ತು ಪರಿವರ್ತನಾ ಸಾಮರ್ಥ್ಯವಿರುವ ಈಕ್ವಿಟಿ ಷೇರುಗಳ ಪರಿವರ್ತನೆ ನಂತರದ ಘನೀಕೃತ ಸರಾಸರಿ ಈಕ್ವಿಟಿ ಷೇರುಗಳನ್ನು ಒಳಗೊಂಡಿದೆ. ಪರಿವರ್ತನಾ ಸಾಮರ್ಥ್ಯವಿರುವ ಈಕ್ವಿಟಿ ಷೇರುಗಳು ವರ್ಷದ ಆರಂಭದಲ್ಲಿ ಪರಿವರ್ತನೆಗೊಂಡಿದೆ ಎಂದು ಪರಿಗಣಿಸಲಾಗಿದೆ. ನಂತರದ ಈ ಷೇರುಗಳನ್ನು ಬಿಡುಗಡೆ ಮಾಡಿಲ್ಲದ ಪಕ್ಷದಲ್ಲಿ ಮಾತ್ರ ತಿಳಿಗೊಂಡ ಪ್ರತಿ ಷೇರಿನ ಗಳಿಕೆಯನ್ನು ಕಂಡು ಹಿಡಿಯಲು ಪರಿವರ್ತನಾ ಸಾಮರ್ಥ್ಯವಿರುವ ಮತ್ತು ಪ್ರತಿ ಷೇರಿನ ಗಳಿಕೆಯನ್ನು ಕಡಿತಗೊಳಿಸುವ ಅಥವಾ ಷೇರಿನ ನಷ್ಟವನ್ನು ಹೆಚ್ಚಿಸುವ ಷೇರುಗಳನ್ನು ಮಾತ್ರ ಪರಿಗಣಿಸಲಾಗಿದೆ.
2.16	ಏರ್ಪಾಟುಗಳು, ಘಟನಾವಲಂಬಿ ಹೊಣೆಗಳು a. ಏರ್ಪಾಟುಗಳು ಹಿಂದಿನ ಘಟನೆಗಳ ಪರಿಣಾಮವಾಗಿ ಮುಂದೆ ನಗದಿನ ಹೊರ ಅರಿವು ಬೇಕಾಗುವಂತಹ ಭಾಧ್ಯತೆಯ ಸಾಧ್ಯತೆಯಿದ್ದಲ್ಲಿ ಅಂತಹ ಭಾಧ್ಯತೆಗಳಿಗೆ ಏರ್ಪಾಡು ಮಾಡಿ ಗುರುತಿಸಲಾಗಿದೆ. ಈ ನಗದಿನ ಹೊರ ಅರಿವು ಆಗಬಹುದಾದಂತಹ ಸಾಧ್ಯದ ಭಾಧ್ಯತೆ ಮತ್ತು ಭಾಧ್ಯತೆಯ ಮೊತ್ತವನ್ನು ಸಂತುಲನಪಟ್ಟಿಯಲ್ಲಿ ತೋರಿಸಲಾಗಿದೆ. ಈ ರೀತಿಯ ಘಟನಾವಲಂಬಿ ಹೊಣೆಗಳನ್ನು ಪ್ರತಿ ಸಂತುಲನಪಟ್ಟಿ ದಿನಾಂಕದಂದು ಪರಾಮರ್ಶಿಸಿ ಪ್ರಸಕ್ತ ಉತ್ತಮ ಅಂದಾಜುಗಳಿಗೆ ಹೊಂದಾಣಿಕೆ ಮಾಡಲಾಗಿದೆ. ಅನಿಶ್ಚಿತ ಹೊಣೆಗಳ ಆರ್ಥಿಕ ಪರಿಣಾಮವು ಹಣಕಾಸಿನ ಹೇಳಿಕೆಗಳನ್ನು ಆರ್ಥಿಕ ಅನುಮೋದನೆ ದಿನಾಂಕದವರೆಗೆ ಆಧಾರಿಸಿ, ಪರಿಗಣಿಸಲಾಗಿದೆ. ಆರ್ಥಿಕ ಪರಿಣಾಮವನ್ನು ಒಪ್ಪುವಂತೆ ಮಾಡಲು ಸಾಧ್ಯವಿಲ್ಲ. ಆದಾಗ್ಯೂ ಸೂಕ್ತವಾದ ಅಭಿವೃದ್ಧಿ ಅನಿಶ್ಚಿತ ಭಾಧ್ಯತೆಯನ್ನು ಗಮನದಲ್ಲಿಟ್ಟು ವಾಸ್ತವವಾಗಿ ತಯಾರಿಸಲಾಗಿದೆ. b. ಅನಿಶ್ಚಿತ ಭಾಧ್ಯತೆಗಳು 2017-18ನೇ ಆರ್ಥಿಕ ವರ್ಷದಲ್ಲಿ ಯಾವುದೇ ತರಹದ ಅನಿಶ್ಚಿತ ಭಾಧ್ಯತೆಗಳು ಇರುವುದಿಲ್ಲ.

ಸಹಿ/-
ರತೇಂದ್ರನಾಥ ಸುಗೂರ್
(ವ್ಯವಸ್ಥಾಪಕ ನಿರ್ದೇಶಕರು)

ಸಹಿ/-
N.H. ಶಿವಶಂಕರ ರೆಡ್ಡಿ
(ಅಧ್ಯಕ್ಷರು)

ಸಹಿ/-
CA ಆರ್.ಪಿ. ಬಿಜಾಸಪೂರ
(ಲೆಕ್ಕಪರಿಶೋಧಕರು)

**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ವಿಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

ದಿನಾಂಕ 31-3-2018ರ ವರೆಗಿನ ಟಿಪ್ಪಣಿ ಮತ್ತು ಹಣಕಾಸಿನ ಆಸ್ತಿ ಹೊಣೆ ಪಟ್ಟಿಯನ್ನು ರೂಪಿಸುವುದು

ಈ ಕ್ಷಿತಿ ಮತ್ತು ಹೊಣೆಗಾರಿಕೆಗಳು

ಕ್ರ.ಸಂ.	ವಿವರ	2017-2018	2016-2017
ಟಿಪ್ಪಣಿ -3	ಷೇರುದಾರರ ನಿಧಿ		
a	ಅಧಿಕೃತ ಷೇರು ಬಂಡವಾಳ 5,00,000 ಈ ಕ್ಷಿತಿ ಷೇರುಗಳು ರೂ. 100ರ ಮೌಲ್ಯದಲ್ಲಿ	50,000,000.00	50,000,000.00
	ಬಿಡುಗಡೆ ಮಾಡಲ್ಪಟ್ಟ ಬಂಡವಾಳ & ಪಾವತಿಸಿದ ಷೇರು ಬಂಡವಾಳ 5,00,000 ಈ ಕ್ಷಿತಿ ಷೇರುಗಳು ರೂ. 100ರ ಮೌಲ್ಯದಲ್ಲಿ	50,000,000.00	50,000,000.00
b	ಮುಡುಪುಗಳು ಮತ್ತು ಹೆಚ್ಚಳ ಆರಂಭಿಕ ಶುಲ್ಕ ಸೇರಿದೆ : ಲಾಭ/ನಷ್ಟ ಲೆಕ್ಕದ ಶುಲ್ಕ ಮುಕ್ತಾಯ ಶುಲ್ಕ	(166,411,648.54) 18,357,377.98 (148,054,270.56)	(172,140,397.77) 5,728,749.23 (166,411,648.54)
	ಒಟ್ಟು ರೂ.	(98,054,270.56)	(116,411,648.54)
ಟಿಪ್ಪಣಿ -4	ಚಾಲ್ತಿಯಲ್ಲಿಲ್ಲದ ಹೊಣೆಗಾರಿಕೆಗಳು		
a	ಭದ್ರತೆ ಸಾಲ :		
	i. ಭದ್ರತೆ ಸಾಲ		
	ii. ಅಭದ್ರತೆ ಸಾಲ		
	a. ನೆರವು ನೀಡಿ	30,248,061.51	30,248,061.51
	b. ಕೆ.ಎಸ್.ಎಂ.ಬಿ. ಆವರ್ತ ನಿಧಿ 2012-13	21,250,000.00	21,250,000.00
	c. ಕೆ.ಎಸ್.ಎಂ.ಬಿ. ಆವರ್ತ ನಿಧಿ 2013-14	170,000,000.00	170,000,000.00
	d. ಕೆ.ಎಸ್.ಎಂ.ಬಿ. ಆವರ್ತ ನಿಧಿ 2017-18	250,000,000.00	-
	e. RKVY ನಿಧಿ (ಅನುದಾನ)	8,300,000.00	-
	f. ಆವರ್ತ ನಿಧಿ	10,000,000.00	100,000,000.00
	ಒಟ್ಟು ರೂ.	489,798,061.51	321,498,061.51
b	ಮುಂದೂಡಿದ ತೆರಿಗೆ ಹೊಣೆಗಾರಿಕೆಗಳು	99,872.29	252,742.97
	ಒಟ್ಟು ರೂ.	99,872.29	252,742.97



d	ದೀರ್ಘಾವಧಿ ಹವಣಿಕೆಗಳು :		
	ಪಾವತಿಸಬೇಕಾದ ಆದಾಯ ತೆರಿಗೆ	4,266,740.00	4,266,740.00
	ತೆರಿಗೆ ಮತ್ತು ಇತರ ಸೇವೆಗಳಿಗೆ ಅವಕಾಶ	40,000.00	
	ಆವರ್ತ ನಿಧಿಯ ಬಡ್ಡಿ ಪಾವತಿಗಳು	12,665,434.00	12,665,434.00
	ಒಟ್ಟು ರೂ.	16,972,174.00	16,932,174.00

NOTE-

5	ಚಾಲ್ತಿ ಹೊಣೆಗಾರಿಕೆಗಳು		
b	ವ್ಯಾಪಾರದ ಸಂದಾಯಗಳು		
1	ಸೆಂಟ್ರಿ ಸಾಲಗಾರರು	1,297,165,548.90	326,451,231.90
2	ಕಮಿಷನ್ ಪಾವತಿಗಳು	16,998,442.84	3,083,427.11
	ಒಟ್ಟು ರೂ.	1,314,163,991.74	329,534,659.01

c	ಇತರೇ ಚಾಲ್ತಿ ಹೊಣೆಗಾರಿಕೆಗಳು		
1	ಮುಂಗಡ / ಲೇವಣಿ ಸ್ವೀಕೃತಿಗಳು	636,750.00	436,750.00
2	ಬಿಲ್‌ಗಳ ಪಾವತಿ , ಸಿಬ್ಬಂದಿಗಳ ವೇತನ	81,118.50	81,118.50
3	ಅತ್ಯುತ್ತಮ/ಬಾಕಿ ವೆಚ್ಚಗಳು	197,392.00	293,290.00
4	ಪಾವತಿಸಬೇಕಾದ ಲೆಕ್ಕಪರಿಶೋಧಕ ಶುಲ್ಕ	213,000.00	-
5	ಶಾಸನಬದ್ಧ ಬಾಕಿ ಪಾವತಿ	57,444.00	-
	ಶರಣಗೌಡ (ನಿರ್ವಾಹಣ ಮತ್ತು ಸಾರಿಗೆ		
6	ವೆಚ್ಚ)	29,072,085.37	12,674,586.32
7	ಟಿ.ಡಿ.ಎಸ್.		
	ಬಾಡಿಗೆ, ವೃತ್ತಿಪರ ಶುಲ್ಕ	71,817.00	-
	ಕಮಿಷನ್	2,068,572.43	62,927.08
	(ಸಾರಿಗೆ ಮತ್ತು ನಿರ್ವಾಹಣ ವೆಚ್ಚ)	1,298,427.98	-
	ಒಟ್ಟು ರೂ.	33,696,607.28	13,548,671.90
d	ಅಲ್ಪಾವಧಿ ಹೊಣೆಗಾರಿಕೆಗಳು		
1	ತೆರಿಗೆ ವಿಧಿಸಲು ಅವಕಾಶ	9,455,908.66	1,996,320.93
	ಒಟ್ಟು ರೂ.	9,455,908.66	1,996,320.93

ಸಹಿ/- ರತೇಂದ್ರನಾಥ ಸುಗೂರ್ (ವ್ಯವಸ್ಥಾಪಕ ನಿರ್ದೇಶಕರು)	ಸಹಿ/- N.H. ಶಿವಶಂಕರ ರೆಡ್ಡಿ (ಅಧ್ಯಕ್ಷರು)	ಸಹಿ/- CA ಆರ್.ಪಿ. ಬಿಜಾಸ್‌ಪೂರ (ಲೆಕ್ಕಪರಿಶೋಧಕರು)
---	---	--

**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

31-03-2018 ರಂದು ಆಸ್ತಿ ಹೊಣೆ ಪಟ್ಟಿ ಭಾಗವಾಗಿ & ರಚಿಸುವ ಪಟ್ಟಿ
ಆಸ್ತಿಗಳು

ಕ್ರ.ಸಂ.	ವಿವರ	2017-2018	2016-2017
ಟಿಪ್ಪಣಿ - 6			
b	ಚಾಲ್ತಿಯಲ್ಲದ ಹೂಡಿಕೆಗಳು		
1	ಮುದ್ದತ್ತು ಠೇವಣಿ	117,806,424.00	117,965,740.00
	ಒಟ್ಟು ರೂ.	117,806,424.00	117,965,740.00
e	ಇತರೆ ಚಾಲ್ತಿಯಲ್ಲದ ಹೂಡಿಕೆಗಳು		
1	ಎನ್.ಸಿ.ಡಿ.ಎ.ಎಕ್ಸ್ ಠೇವಣಿ	500,000.00	500,000.00
2	ದೂರವಾಣಿ ಠೇವಣಿ	10,000.00	10,000.00
	ಒಟ್ಟು ರೂ.	510,000.00	510,000.00
ಟಿಪ್ಪಣಿ-7	ಚಾಲ್ತಿ ಆಸ್ತಿಗಳು		
c	ವ್ಯಾಪಾರದ ಸ್ವೀಕೃತಿಗಳು		
1	ನಾಫೆಡ್ -5050	-	402,532,895.50
2	ನಾಫೆಡ್ -450	-	60,285,109.50
3	ನಾಫೆಡ್ -6000	979,615,000.00	-
4	ಇತರ ಸಾಲಗಾರರು	47,695.00	-
	ಒಟ್ಟು ರೂ.	979,662,695.00	462,818,005.00
d	ನಗದು ಮತ್ತು ನಗದಿಗೆ ಸಮಾನಾದದ್ದು:		
1	ಕೈಯಲ್ಲಿದ್ದ ನಗದು		-
2	ಬ್ಯಾಂಕಿನಲ್ಲಿದ್ದ ನಗದು		
	ಕೆ.ಜಿ.ಬಿ. ಉಳಿತಾಯ ಖಾತೆ	283,459.53	479,929.53
	ಎಸ್.ಬಿ.ಐ. ಆವರ್ತನಿಧಿ ಖಾತೆ	16,235.84	67,327.84
	ಎಸ್.ಬಿ.ಐ. ಬ್ಯಾಂಕ್ ಖಾತೆ - 31005720808	-	73,097.94
	ಎಕ್ಸೆಸ್ ಬ್ಯಾಂಕ್ ಖಾತೆ - 91601080547155	10,717,245.50	(46,489,586.00)



	ಎಕ್ಸ್‌ಎಸ್ ಅಡ್ಮಿನಿಸ್ಟ್ರೇಟಿವ್ ಮಾರ್ಕ್ -99887	3,094,122.00	-
	ಎಚ್.ಡಿ.ಇಫ್.ಸಿ- 50100217941650	455,496,559.00	-
	ಕೆಟಿಎಎಂಎಲ್ ಆವರ್ತನಿಧಿ-80667	101,926,092.00	-
	ಕೆಟಿಎಎಂಎಲ್ ಆರ್‌ಕೆವಿವೈನಿಧಿ -7797	8,225,715.00	-
	ಒಟ್ಟು ರೂ.	579,759,428.87	(45,869,230.69)
f	ಸವಕಳಿ ತೆರಿಗೆ ಆಸ್ತಿ (ನಿವ್ವಳ):		
1	ಸಾಲಗಳು ಮತ್ತು ಮುಂಗಡಗಳು	3,750.00	12,946.00
2	ನಾಫೆಡ್(ಸಾರಿಗೆ & ನಿರ್ವಹಣೆ)	44,123,233.35	23,324,586.32
3	ಪಿಡಿಎ ಕಾಲೇಜು	872.00	
4	ನಾಫೆಡ್ (ಸ್ವೀಕರಿಸುವ ಆಯೋಗ)	37,686,771.50	7,283,227.19
5	ಆದಾಯ ತೆರಿಗೆ ಸ್ವೀಕರಿಸುವವೈ 16-17	440,372.00	440,372.00
6	ಸ್ಪಾಂಪ್ ಹ್ಯಾಂಡ್ ಆನ್	695.00	400.00
7	ತಿರಸ್ಕರಿಸಿದ ಸ್ಟಾಕ್ (695.50 Qtl)	3,825,250.00	
	ಒಟ್ಟು ರೂ.	86,080,943.85	31,061,531.51

ಸಹಿ/- ರತೇಂದ್ರನಾಥ ಸುಗೂರ್ (ವ್ಯವಸ್ಥಾಪಕ ನಿರ್ದೇಶಕರು)	ಸಹಿ/- N.H. ಶಿವಶಂಕರ ರೆಡ್ಡಿ (ಅಧ್ಯಕ್ಷರು)	ಸಹಿ/- CA ಆರ್.ಪಿ. ಬಿಜಾಸ್‌ಪೂರ (ಲೆಕ್ಕಪರಿಶೋಧಕರು)
---	---	--

**ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ**

(ಹಿಂದಿನ ಕರ್ನಾಟಕ ತೋಗರಿ ಅಭಿವೃದ್ಧಿ ಮಂಡಳಿ ನಿಯಮಿತ)

ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಪಿಎಮ್‌ಸಿ ಯಾರ್ಡ್, ನೆಹರು ಗಂಜ್, ಕಲಬುರಗಿ - 585 104

ಲಾಭ / ನಷ್ಟದ ಪಟ್ಟಿಯ ಟಿಪ್ಪಣಿಗಳು

ಕ್ರ.ಸಂ.	ವಿವರ	2017-2018	2016-2017
ಟಿಪ್ಪಣಿ -8 ವ್ಯವಹಾರದಿಂದ ಬಂದ ಆದಾಯ			
a	ಉತ್ಪಾದನೆಯ ಮಾರಾಟ ಕಮಿಷನ್ ಸ್ವೀಕೃತ	35,822,116.31	7,283,227.19
	ಒಟ್ಟು ರೂ.	35,822,116.31	7,283,227.19
b	ಇತರೇ ಆದಾಯಗಳು		
	(ಎ) ಠೇವಣಿಯಿಂದ ಬಂದ ಬಡ್ಡಿ	8,735,131.00	8,846,407.00
	(ಬಿ) ಉಳಿತಾಯ ಖಾತೆಯಿಂದ ಬಂದ ಬಡ್ಡಿ	7,678,701.00	1,199,575.00
	(ಸಿ) ನಿರ್ವಾಹಣ ವೆಚ್ಚ	17,986,741.50	7,622,920.50
	(ಡಿ) ಸಾಗಾಣಿಕೆ ವೆಚ್ಚ	39,311,905.53	15,701,665.82
	(ಇ) ಇತರೇ ಆದಾಯ	540,511.00	-
	ಒಟ್ಟು ರೂ.	74,252,990.03	33,370,568.32
ಟಿಪ್ಪಣಿ -9 ವೆಚ್ಚಗಳು			
d	ನೌಕರರ ಸೌಲಭ್ಯದ ವೆಚ್ಚಗಳು		
	ಸಿಬ್ಬಂದಿಯ ವೇತನ	2,300,972.00	2,494,936.00
	ವ್ಯವಸ್ಥಾಪಕ ನಿರ್ದೇಶಕರು ವೇತನ		-
	ಗೌರವ ಧನ	495,000.00	467,914.00
	GA - ಅಧ್ಯಕ್ಷರು	165,000.00	-
	ಒಟ್ಟು ರೂ.	2,960,972.00	2,962,850.00
e	ಸವಕಳಿ ಮತ್ತು ಭೋಗ್ಯ ವೆಚ್ಚ		
	ಸವಕಳಿ	960,988.76	271,892.70



f	ಇತರೇ ವೆಚ್ಚ		
	ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ವೆಚ್ಚ	1,033,911.00	485,541.00
	RKVY ಸೈಲೋ ವೆಚ್ಚ	174,750.00	-
	ಸೈಲೋ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ವೆಚ್ಚ	43,600.00	-
	ಮಂಡಳಿಯ ಸಭೆಯ ವೆಚ್ಚ	185,513.00	99,542.00
	ಎಂ.ಡಿ. & ಅಧ್ಯಕ್ಷರ ವಾಹನದ ಇಂಧನ ವೆಚ್ಚ	486,688.00	28,819.00
	ವಿದ್ಯುತ್ ಶಕ್ತಿ ವೆಚ್ಚ		-
	ಕನ್ಸಲ್ಟೇಶನ್ ಫೀ		4,600.00
	ಕಂಪನಿಯ ಕಾರ್ಯದರ್ಶಿಯವರ ಫೀ	176,500.00	115,000.00
	ಲೆಕ್ಕ ಪರಿಶೋಧನೆ ಶುಲ್ಕ	120,000.00	-
	ಕಚೇರಿ ವೆಚ್ಚ	164,504.00	158,578.00
	ಕಚೇರಿ ಕಟ್ಟಡದ ಬಾಡಿಗೆ ವೆಚ್ಚ	300,000.00	275,000.00
	ಮುದ್ರಣ ಮತ್ತು ಲೇಖನ ಸಾಮಗ್ರಿಗಳ ವೆಚ್ಚ	279,823.00	180,372.00
	ಮಂಡಳಿಯ ವೃತ್ತಿ ತೆರಿಗೆ		2,500.00
	ದುರಸ್ತಿ ಮತ್ತು ನಿರ್ವಾಹಣೆ ವೆಚ್ಚ	25,686.00	40,697.00
	ಆರ್.ಓ.ಸಿ. ಪೈಲಿಂಗ್ ವೆಚ್ಚ	32,000.00	76,100.00
	ದೂರವಾಣಿ ಮತ್ತು ಮೊಬೈಲ್ ವೆಚ್ಚ	56,099.00	56,357.00
	ವಾಹನದ ಭತ್ಯೆ		247,408.00
	ವಾಹನದ ಬಾಡಿಗೆ ವೆಚ್ಚ		207,200.00
	ವಾಹನದ ವಿಮಾ ವೆಚ್ಚ	155,326.00	32,240.00
	ವಾಹನದ ದುರಸ್ತಿ ಮತ್ತು ನಿರ್ವಾಹಣೆ ವೆಚ್ಚ	154,213.00	81,629.00
	ಕಮಿಷನ್ ಪಾವತಿ	17,550,203.08	3,146,354.19
	ನಿರ್ವಾಹಣೆಯ ವೆಚ್ಚ	17,986,741.50	7,622,920.50
	ಸಾಗಾಣಿಕೆ ವೆಚ್ಚ	39,311,905.53	15,701,665.82
	ಬ್ಯಾಂಕ್ ಶುಲ್ಕ	2,405.94	1,595.00
	ವಸ್ತು ಪ್ರದರ್ಶನ ಮತ್ತು ಸಮ್ಮೇಳನ ವೆಚ್ಚ		45,000.00
	ಖರೀದಿ ವೆಚ್ಚ		275,287.00



ಸ್ವಾಂಪ್ ವೆಚ್ಚ	2,205.00	4,810.00
ತೆರಿಗೆಯ ಹಳೆ ಶುಲ್ಕ		111,540.00
ಟ್ಯಾಲಿ ಇನ್‌ಸ್ವಾಲೇಶನ್ ವೆಚ್ಚ	4,600.00	-
ಹಮಾಲಿ ವೆಚ್ಚ	1,000.00	-
ಮೀಟಿಂಗ್ ವೆಚ್ಚ	7,500.00	-
ಇತರೇ ವೆಚ್ಚ	475,022.50	
Pre Mature FD Closure Penalty	8,298.00	-

ಒಟ್ಟು ರೂ. 78,738,494.55 29,000,755.51

ಲೆಕ್ಕಪರಿಶೋಧಕರಿಗೆ ಪಾವತಿ (ಪ್ರಾವಿಜನ್)

ಲೆಕ್ಕಪರಿಶೋಧಕರ:

ಲೆಕ್ಕಪರಿಶೋಧನ ಶುಲ್ಕ	72,000.00	93,000.00
ಸೀಮಿತ ವಿಮರ್ಶೆ	-	-

ಇತರೇ ಸಾಮರ್ಥ್ಯದಲ್ಲಿ :

ತೆರಿಗೆ ವಿಷಯಗಳು	-	20,000.00
ಕಂಪನಿ ಕಾನೂನು ವಿಷಯಗಳು	-	-
ನಿರ್ವಹಣೆ ಸೇವೆಗಳು	-	-
ಇತರೇ ಸೇವೆಗಳು (ಲೆಕ್ಕಪತ್ರ ಬಲವರ್ಧನೆ)	48,000.00	20,000.00

ಒಟ್ಟು ವೆಚ್ಚ ರೂ. 120,000.00 133,000.00

ಸ್ಥಳ : ಕಲಬುರಗಿ
ದಿನಾಂಕ : 02-03-2019

ಸಹಿ/-
ರತೇಂದ್ರನಾಥ ಸುಗೂರ್
(ವ್ಯವಸ್ಥಾಪಕ ನಿರ್ದೇಶಕರು)

ಸಹಿ/-
N.H. ಶಿವಶಂಕರ ರೆಡ್ಡಿ
(ಅಧ್ಯಕ್ಷರು)

ಸಹಿ/-
CA ಆರ್.ಪಿ. ಬಿಜಾಸ್‌ಪೂರ
(ಲೆಕ್ಕಪರಿಶೋಧಕರು)



ಕರ್ನಾಟಕ ರಾಜ್ಯ ದ್ವಿಮಟ್ಟದ ಉದ್ಯೋಗ ಉತ್ಪಾದನೆ ಮತ್ತು ಉದ್ಯೋಗ ನಿರ್ಮಾಣ ನಿಗಮ
(ಒಂದನೇ ಕರ್ನಾಟಕ ತೆರಿಗೆ ಅಭಿವೃದ್ಧಿ ಮಂಡಳಿ ನಿರ್ಮಾಣ ನಿಗಮ)
ಪ್ಲಾಟ್ ನಂ. 42, ಕಾಟನ್ ಮಾರ್ಕೆಟ್, ಎಸಿಎಸ್‌ಸಿ ಯಾರ್ಡ್, ನೆಹರು ಗಂಜಿ, ಕಲಬುರಗಿ - 585 104

ಪಟ್ಟಿ - II

ಸಮಗ್ರ ಮೌಲ್ಯದ ವಿವರಣೆಯನ್ನು ಒದಗಿಸಲಾಗಿದೆ.
ಕಂಪನಿ ಕಾಯಿದೆ 2013ರ ಅನುಸಾರ ದಿನಾಂಕ 31-03-2018ರ ವರೆಗೆ ಆಸ್ತಿ & ಸಮಗ್ರ ವಿವರಗಳು

ಸ್ಥಿರ ಆಸ್ತಿಗಳು	ಸಮಗ್ರ ದರ	ಒಟ್ಟು ಮೊತ್ತ			ಕ್ರೋಢೀಕೃತ ಸಮಗ್ರ				ನಿವ್ವಳ ಮೊತ್ತ	
		01.04.2017 ಕ್ಕೆ ಇದ್ದಂತೆ ಹುಲ್ಲು	ಸೇರಿಸಿದ	ಕಡಿತಗೊಳಿಸಿದ	31.03.2018 ಕ್ಕೆ ಇದ್ದಂತೆ ಹುಲ್ಲು	01.04.2017 ಕ್ಕೆ ಇದ್ದಂತೆ ಹುಲ್ಲು	ಮೈಕ್ರೋಫೈನ್ DTY	31.03.2018 ಕ್ಕೆ ಇದ್ದಂತೆ ಹುಲ್ಲು	01.04.2017 ಕ್ಕೆ ಇದ್ದಂತೆ ಹುಲ್ಲು	31.03.2018 ಕ್ಕೆ ಇದ್ದಂತೆ ಹುಲ್ಲು
ಗೋಷ್ಠಿ ಆಸ್ತಿ										
ಸಂಪನ್ಮೂಲ ಮತ್ತು ತೆರಿಗೆಯಾದ	18.10%	625,713.00	-	-	625,713.00	559,884.93	11,914.88	571,799.81	65,828.07	53,913.19
ಮೊತ್ತ										
ಮೊತ್ತ ಯಂತ್ರ	18.10%	73,814.00	-	-	73,814.00	62,799.78	1,993.57	64,793.35	11,014.22	9,020.65
ಉಸ್ತುವಣಿ	18.10%	498,200.00	-	-	498,200.00	325,504.27	31,257.93	356,762.20	172,695.73	141,437.80
ಮಾಲ್ಟು & ಉಪಕರಣ	25.89%	451,511.00	54,000.00	-	505,511.00	410,901.07	20,051.36	430,952.43	40,609.93	74,558.57
ಗೋಷ್ಠಿ ಯಂತ್ರ	63.16%	666,684.00	24,500.00	-	691,184.00	521,552.23	105,655.60	627,207.83	145,131.77	63,976.17
ಉಪಕರಣ ಯಂತ್ರ	45.07%	128,499.00	-	-	128,499.00	124,969.77	1,590.62	126,560.39	3,529.23	1,938.61
ಮೋಟಾರ್ ವಾಹನ	13.91%	22,200.00	16,900.00	-	39,100.00	5,112.52	2,834.15	7,946.67	17,087.48	31,153.33
ಉಪಕರಣ ಯಂತ್ರ	45.07%	111,881.00	28,292.00	-	140,173.00	108,808.19	4,354.37	113,162.56	3,072.81	27,010.44
ಮೋಟಾರ್ ಕಾರ್ ಟೋಯಟಾ	31.23%	1,104,950.00	-	-	1,104,950.00	930,967.74	54,334.66	985,302.40	173,982.26	119,647.60
ಮೋಟಾರ್ ಕಾರ್ ಯಂತ್ರ	45.07%	193,240.00	88,200.00	-	281,440.00	143,822.43	53,311.53	197,133.96	49,417.57	84,306.04
ಮೋಟಾರ್ ಕಾರ್ ಟೋಯಟಾ	25.89%	519,691.00	4,900.00	-	524,591.00	377,162.31	37,105.74	414,268.05	142,528.69	110,322.95
ಮೋಟಾರ್ ಕಾರ್ ಟೋಯಟಾ	18.10%	152,576.00	-	-	152,576.00	137,140.40	2,793.84	139,934.24	15,435.60	12,641.76
ಮೋಟಾರ್ ಕಾರ್	45.07%	25,300.00	-	-	25,300.00	17,796.01	3,382.05	21,178.06	7,503.99	4,121.94
ಮೋಟಾರ್ ಕಾರ್	45.07%	39,890.00	-	-	39,890.00	28,089.94	5,318.29	33,408.23	11,800.06	6,481.77
ಮೋಟಾರ್ ಕಾರ್	45.07%	9,991.00	-	-	9,991.00	4,692.45	2,388.06	7,080.51	5,298.55	2,910.49
ಮೋಟಾರ್ ಕಾರ್	31.23%	2,192,114.00	-	-	2,192,114.00	-	622,702.11	622,702.11	-	1,569,411.89
TOTAL		4,624,140.00	2,408,906.00	-	7,033,046.00	3,759,204.04	960,988.76	4,720,192.80	864,935.96	2,312,853.20

ಸಹಿ/-
ರೇವಿನ್ಯೂ ಡಿವಿಷನ್
(ವ್ಯವಸ್ಥಾಪಕ ನಿರ್ದೇಶಕರು)

ಸಹಿ/-
N.H. ಶಿವಶಂಕರ ರೆಡ್ಡಿ
(ಅಧ್ಯಕ್ಷರು)

ಸಹಿ/-
CA ಅರ್.ಪಿ. ಬಿಜಾಜಿಪುರ
(ಲೆಕ್ಕಪರಿಶೋಧಕರು)



KARNATAKA STATE PULSES ABHIVRIDHI MANDALI LIMITED

(Formerly Known as KARNATAKA TOGARI ABHIVRUDHI MANDALI LIMITED)

PLOT NO. 42, COTTON MARKET, APMC YARD NEHRU GUNJ, KALABURAGI – 585104

CONTENTS

1. Board of Director's	--	52-53
2. Notice	--	54
3. Director Report	--	55-60
4. Extract of Annual Return	--	61-66
5. Auditor's Report	--	67-70
6. "Annexure A, B & C" to the Independent Auditors' Report	--	71-80
7. Addendum to Director's Report	--	81
8. Comments of the C and AG of India	--	82
9. Balance Sheet	--	83-84
10. Profit and Loss Account	--	85
11. Cash Flow Statement	--	86-87
12. Statement of Change in Equity	--	88
13. Note forming part of financial statement	--	89-100

**KARNATAKA STATE PULSES ABHIVRIDHI MANDALI LIMITED**

(Formerly Known as KARNATAKA TOGARI ABHIVRUDHI MANDALI LIMITED)

PLOT NO. 42, COTTON MARKET, APMC YARD NEHRU GUNJ, KALABURAGI – 585104

Board of Director's

Sl No.	Designation	Name	Remarks	
1.	Chairman KTAML Kalaburgi	Sri. Bhagana Gouda Patil	Chairman	01-04-2017 to 31-03-2018
2.	Agriculture Commissioner Bangalore	Sri. G. Satish IFS	Director	1-04-2017 to 31-03-2018
3.	Deputy Commissioner Kalaburgi	Sri. Ujjual kumar Ghosh IAS	Director	01-04-2017 to 02-4-2017
		Hephshiba Rani Korlapati IAS	Director	02-04-2017 to 31-07-2017
		Sri. Venkateshkumar IAS	Director	31-07-2017 to 31-03-2018
4	Project Director, ARS Kalaburgi	Dr. D.M. Mannur	Director	1-04-2017 to 31-12-2017
		Dr. R.C. Gundappagol	Director	31-12-2017 to 31-03-2018
5	Regional Manager, NABARD Kalaburgi	Sri. Ramesh S. Bhatt	Director	1-04-2017 to 31-03-2018
6	Chief Manager - Lead Bank (SBI) Kalaburgi	Sri. Dilipkumar Bankapur	Director	1-04-2017 to 31-03-2018
7	Divisional Manager/ Branch Manager KSCMF Kalaburgi	Sri. Pradeep	Director	1-04-2017 to 31-03-2018
8	Secretary, APMC Kalaburgi	Smt. M.S. Rajashree	Director	1-04-2017 to 31-03-2018
9	Joint Director of Agriculture, Kalaburgi	Sri. Jeelani H Mokashi	Director	1-04-2017 to 31-03-2018
10	Non Official Member	Sri. Vishwanath Beerappa Nillalli	Director	1-04-2017 to 31-03-2018
11	Non Official Member	Smt. Kamalabai Chandappa	Director	1-04-2017 to 31-03-2018
12	Non Official Member	Sri. Savirappa Jatteppa Pujari	Director	1-04-2017 to 31-03-2018



13	Non Official Member	Sri. M oulappa Pakirappa	Director	1-04-2017 to 31-03-2018
14	Non Official Member	Adeppa Kanakappa Naik	Director	1-04-2017 to 31-03-2018
15	Managing Director KTAML Kalaburgi	Sri. Retendranath Sugur	Managing Director	01-04-2017 to 10-11-2017 (In charge)
		Sri. Balaraj Rangrao	Managing Director	10-11-2017 to 31-03-2018 (In charge)

Sd/-

(Ratendranath Sugur)

Managing Director



KARNATAKA STATE PULSES ABHIVRIDHI MANDALI LIMITED

(Formerly known as Karnataka Togari Abhivridhi Mandali Limited)

Registered Office: Plot No. 42, Cotton Market, APMC Yard, Nehru Gunj, Kalaburagi-585 104.

Phone No. : 08472-256776, E-mail : mdktamlglb@gmail.com

[CIN : U01111KA2002SGC030483]

NOTICE

Notice is hereby given that the 16th Annual General Meeting of the members of Company will be held **on 12/07/2019 at Room No. 38, Ground Floor, Vikas Soudha, BENGALURU-560001** to transact the following business :

ORDINARY BUSINESS :

1. To receive, consider and adopt the audited Financial Statements consisting of Balance Sheet as at 31st March 2018, the Statement of Profit & Loss and the Cash Flow Statement for the year ended 31st March 2018 together with the Notes, Boards' Report and Auditors' Report thereon and the comments of the Comptroller & Auditor General of India.
2. To fix the remuneration of Auditors.

By Order of the Board of Directors

Sd/-

(Ratendranath Sugur)

Managing Director

Place: Kalaburagi

Date: 02/03/2019

Notes:

1. A member entitled to attend and vote at the meeting is entitled to appoint a proxy to attend and vote instead of himself and the proxy need not be a member of the Company.
2. The proxy to be valid should be lodged with the Company at least 48 hours before the commencement of the meeting.



KARNATAKA STATE PULSES ABHIVRIDHI MANDALI LIMITED

(Formerly known as Karnataka Togari Abhivridhi Mandali Limited)

Registered Office: Plot No. 42, Cotton Market, APMC Yard, Nehru Gunj, Kalaburagi-585 104.

Phone No. : 08472-256776, E-mail : mdktamglb@gmail.com

[CIN : U01111KA2002SGC030483]

Directors' Report to the Shareholders

Your Directors have great pleasure in presenting the 16th Directors' Report together with audited Financial Statements, Auditors' Report and the Report of the Comptroller & Auditor General of India for the year ended 31st March 2018.

1. Financial Results :

Particulars	31st March 2018 Amount in Rs.	31st March 2017 Amount in Rs.
Revenue from operations	3,58,22,116.31	72,83,227.19
Other income	7,42,52,990.03	3,33,70,568.32
Total Income	11,00,75,106.34	4,06,53,795.51
Expenditure before depreciation	8,16,99,466.54	3,20,96,605.51
Depreciation	9,60,988.76	2,71,892.70
Profit before tax	2,74,14,651.04	82,85,297.30
Provision for Tax – Current Tax	92,10,143.73	25,90,213.93
Provision for Tax – Deferred Tax	(1,52,870.68)	(33,665.86)
Profit for the period	1,83,57,377.99	57,28,749.23
Net worth	(9,80,54,270.56)	(11,64,11,648.54)
Earnings per Equity Share		
-Basic	36.71	11.46
-Diluted	36.71	11.46



2. Operational Performance :

During the year, your Company had undertaken the procurement of Tur to stabilize the market price and also to help farmers to get remunerative price for their produce as the market rate of Tur was below the Minimum Support Price (MSP). The procurement of the Tur was made under the supervision of the National Agricultural Co-operative Marketing Federation of India Limited (NAFED). The State Government had paid Rs. 550.00 per quintal as incentive to farmers in addition to Rs. 5,450.00 per quintal (MSP and Bonus) fixed by the Government of India. The Revenue from operations (i.e., amount of commission receivable) was Rs. 3,58,22,116.31 and Other Income in the form of interest on Fixed Deposits and Savings Deposit, Handling Charges and Transportation Charges was Rs. 7,42,52,990.03. Thus, the total income for the year ended 31st March 2018 was Rs. 11,00,75,106.34 as against Rs. 4,06,53,795.51 during the previous year. After providing for depreciation and income tax, the net profit was Rs. 1,83,57,377.99 as against Rs. 57,28,749.23 during the previous year.

3. Dividend :

Your Directors have not recommended any dividend on Equity Shares for the year under review on account of accumulated losses.

4. State of Company's affairs :

Your Company performs the role of stabilizing market rate of Tur to help the farmers get remunerative price for their produce. It enters the market when the market rate falls below the Minimum Support Price (MSP) as per the directions of the Government using the funds provided from Revolving Fund. During 2017-18, your Company had undertaken the procurement of FAQ quality Tur under Price Support Scheme (PSS) on behalf of the NAFED through 24 procurement centers in Kalaburagi District and 7 procurement centers in Yadagir District as per the directions of the Government. The Company has procured 2,89,102.5 quintals of Tur from 23,634 farmers valued at Rs. 173,46,15,000.00 as the price of Tur in the market was below the Minimum Support Price (MSP).

5. Extract of the Annual Return :

In terms of Section 92 (3) and Section 134 (3) (a) of the Companies Act, 2013, an extract of Annual Return in Form MGT-9 is attached to this Report.



6. Directors/Key Managerial Personnel and Board Meetings :

The following are the Directors on the Board of the Company as on 31st March 2018.

1) Sri Bhaganagouda Patil	Chairman
2) Sri G. Satish, IFS	Director
3) Sri R. Venkatesh Kumar, IAS	Director
4) Dr. R. C. Gundappagol	Director
5) Sri Ratendranath Sugur	Director
6) Sri Ramesh Sagari Bhat	Director
7) Sri Dilip Bankapur	Director
8) Sri K. S. Pradeep	Director
9) Sri Viswanath Beerappa Nillalli	Director
10) Smt. Kamala Bai Chandappa	Director
11) Sri Savirappa Jatteppa Pujari	Director
12) Sri Moulappa Fakirappa	Director
13) Sri Adeppa Kanakappa Naik	Director
14) Dr. Balaraj Ranga Rao	Managing Director

The following persons ceased to be Directors/Managing Director during the year :

1) Sri Ujwal Kumar Gosh, IAS	Director
2) Smt. R. Vinoth Priya, IAS	Director
3) Sri Raghupati Bhat	Director
4) Sri D. M. Mannur	Director
5) Sri Jeelani H. Mokashi	Director
6) Sri Ratendranath Sugur	Managing Director

Details of Board meeting :

During the year four meetings of the Board of Directors were held on 17th May 2017, 14th September 2017, 27th October 2017 and on 30th December 2017. The gap between two Board meetings has not exceeded 120 days.

The Annual General Meeting of the Company for the year 2016-17 was held on 11th September 2018.

Key Managerial Personnel :

There were no Key Managerial Personnel other than the Managing Director of the Company, who is on deputation from the Government.



7. Declaration by Independent Directors :

The Company is not required to appoint Independent Directors as the provisions of Section 149 (4) of the Companies Act, 2013 are not attracted.

8. Policy on Directors' Appointment and Remuneration etc :

Your Company is a State Public Sector Undertaking. In terms of Articles of Association of the Company, the terms and conditions of appointment and remuneration of the Managing Director are decided by the Government. The other Non-Executive Directors do not draw any remuneration except sitting fees.

9. Change in the nature of business, if any :

There is no change in the nature of the business.

10. Directors' Responsibility Statement :

In compliance with the provisions of Section 134 (3) (c) and Section 134 (5) of the Companies Act, 2013, your Directors hereby state that:

- a) in the preparation of the annual accounts for the year ended 31-03-2018, all the applicable Accounting Standards had been followed along with proper explanation relating to material departures;
- b) they had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the Company as at 31st March 2018 and of the profit and loss of the Company for the period ended on that date;
- c) they had taken proper and sufficient care for the maintenance of adequate accounting records in accordance with the provisions of the Companies Act, 2013 for safeguarding the assets of the Company and for preventing and detecting fraud and irregularities;
- d) they had prepared the annual accounts on a going concern basis; and
- e) they had devised proper systems to ensure compliance with the provisions of all applicable laws and that such systems were adequate and operating effectively.

11. Subsidiaries, Joint Ventures or Associate Companies :

There are no subsidiaries, joint ventures or associate companies coming under the Company.



12. Particulars of loans, guarantees or investments :

The Company has not given any loan, any guarantee or provided any security and made any investments falling within the purview of Section 186 of the Companies Act, 2013, during the year.

13. Particulars of contracts or arrangements with related parties :

There were no related parties transactions during the year and therefore the need to furnish the details in Form No. AOC-2 does not arise.

14. Material changes if any affecting the financial position of the Company :

There is no occurrence of any material change and commitment made between the end of financial year and date of this report which affects the financial position of the Company.

15. Deposits :

The Company has not accepted or renewed any deposit attracting the provisions of Section 73 of the Companies Act, 2013.

16. The conservation of energy, technology absorption, foreign exchange earnings and outgo :

Conservation of energy :

The Company is engaged in the procurement of Tur and its sale without undertaking any processing activity and as such there was no need to take any energy conservation measures.

Technology absorption :

The Company is engaged in the procurement and sale of Tur produced by the farmers and therefore no technology absorption initiatives had been taken up.

Foreign exchange inflow and out-go etc :

There were no foreign exchange earnings and out go.

17. Development and implementation of risk management policy :

The Company had drawn up a Risk Management Policy and it does not foresee any element of risk that would post a threat to the Company.

18. Corporate Social Responsibility :

The Company does not meet the eligibility criteria defined under Section 135 of the Companies Act, 2013 and hence the provisions of Corporate Social Responsibility (CSR) are not applicable.



19. Formal Annual Evaluation :

Your Company is a State Public Sector Undertaking governed by the Government of Karnataka. The Ministry of Corporate Affairs vide Notification dated 05/06/2015 has exempted the Government Companies from the formal annual evaluation by the Board of its own performance pursuant to Section 134 (3) (p) of the Companies Act, 2013.

20. Significant and material orders passed by the regulators or courts :

There were no significant and material orders passed by the Regulators/Courts/Tribunals that would impact the going concern status of the Company and its future operations.

21. Internal Financial Control :

Your Company has in place adequate internal financial controls commensurate with the size and nature of its business. The Company has appointed Internal Auditor, an external professional, who conducts the internal audit on periodical meeting to ensure compliance with policies, procedures and statutory requirements. The Management duly considers the recommendations of the Internal Auditors, Statutory Auditors and Government Auditors. The effective internal controls ensure that the Company's assets and interests are safeguarded.

22. Auditors :

M/s R. P. Bijaspur and Co., Chartered Accountants, Kalaburagi were appointed as Statutory Auditors by the Comptroller and Auditor General of India (C&AG) for the year 2017-18. They have audited the accounts and submitted the Report. Their report is attached which forms part of this report.

23. Comments of the Comptroller and Auditors General of India :

The comments of the Comptroller and Auditor General of India on the accounts of the Company for the year ended March 31st, 2018 in terms of Section 143(6)(b) of the Companies Act, 2013 are annexed to the report.

24. ACKNOWLEDGEMENT :

The Board of Directors wishes to express its gratitude to the Government of Karnataka and the Department of Agriculture for their valuable guidance and support. The Board also wishes to thank its bankers and customers, other stakeholders and the employees for their continued support.

For and on behalf of the Board of Directors

Sd/-
(N. H. Shivashankar Reddy)
Chairman

Place : Kalaburagi
Date : 02/03/2019



FORM NO. MGT- 9
EXTRACT OF ANNUAL RETURN
As on the financial year ended on 31.03.2018
[Pursuant to Section 92 (3) of the Companies Act, 2013 and Rule 12(1) of the Companies
(Management & Administration) Rules, 2014]

I. REGISTRATION & OTHER DETAILS :

CIN	U01111KA2002SGC030483
Registration Date	13/05/2002
Name of the Company	KARNATAKA STATE PULSES ABHIVRIDHI MANDALI LIMITED (Formerly known as KARNATAKA TOGARI ABHIVRIDHI MANDALI LIMITED)
Category/Sub-category of the Company	Company Limited By shares /State Government Company
Address of the Registered office & contact details	No. 42, Cotton Market, APMC Yard, Nehru Gunj, Gulbarga-585104 IN Email Id: mdktamlgbl@gmail.com
Whether listed company	No
Name, Address & contact details of the Registrar & Transfer Agent, if any.	Not Applicable

II. PRINCIPAL BUSINESS ACTIVITIES OF THE COMPANY :

All the business activities contributing 10 % or more of the total turnover of the Company shall be stated :

S. No.	Name and Description of main products / services	NIC Code of the Product/Service	% to total turnover of the Company
1	Stabilizing the market rate of TUR by entry into the market when needed.	0161	100%

III. PARTICULARS OF HOLDING, SUBSIDIARY AND ASSOCIATE COMPANIES :

Sl. No.	Name and Address of the Company	CIN/GLN	Holding/Subsidiary /Associate	% of Shares held	Applicable Section
-NOT APPLICABLE-					

**IV. SHARE HOLDING PATTERN (Equity Share Capital Breakup as percentage of Total Equity)****(i) Category-wise Shareholding :**

Category of Shareholders	No. of Shares held at the beginning of the year[As on 31 st March 2017]				No. of Shares held at the end of the year[As on 31 st March 2018]				% Change during the year
	Demat	Physical	Total	% of Total Shares	Demat	Physical	Total	% of Total Shares	
A. Promoters									
(1) Indian									
a) Individual/HUF	0	1000	1000	0.20	0	1000	1000	0.20	0
b) Central Govt.	0	0	0	0	0	0	0	0	0
c) State Govt. (s)	0	499000	499000	99.80	0	499000	499000	99.80	0
d) Bodies Corp.	0	0	0	0	0	0	0	0	0
e) Banks / FI	0	0	0	0	0	0	0	0	0
f) Any other	0	0	0	0	0	0	0	0	0
Total shareholding of Promoter (A)	0	500000	500000	100	0	500000	500000	100	0
B. Public Shareholding									
1. Institutions	0	0	0	0	0	0	0	0	0
a) Mutual Funds	0	0	0	0	0	0	0	0	0
b) Banks / FI	0	0	0	0	0	0	0	0	0
c) Central Govt.	0	0	0	0	0	0	0	0	0
d) State Govt. (s)	0	0	0	0	0	0	0	0	0
e) Venture Capital Funds	0	0	0	0	0	0	0	0	0
f) Insurance Companies	0	0	0	0	0	0	0	0	0
g) FIIs	0	0	0	0	0	0	0	0	0
h) Foreign Venture Capital Funds	0	0	0	0	0	0	0	0	0



i) Others (specify)	0	0	0	0	0	0	0	0	0
Sub-total (B)(1):-									
2. Non-Institutions									
a) Bodies Corp.	0	0	0	0	0	0	0	0	0
i) Indian	0	0	0	0	0	0	0	0	0
ii) Overseas	0	0	0	0	0	0	0	0	0
b) Individuals	0	0	0	0	0	0	0	0	0
i) Individual shareholders holding nominal share capital up to Rs. 1 lakh	0	0	0	0	0	0	0	0	0
ii) Individual shareholders holding nominal share capital in excess of Rs 1 lakh	0	0	0	0	0	0	0	0	0
c) Others (specify)	0	0	0	0	0	0	0	0	0
Non Resident Indians	0	0	0	0	0	0	0	0	0
Overseas Corporate Bodies	0	0	0	0	0	0	0	0	0
Foreign Nationals	0	0	0	0	0	0	0	0	0
Clearing Members	0	0	0	0	0	0	0	0	0
Trusts	0	0	0	0	0	0	0	0	0
Foreign Bodies - D R	0	0	0	0	0	0	0	0	0
Sub-total (B)(2):-	0	0	0	0	0	0	0	0	0
Total Public Shareholding (B)=(B)(1)+(B)(2)	0	0	0	0	0	0	0	0	0
C. Shares held by Custodian for GDRs & ADRs	0	0	0	0	0	0	0	0	0
Grand Total (A+B+C)	0	500000	500000	100	0	500000	500000	100	0

**ii) Shareholding of Promoters :**

SN	Shareholder's Name	Shareholding at the beginning of the year			Shareholding at the end of the year			% change in shareholding during the year
		No. of Shares	% of total Shares of the company	%of Shares Pledged / encumbered to total shares	No. of Shares	% of total Shares of the company	%of Shares Pledged / encumbered to total shares	
1	Governor of Karnataka	499000	499000	99.80	499000	499000	99.80	NIL
2	Principal Secretary to GOK, Dept. of	500	500	0.10	500	500	0.10	NIL
3	Agriculture Commissioner for Agriculture	500	500	0.10	500	500	0.10	NIL

iii) Change in Promoters' Shareholding (please specify, if there is no change) :

There was no change in the shareholding of the promoters during the year.

iv) Shareholding Pattern of top ten Shareholders : (Other than Directors, Promoters and Holders of GDRs and ADRs) :

None of the persons other than promoters are shareholders in the Company

v) Shareholding of Directors and Key Managerial Personnel :

None of the Directors and Key Managerial Personnel is holding shares in the Company

**V) INDEBTEDNESS :**

Indebtedness of the Company including interest outstanding/accrued but not due for payment.

	Secured Loans excluding deposits	Unsecured Loans	Deposits	Total Indebtedness
Indebtedness at the beginning of the financial year				
i) Principal Amount	Nil	Nil	Nil	Nil
ii) Interest due but not paid	Nil	Nil	Nil	Nil
iii) Interest accrued but not due	Nil	Nil	Nil	Nil
Total (i+ii+iii)	Nil	Nil	Nil	Nil
Change in Indebtedness during the financial year				
* Addition	Nil	Nil	Nil	Nil
* Reduction	Nil	Nil	Nil	Nil
Net Change	Nil	Nil	Nil	Nil
Indebtedness at the end of the financial year	Nil	Nil	Nil	Nil
i) Principal Amount	Nil	Nil	Nil	Nil
ii) Interest due but not paid	Nil	Nil	Nil	Nil
iii) Interest accrued but not due	Nil	Nil	Nil	Nil
Total (i+ii+iii)	Nil	Nil	Nil	Nil

VI. REMUNERATION OF DIRECTORS AND KEY MANAGERIAL PERSONNEL :**A. Remuneration to Managing Director, Whole-Time Directors and/or Manager :**

SN.	Particulars of Remuneration	Name of MD/WTD/ Manager				Total Amount
		MD		WTD	Manager	
		Ratendranath Sugur (01-04-2017 to 10-11-2017)	Dr. Balaraj Ranga Rao (10-11-2017 to 31-03-2018)			
1	Gross salary	Nil	Nil	Nil	Nil	Nil
	(a) Salary as per provisions contained in section 17(1) of the Income-tax Act, 1961	Nil	Nil	Nil	Nil	Nil



	(b) Value of perquisites u/s 17(2) Income-tax Act, 1961	Nil	Nil	Nil	Nil	
	(c) Profits in lieu of salary under section 17(3) Income- tax Act, 1961	Nil	Nil	Nil	Nil	Nil
2	Stock Option	Nil	Nil	Nil	Nil	Nil
3	Sweat Equity	Nil	Nil	Nil	Nil	Nil
4	Commission - as % of profit - others, specify...	Nil	Nil	Nil	Nil	Nil
5	Others, please specify					
	Total (A)	Nil	Nil	Nil	Nil	Nil
	Ceiling as per the Act	The Company being a State Public Enterprise, the terms and conditions of appointment and remuneration of the MD are decided by the State Government.				

B. Remuneration to other directors :

None of the Directors have drawn salary during the year.

C. Remuneration to Key Managerial Personnel other than MD/Manager/WTD

There were no Key Managerial Personnel other than the Managing Director in the Company.

VII. PENALTIES / PUNISHMENT/ COMPOUNDING OF OFFENCES :

There were no penalties/punishment/compounding of offences.

Place: Kalaburagi

Date: 02/03/2019

Sd/-
Managing Director



R.P. BIJASPUR & CO.

CHARTERED ACCOUNTANTS

8, First Floor, Entrance Building, Jewali Complex, Super Market, Kalaburagi - 585101

Phone : 9845222124 , 08472-222123 E-mail: bijaspurca@gmail.com

CA, R.P. BIJASPUR

B.Com,FCA,DISA(ICAI)

Independent Auditor's Report

To the Members of

KARNATAKA STATE PULSES ABHIVRIDHI MANDALI LIMITED
(Formerly Known As KARNATAKA TOGARI ABHIVRUDHI MANDALI LIMITED)

Report on the Financial Statements

We have audited the accompanying financial statements of **KARNATAKA STATE PULSES ABHIVRIDHI MANDALI LIMITED (Formerly Known As KARNATAKA TOGARI ABHIVRUDHI MANDALI LIMITED)** ("the Company") which comprise the Balance Sheet as at March 31, 2018, the Statement of Profit and Loss, Cash Flow Statement for the year then ended, and a summary of significant accounting policies and other explanatory information.

Management's Responsibility for the Financial Statements

The Company's Board of Directors is responsible for the matters stated in Section 134(5) of the Companies Act, 2013 ("the Act") with respect to the preparation of these financial statements that give a true and fair view of the financial position, financial performance and cash flows of the Company in accordance with the accounting principles generally accepted in India, including the Accounting Standards specified under Section 133 of the Act, read with Rule 7 of the Companies (Accounts) Rules, 2014. This responsibility also includes maintenance of adequate accounting records in accordance with the provisions of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statements that give a true and fair view and are free from material misstatement, whether due to fraud or error.



Auditor's Responsibility

Our responsibility is to express an opinion on these financial statements based on our audit.

We have taken into account the provisions of the Act, the accounting and auditing standards and matters which are required to be included in the audit report under the provisions of the Act and the Rules made there under.

We conducted our audit in accordance with the Standards on Auditing specified under Section 143(10) of the Act. Those Standards require that we comply with ethical requirements and plan and perform the audit to obtain reasonable assurance about whether the financial statements are free from material misstatement.

An audit involves performing procedures to obtain audit evidence about the amounts and the disclosures in the financial statements. The procedures selected depend on the auditor's Judgment, including the assessment of the risks of material misstatement of the financial statements, whether due to fraud or error. In making those risk assessments, the auditor considers internal financial control relevant to the Company's preparation of the financial statements that give a true and fair view in order to design audit procedures that are appropriate in the circumstances, but not for the purpose of expressing an opinion on whether the Company has in place an adequate internal financial controls system over financial reporting and the operating effectiveness of such controls. An audit also includes evaluating the appropriateness of the accounting policies used and the reasonableness of the accounting estimates made by the Company's Directors, as well as evaluating the overall presentation of the financial statements.

We believe that the audit evidence we have obtained is sufficient and appropriate to provide a basis for our audit opinion on the financial statements

Basis for Qualified Opinion

The Company is not regular in depositing the statutory dues such as Tax Deducted at Source, Professional tax, GIS, GPF, KGID, LIC.

Opinion

In our opinion and to the best of our information and according to the explanations given to us, except for the effects of the matter described in the basis for Qualified Opinion paragraph above the aforesaid financial statements give the information required by the Act in the manner so required and give a true and fair view in conformity with the accounting principles generally accepted in India, of the state of affairs of the Company as at March 31, 2018, and its Profit and its Cash Flow for the year ended on that date.



Report on Other Legal and Regulatory Requirements

1. As required by the Companies (Auditor's Report) Order, 2016 ("the Order"), as amended, issued by the Government of India in terms of sub-section (11) of section 143 of the Act, we give in the "**Annexure A**" a statement on the matters specified in paragraphs 3 and 4 of the Order.
2. As required by section 143 (3) of the Act, we report that:
 - a. we have sought and obtained all the information and explanations which to the best of our knowledge and belief were necessary for the purpose of our audit;
 - b. in our opinion proper books of account as required by law have been kept by the Company so far as it appears from our examination of those books;
 - c. the Balance Sheet, the Statement of Profit and Loss and the Cash Flow Statement dealt with by this Report are in agreement with the books of account
 - d. in our opinion, the aforesaid financial statements comply with the Accounting Standards specified under section 133 of the Act, read with Rule 7 of the Companies (Accounts) Rules, 2014.
 - e. On the basis of written representations received from the directors as on March 31, 2018 taken on record by the Board of Directors, none of the directors is disqualified as on March 31, 2018 from being appointed as a director in terms of Section 164 (2) of the Act.
 - f. With respect to the adequacy of the internal financial controls over financial reporting of the Company and the operating effectiveness of such controls, refer to our separate Report in "**Annexure B**".
 - g. With respect to the other matters to be included in the Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
 - i. The Company does not have any pending litigations which would impact its financial position.
 - ii. The Company did not have any long-term contracts including derivative contracts for which there were any material foreseeable losses.
 - iii. There were no amounts which were required to be transferred to the Investor Education and Protection Fund by the Company.



3. As required by section 143(5) of the Act, we have considered the direction issued by the Comptroller and Auditor General of India, the action taken thereon and its impact on the accounts and financial statements of the Company in “Annexure C”.

For and on behalf of

R P Bijaspur & Co

Chartered Accountants

Firm's registration number: 000484s

Sd/-

R P Bijaspur

Proprietor

Membership number: 022729

Place: Kalaburagi

Date: 02/03/2019



“Annexure A” to the Independent Auditors’ Report

Referred to in paragraph 1 under the heading ‘Report on Other Legal & Regulatory Requirement’ of our report of even date to the financial statements of the Company for the year ended March 31, 2018:

- 1) (a) The Company has maintained proper records showing full particulars, including quantitative details and situation of fixed assets;

(b) The Fixed Assets have been physically verified by the management where ever possible in a phased manner, designed to cover all the items over a period of three years, which in our opinion, is reasonable having regard to the size of the company and nature of its business. Pursuant to the program, a portion of the fixed asset has been physically verified by the management during the year and no material discrepancies between the books records and the physical fixed assets have been noticed.
- 2) Physical verification of inventory is not required, as there is no inventory.
- 3) The Company has not granted any loans, secured or unsecured to companies, firms, Limited Liability partnerships or other parties covered in the Register maintained under section 189 of the Act. Accordingly, the provisions of clause 3 (iii) (a) to (C) of the Order are not applicable to the Company and hence not commented upon.
- 4) In our opinion and according to the information and explanations given to us, the company has complied with the provisions of section 185 and 186 of the Companies Act, 2013 in respect of loans, investments, guarantees, and security.
- 5) The Company has not accepted any deposits from the public and hence the directives issued by the Reserve Bank of India and the provisions of Sections 73 to 76 or any other relevant provisions of the Act and the Companies (Acceptance of Deposit) Rules, 2015 with regard to the deposits accepted from the public are not applicable.
- 6) As informed to us, the maintenance of Cost Records has not been specified by the Central Government under sub-section (1) of Section 148 of the Act, in respect of the activities carried on by the company.
- 7) a) According to information and explanations given to us and on the basis of our examination of the books of account, and records, the Company has been not regular in depositing undisputed statutory dues including Provident Fund, Employees State Insurance, Income-Tax, Sales tax,



Service Tax, Duty of Customs, Duty of Excise, Value added Tax, Cess and any other statutory dues with the appropriate authorities. According to the information and explanations given to us, no undisputed amounts payable in respect of the above were in arrears as at March 31, 2018 except MAT liability of Rs.42,66,740, GIS liability of Rs.2,860, GPF liability of Rs.240, KGID liability of Rs.21,120, LIC liability of Rs.31,024, Professional Tax Liability of Rs.2,200, TDS liability of Rs.62,927.07 is not yet paid.

b) According to the information and explanation given to us, there are no dues of income tax, sales tax, service tax, duty of customs, duty of excise, value added tax outstanding on account of any dispute.

- 8) In our opinion and according to the information and explanations given to us, the Company has not defaulted in the repayment of dues to banks. The Company has not taken any loan either from financial institutions or from the government and has not issued any debentures.
- 9) Based upon the audit procedures performed and the information and explanations given by the management, the company has not raised moneys by way of initial public offer or further public offer including debt instruments and term Loans. Accordingly, the provisions of clause 3 (ix) of the Order are not applicable to the Company and hence not commented upon.
- 10) Based upon the audit procedures performed and the information and explanations given by the management, we report that no fraud by the Company or on the company by its officers or employees has been noticed or reported during the year.
- 11) Based upon the audit procedures performed and the information and explanations given by the management, the managerial remuneration has been paid or provided in accordance with the requisite approvals mandated by the provisions of section 197 read with Schedule V to the Companies Act;
- 12) In our opinion, the Company is not a Nidhi Company. Therefore, the provisions of clause 4 (xii) of the Order are not applicable to the Company.
- 13) In our opinion, all transactions with the related parties are in compliance with section 177 and 188 of Companies Act, 2013 and the details have been disclosed in the Financial Statements as required by the applicable accounting standards.
- 14) Based upon the audit procedures performed and the information and explanations given by the management, the company has not made any preferential allotment or private placement of shares or fully or partly convertible debentures during the year under review. Accordingly, the provisions of clause 3 (xiv) of the Order are not applicable to the Company and hence not commented upon.



-
- 15) Based upon the audit procedures performed and the information and explanations given by the management, the company has not entered into any non-cash transactions with directors or persons connected with him. Accordingly, the provisions of clause 3 (xv) of the Order are not applicable to the Company and hence not commented upon.
- 16) In our opinion, the company is not required to be registered under section 45 IA of the Reserve Bank of India Act, 1934 and accordingly, the provisions of clause 3 (xvi) of the Order are not applicable to the Company and hence not commented upon.

For and on behalf of

R P Bijaspur & Co

Chartered Accountants

Firm's registration number: 000484s

Sd/-

R P Bijaspur

Proprietor


Membership number: 022729

Place: Kalaburagi

Date : 02/03/2019



**“Annexure B” to the Independent Auditor’s Report of even date on the Financial Statements of
KARNATAKA STATE PULSES ABHIVRIDHI MANDALI LIMITED
(Formerly Known As KARNATAKA TOGARI ABHIVRUDHI MANDALI LIMITED)**



**Report on the Internal Financial Controls under Clause (i) of Sub-section 3 of Section 143 of the
Companies Act, 2013 (“the Act”)**

We have audited the internal financial controls over financial reporting of **KARNATAKA STATE PULSES ABHIVRIDHI MANDALI LIMITED (Formerly Known As KARNATAKA TOGARI ABHIVRUDHI MANDALI LIMITED)** (“the Company”) as of March 31, 2018 in conjunction with our audit of the financial statements of the Company for the year ended on that date.

Management’s Responsibility for Internal Financial Controls

The Company’s management is responsible for establishing and maintaining internal financial controls based on “the internal control over financial reporting criteria established by the Company considering the essential components of internal control stated in the Guidance note On Audit of Internal Financial Controls over Financial Reporting issued by the Institute of Chartered Accountants of India”. These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors’ Responsibility

Our responsibility is to express an opinion on the Company's internal financial controls over financial reporting based on our audit. We conducted our audit in accordance with the Guidance Note on Audit of Internal Financial Controls Over Financial Reporting (the “Guidance Note”) and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.



Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgment, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Company's internal financial controls system over financial reporting.

Meaning of Internal Financial Controls Over Financial Reporting

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that (1) pertain to the maintenance of records that, in reasonable detail, accurately and fairly reflect the transactions and dispositions of the assets of the company; (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorizations of management and directors of the company; and (3) provide reasonable assurance regarding prevention or timely detection of unauthorized acquisition, use, or disposition of the company's assets that could have a material effect on the financial statements.

Inherent Limitations of Internal Financial Controls over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Basis for Qualified Opinion

According to the information and explanations given to us and based on our audit, the following deficiencies in design / design and operation of controls resulting in significant deficiencies have been identified as at March 31, 2018:



The Company has deficient implementation of internal controls as employees who lack training to fulfill their assigned functions are noticed and some employees responsible for the accounting and reporting function lack the skills and knowledge to apply generally accepted accounting principles in recording the entity's financial transactions.

Opinion

In our opinion the Company has, in all material respects, an adequate internal financial controls system over financial reporting and such internal financial controls over financial reporting were operating effectively as at 31st March 2018 except for the effects of the matter described in the basis for qualified opinion paragraph above, based on the criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

For and on behalf of


R P Bijaspur & Co
Chartered Accountants

Sd/-
R P Bijaspur
Proprietor
Membership number: 022729

Place: Kalaburagi
Date: 02/03/2019



**“Annexure C” to the Independent Auditor’s Report of even date on the Financial Statements of
KARNATAKA STATE PULSES ABHIVRIDHI MANDALI LIMITED
(Formerly Known As KARNATAKA TOGARI ABHIVRUDHI MANDALI LIMITED)**



Sl No.	Directions/Sub-Directions	Action Taken	Impact on financial statement
--------	---------------------------	--------------	-------------------------------

A. Directions

1.	If the Company has been selected for disinvestment, a complete status report in terms of valuation of Assets (including tangible assets and land) and Liabilities(including Committed and General Reserves) may be examined including the mode and present stage of disinvestment process.	The Company has not been selected for disinvestment during the financial year 2017-18.	Not Applicable
2.	Please report whether there are any cases of waiver/write off of debts/loans/interest etc., if yes, the reasons thereof and the amount involved.	According to information and explanations given to us, there are no cases of waiver/write off of debts/loans/interest etc.	NIL
3.	Whether proper records are maintained for inventories lying with third parties & assets received as gift from Govt. or other authorities?	During the year, the Company has acted as a procuring agency in agreement with NAFED, the company do not own any inventory but required information of inventory as per the agreement with NAFED is being maintained by the company. According to information and explanations given to us, there are no such gifts received from Govt. or other authorities.	NIL



4.	A report on age-wise analysis of pending legal/ arbitration cases including the reasons of pendency and existence/effectiveness of a monitoring mechanism for expenditure on all legal cases (foreign and local) may be given.	According to information and explanations given to us, there are no pending cases/ litigations.	NIL
----	--	---	-----

B. Specific Sub - Directions

1.	Whether the land owned by the Company is encroached, under litigation, not put to use or declared surplus. Details may be provided.	According to information and explanations given to us, the land is not owned by the Company.	Not Applicable
2.	Whether the stock of pulses packing/certification materials and other items has been taken on the basis of stock records after adjustment of shortage/excess found on physical verification and whether due consideration has been given for deterioration in the quality of old stocks which may result into overvaluation of stock?	As per the agreement between NAFED and the company i.e Karnataka State Pulses Abhivridhi Mandalli Limited (formerly known as Karnataka Togari Abhivrudhi Mandali Limited), Procuring agency shall make proper arrangements for verification of quality of stock at each procurement centre before procurement and deposit of procured stock at warehouse by the surveyors appointed by NAFED. [Refer Note 1]	NIL
3.	Whether all the agriculture produce procured is properly stored and adequately insured. If any insurance claims are rejected, the details may be reported.	The company is following the Procurement, Storage & Insurance Procedure as per Note 1 & 2	NIL
4.	Whether the Company has an effective mechanism to support, protect, maintain, increase and promote the production of Togari, Pulses and their products as also their sale and export?	The Company has an effective mechanism to support, protect, maintain, increase and promote the production of Togari.	NIL
5.	Whether the Company has any	According to information and	NIL



	mechanism/system to undertake and promote research and development of Togari and Pulses, either in India and outside India and to identify advanced and appropriate technology for the production and processing of Togari and other pulses and their products and to make the same available to farmers, farmers co-operative, firms and units in the corporate sector.	explanations given to us, there are no research and development activities carried out during the year 2017-18.	
--	--	---	--

Note 1:

- (a) As per the Agreement between NAFED and Karnataka State Pulses Abhivridhi Mandalli Limited (formerly known as Karnataka Togari Abhivrudhi Mandali Limited) Clause 1.2 refers to Quality Specification which is applicable up to 27.12.2017. The said clause is as under:
The stock procured by procuring agency should confirm to the approved quality specifications of GOI as described in Annexure A of the said agreement. Procuring Agency shall make proper arrangements for verification of quality of stock at each procurement centre before procurement and deposit of procured stock at warehouses by the surveyor's appointed by NAFED. Procuring agency will be responsible for safety of the stocks from the point of procurement up to the point of final storage in CWC/SWC warehouse, the dispatching point where the stocks have to be dispatched simultaneously with the procurement.
- (b) Caluse 1.12 is applicable from 27.12.2017. The said clause is as under:
The stock procured by SLS should confirm to the quality specifications prescribed by GOI as described in Annexure A of the said agreement. SLS shall make proper arrangements for verification of quality of stock at each procurement centre/deposit point at its own cost. The SLS shall be responsible for the quality & quantity and also safety of the stocks from the point of procurement up to the point of final storage in CWC/SWC warehouses or up to the dispatching point where the stocks have to be dispatched simultaneously with the procurement. During our audit we have not come across any quality check expenditures incurred by The Karnataka State Pulses Abhivridhi Mandalli Limited (formerly known as Karnataka Togari Abhivrudhi Mandali Limited)

Note 2:

- (a) As per the Agreement between NAFED and Karnataka State Pulses Abhivridhi Mandalli Limited (formerly known as Karnataka Togari Abhivrudhi Mandali Limited) Clause 1.7 refers to Insurance which is applicable up to 27.12.2017. The said clause is as under:



NAFED will take adequate insurance Cover for its stocks lying at procurement centre as well as during transit. The value declared for insurance purpose by warehouses will be ex-godown cost.

- (b) As per the agreement applicable from 27.12.2017 there is no specific clause regarding insurance of stocks. As per the discussion with the management they confirmed that the previous agreement clause regarding insurance is applicable for the latest agreement.

For and on behalf of
R P Bijaspur & Co
Chartered Accountants

Sd/-
R P Bijaspur
Proprietor
Membership number: 022729

Place: Kalaburagi
Date: 02/03/2019



Addendum to Directors' Report For the Year ended 31st March 2018

Replies to the comments /observations of the Statutory Auditor on the accounts for the year 2017-18

Comments/Observations	Replies of the Management
The Company is not regular in depositing the statutory dues such as Tax Deducted at Source, Professional Tax, GIS, GPF, KGID, LIC.	The employee handling the work relating to remittance of the undisputed statutory dues like TDS, PT, GIS, GPF, KGID, LIC etc., had abruptly left the Company during 2017-18 which resulted delayed remittance of such amounts. All the undisputed statutory dues have since been remitted.
According to the information and explanations given to us and based on our audit, the following deficiencies in design/design and operation of controls resulting in significant deficiencies have been identified as at March 31, 2018 : The Company has deficient implementation of internal controls as employees who lack training to fulfill their assigned functions are noticed and some employees responsible for the accounting and reporting function lack the skills and knowledge to apply generally accepted accounting principles in recording the entity's financial transactions	There are no regular employees in the Company. Almost all the employees working in the organization are on temporary basis. The Cadre and Recruitment Rules of the Company have been prepared and submitted to the Government for approval. After the approval of the C&R Rules, recruitment for the regular staff with requisite qualifications and experience will be done. In the meantime, services of a person with accounting skills and knowledge would be availed on temporary basis for accounting and reporting function.



COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF KARNATKA STATE PULSES ABHIVRIDHI MANDALI LIMITED, KALABURAGI FOR THE YEAR ENDED 31 MARCH -2018

◇◇◇◇

The preparation of financial statements of **Karnataka State Pulses Abhivridhi Mandali limited Kalaburgi (Formerly known as Karnataka Togari Abhivridhi Mandali Limited Kalaburgi)** for the year ended **31 March 2018** in accordance with the financial reporting framework prescribed under the Companies Act. 2013 is the responsibility of the management of the Company. The statutory auditors appointed by the comptroller and Auditor General of India under Section 139(5) of the Companies Act. 2013 are responsible for expressing opinion on these financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Audit report **02-03-2019**.

I on behalf of the Comptroller Auditor General of India, have decided not to conduct the supplementary audit of financial statements of **Karnataka State Pulses Abhivridhi Mandali Limited, Kalaburgi** for the year ended **31 March -2018** under section 143 (6)(a) of the Act.

For and on behalf of the
Comptroller & Auditor General of India
Sd/-

(E.P. NIVEDITA)

PRINCIPAL ACCOUNTANT GENERAL
(GENERAL & SOCIAL SECTOR AUDIT)
KARNATAKA, BANGALORE

PLACE :BANGALORE
DATED : 03 APRIL 2019



PART I - BALANCE SHEET KARNATAKA STATE PULSES ABHIVRIDHI MANDALI LIMITED (Formerly Known as KARNATAKA TOGARI ABHIVRUDHI MANDALI LIMITED) PLOT NO. 42, COTTON MARKET, APMC YARD NEHRU GUNJ, KALABURAGI - 585104 BALANCE SHEET AS AT 31.03.2018				
	PARTICULARS	NOTE NO.	Figures for the current reporting period 2017-2018	Figures for the previous reporting period 2016-2017
I.	EQUITY AND LIABILITIES			
1	Shareholder's funds	3		
	(a) Share capital	a	50,000,000.00	50,000,000.00
	(b) Reserves and surplus	b	(148,054,270.56)	(166,411,648.54)
2	Share application money		-	-
3	Non-Current liabilities	4		
	(a) Long-term borrowings	a	489,798,061.51	321,498,061.51
	(b) Deferred tax liabilities (Net)	b	99,872.29	252,742.97
	(c) Other Long term liabilities			
	(d) Long-term provisions	d	16,972,174.00	16,932,174.00
4	Current Liabilities	5		
	(a) Short-term borrowings		-	-
	(b) Trade payables	b	1,314,163,991.74	329,534,659.01
	(c) Other current liabilities	c	33,696,607.28	13,548,671.90
	(d) Short-term provisions	d	9,455,908.66	1,996,320.93
	TOTAL (Rs.)		1,766,132,344.92	567,350,981.78
II.	ASSETS			
1	Non-Current assets	6		
	(a) Fixed assets	a		
	(i) Tangible assets		2,312,853.20	864,935.96
	(ii) Intangible assets		-	-
	(iii) Capital work-in-progress		-	-
	(iv) Intangible assets under progress		-	-
	(b) Non-current investments	b	117,806,424.00	117,965,740.00
	(c) Deferred tax assets (net)		-	-
	(d) Long-term loans and advances		-	-
	(e) Other non-current assets	e	510,000.00	510,000.00



2	Current assets	7		
	(a) Current investments		-	-
	(b) Inventories		-	-
	(c) Trade receivables	c	979,662,695.00	462,818,005.00
	(d) Cash and cash equivalents	d	579,759,428.87	(45,869,230.69)
	(e) Short-term loans and advances		-	-
	(f) Other current assets	f	86,080,943.85	31,061,531.51
	TOTAL (Rs.)		1,766,132,344.92	567,350,981.78

Significant Accounting policies

Note : The accompanying notes are an integral part of the Financial Statement

Place: Kalaburagi
Date : 02-03-2019

Sd/-
Ratendranath Sugur
(Managing Director)

Sd/-
N.H. Shivshankar Reddy
(Chairman)

Sd/-
CA R P Bijaspur
(Chartered Accountant)

**PART II - STATEMENT OF PROFIT AND LOSS**

KARNATAKA STATE PULSES ABHIVRIDHI MANDALI LIMITED
 (Formerly Known as KARNATAKA TOGARI ABHIVRUDHI MANDALI LIMITED)
 PLOT NO. 42, COTTON MARKET, APMC YARD NEHRU GUNJ, KALABURAGI -
 585104

STATEMENT OF PROFIT AND LOSS ACCOUNT FOR THE YEAR ENDED 31.03.2018

SL. No.	PARTICULARS	NOTE NO	Figures for the current reporting period 2017-18	Figures for the previous reporting period 2016-2017
1	Revenues from operations	8		
	Revenue from Operations		35,822,116.31	7,283,227.19
	Other Income		74,252,990.03	33,370,568.32
2	Total Revenue (I)		110,075,106.34	40,653,795.51
3	Expenses	9		
	a. Cost of Material Consumed			
	b. Purchase of Stock in trade			
	c. Changes in inventories of finished goods			
	d. Employee benefit expense & Finance Cost		2,960,972.00	2,962,850.00
	e. Depreciation & Amortization Exp		960,988.76	271,892.70
	f. Other expenses		78,738,494.55	29,133,755.51
4	Total Expense (II)		82,660,455.31	32,368,498.21
5	Profit before exceptional and extraordinary items and tax (III-IV)		27,414,651.03	8,285,297.30
6	Exceptional items		-	
7	Profit before extraordinary items and tax (V-VI)		27,414,651.03	8,285,297.30
8	Extraordinary items		-	
9	Profit before tax (VII-VIII)		27,414,651.03	8,285,297.30
10	Tax expense:			
	a. Provision for taxation		9,210,143.73	2,590,213.93
	b. Deferred tax provision		(152,870.68)	(33,665.86)
11	Profit for the period(9-10)		18,357,377.98	5,728,749.23
12.	Earning per equity share: No. of Equity Shares			
	3) Basic		36.71	11.46
	4) Diluted		36.71	11.46

Significant Accounting policies

Note : The accompanying notes are an integral part of the Financial Statement

Place: Kalaburagi
Date : 02-03-2019

Sd/-
Ratendranath Sugur
(Managing Director)

Sd/-
N.H. Shivshankar Reddy
(Chairman)

Sd/-
CA R P Bijaspur
(Chartered Accountant)



KARNATAKA STATE PULSES ABHIVRIDHI MANDALI LIMITED (Formerly Known as KARNATAKA TOGARI ABHIVRUDHI MANDALI LIMITED) PLOT NO. 42, COTTON MARKET, APMC YARD NEHRU GUNJ, KALABURAGI - 585104 CASH FLOW STATEMENT		
	For the year ended 31st Mar 2018	For the year ended 31st Mar 2017
Cash flows from Operating Activities		
Profit Before Taxation	18,357,377.98	5,728,749.23
Adjustments for:		
Add: Depreciation & Amortisation	960,988.76	271,892.70
Items Written off (FD Prematurity Penalty)	8,298.00	148,296.00
Provision for taxation	9,210,143.73	1,996,320.93
Less: Interest Accrued on FD	(8,735,131.00)	(10,045,982.00)
Deffered tax Asset Provision	(152,870.68)	(33,665.86)
Operating profit before working capital changes	19,648,806.79	(1,934,389.00)
Movements in Working capital:		
Increase in Commission Payable	15,920,661.08	3,146,354.19
Increase in Sundry Creditors	(1,634,453,003.00)	326,027,050.00
Decrease in Staff Salary Payables		(66,674.00)
Increase in Outstanding statutory payments	117,092.00	57,822.00
increase in Outstanding Expenses	120,000.00	
Increase in Other Current Liabilities		
Increase in Other Current Assets		
Increase in Handling & Transportation - Current Liability	(39,602,720.00)	
Increase in Handling & Transportation - Current Asset	36,500,000.00	(10,650,000.00)
Increase in Commission Receivable	(30,945,401.31)	(7,283,227.19)
Increase in Stamp Stock	(295.00)	(190.00)
Increase in NAFED Receivables	2,084,554,975.00	(462,818,005.00)
Increase in TDS Payable		
Net cash provided by Operating activities (A)	451,860,115.56	(153,521,259.00)
Cash flows from Investing Activities		
Purchase / acquisition of Fixed Assets	(2,408,906.00)	(211,200.00)
Interest Accrued on FD	8,735,131.00	10,045,982.00



Deposits(invested)	(51,085,482.00)	(2,907,442.00)
Deposits(matured)	51,236,500.00	
TDS on Accrued Interest Adjustment	(1,208,699.00)	
Grant in Aid	-	-
Net cash used by Investing activities (B)	5,268,544.00	6,927,340.00
Cash flows from Financing Activities		
Increase in Revolving Fund	160,000,000.00	100,000,000.00
RKVY Fund	8,300,000.00	
Advance Received	200,000.00	
Net cash provided by Financing activities (C)	168,500,000.00	100,000,000.00
Net increase in cash & cash equivalents (A+B+C)	625,628,659.56	(46,593,919.00)
Cash & Cash equivalents at the beginning of the year	(45,869,230.69)	724,688.31
Cash & Cash equivalents at the end of the year	579,759,428.87	(45,869,230.69)
Components of Cash and Cash equivalents		
Cash on hand	-	-
With Banks:		
on current account		-
on deposit account	579,759,428.87	(45,869,230.69)
Less: Balances in margin money deposits placed to avail loans, Bank	-	-
Guarantees from banks, financial institutions and as cash collateral in connection with asset assignments/securitization transactions.		
Total Cash and Cash equivalents	579,759,428.87	(45,869,230.69)

Significant Accounting policies

Note : The accompanying notes are an integral part of the Financial Statement

Place: Kalaburagi
Date : 02-03-2019

Sd/-
Ratendranath Sugur
(Managing Director)

Sd/-
N.H. Shivshankar Reddy
(Chairman)

Sd/-
CA R P Bijaspur
(Chartered Accountant)



KARNATAKA STATE PULSES ABHIVRIDHI MANDALI LIMITED
 (Formerly Known as KARNATAKA TOGARI ABHIVRUDHI MANDALI LIMITED)
 PLOT NO. 42, COTTON MARKET, APMC YARD NEHRU GUNJ, KALABURAGI – 585104
Statements of Changes in Equity

Shares (*)	Share Capital	Share Premium	Retained Earnings	Other Components of Equity	Total equity attributable to equity holders of the company
Balance as of April 1, 2017	5,00,00,000.00	NIL	NIL	NIL	5,00,00,000.00
Changes in equity for the year ended March 31, 2018					
Shares issued on exercise of employee stock options	NIL	NIL	NIL	NIL	NIL
Income tax benefit on arising on Exercise of share options	NIL	NIL	NIL	NIL	NIL
Dividends (including Corporate Dividend tax)	NIL	NIL	NIL	NIL	NIL
Fair value changes on available-for-sale financial assets, net of tax effect	NIL	NIL	NIL	NIL	NIL
Net profit	NIL	NIL	NIL	NIL	NIL
Exchange differences on translating foreign operations	NIL	NIL	NIL	NIL	NIL
Balance as on March 31, 2018	5,00,00,000.00	NIL	NIL	NIL	5,00,00,000.00

Details of Shareholders holding more than 5% shares

	Equity shares of Rs. 100 each fully paid	As at 31 March, 2018		As at 31 March, 2017	
		No. of shares	% holding	No. of shares	% holding
1.	Governor of Karnataka	4,99,000	99.80%	4,99,000	99.80%
2.	Commissioner, Agriculture Department B'lor	500	0.10%	500	0.10%
3.	Principal Secretary Govt of Karnataka Agriculture Department Bangalore	500	0.10%	500	0.10%

Sd/-
 Ratendranath Sugur
 (Managing Director)

Sd/-
 N.H. Shivshankar Reddy
 (Chairman)

Sd/-
 CA R P Bijaspur
 (Chartered Accountant)



KARNATAKA STATE PULSES ABHIVRIDHI MANDALI LIMITED
(Formerly Known as KARNATAKA TOGARI ABHIVRUDHI MANDALI LIMITED)
PLOT NO. 42, COTTON MARKET, APMC YARD NEHRU GUNJ, KALABURAGI – 585104

Notes forming part of the Financial Statements

NOTE NO.	PARTICULARS
1.	Corporate Information The Company is a Government Company with 100% share holding by the State Government. The Company procures tur from farmers through producer companies and Co-operative societies for Agencies like NAFED in order to maintain the Minimum Support Price as given by the State Government. The company receives grant (Revolving Fund and Grant in Aid) from the Central and State Government to carry on the procurement transaction on behalf. The Revolving Fund is returned back after the realisation of the sale proceeds.
2.	Significant Accounting Policies
2.1	Basis of preparation of Financial Statements The Financial Statements of the Company have been prepared in accordance with generally accepted accounting principles in India (Indian GAAP). The Company has prepared these Financial Statements to comply in all material respects, with the Accounting Standards notified under the Companies (Accounting Standards) Rules, 2014, (as amended) and the relevant provisions of the Companies Act, 2013. The Financial Statements have been prepared on an accrual basis and under the historical cost convention.
2.2	Changes in Accounting Policies There are no significant changes in accounting policies during the financial year.
2.3	Own Fixed Assets Fixed Assets are stated at cost, net of accumulated depreciation and accumulated impairment losses. The cost comprises purchase price, borrowing costs, if capitalization criteria are met and directly attributable cost of bringing the asset to its working condition for the intended use. Any subsidy/ reimbursement/ contribution received for installation and acquisition of any fixed assets is shown as deduction in the year of receipt
2.4	Leased Assets There are no leased assets in the Company for the Financial Year 2017-2018
2.5	Intangible Assets There are no intangible assets for the Financial Year 2017-2018



2.6	Depreciation and Amortization Depreciation on assets is provided on WDV method using the rates arrived at based on the useful lives estimated by the management, or those prescribed under the Schedule II to the Companies Act, 2013 Depreciation on fixed assets added/disposed off during the year/period is provided on pro-rata basis with reference to the date of addition/disposal. Individual assets costing upto ` 5000 are depreciated in full in the year of purchase.
2.7	Impairment of Assets There is no impairment of Assets during the Financial Year 2017-2018
2.8	Foreign Currency Transactions No Foreign Currency Transactions made in the Financial Year 2017-2018
2.9	Investments Investments, which are readily realizable and intended to be held for not more than one year from the date on which such investments are made, are classified as current investments. All other investments are classified as long term investments. On initial recognition, all investments are measured at cost. The cost comprises purchase price and directly attributable acquisition charges such as brokerage, fees and duties. Current investments are carried in the financial statements at lower of cost and fair value determined on an individual investment basis. Long term investments are carried at cost. On disposal of an investment, the difference between its carrying amount and net disposal proceeds is charged or credited to the statement of profit and loss.
2.10	Inventories There is no inventory in the Company.
2.11	Revenue Recognition Revenue is recognized to the extent that it is probable that the economic benefits will flow to the company and the revenue can be reliably measured.
2.12	Employee benefits



	Short-term employee benefits are recognized as an expense at the undiscounted amount in the profit and loss account of the year in which the related service is rendered. Defined contribution plan: Company's contributions due / payable during the year towards provident fund is recognized in the profit and loss account. The Company has no obligation other than the contribution payable to the provident fund.
2.13	Borrowing Costs Borrowing cost includes interest. Such costs directly attributable to the acquisition, construction or production of an asset that necessarily takes a substantial period of time to get ready for its intended use or sale are capitalized as part of the cost of the respective asset. All other borrowing costs are expensed in the period they occur.
2.14	Taxes on Income Tax expense comprises current and deferred tax. Current income tax is measured at the amount expected to be paid to the tax authorities in accordance with the Income Tax Act, 1961 enacted in India. The tax rates and tax Laws used to compute the amounts are those that are enacted, at the reporting date. Deferred Taxes reflect the impact of timing differences between taxable income and accounting income originating during the current year and reversal of timing differences for the earlier years. Deferred tax is measured using the tax rates and the tax laws enacted at the reporting date Deferred tax liabilities are recognized for all taxable timing differences. Deferred tax assets including the unrecognized deferred tax assets, if any, at each reporting date, are recognized for deductible timing differences only to the extent that there is reasonable certainty that sufficient future taxable income will be available against which deferred tax assets can be realized. The carrying amount of deferred tax assets are reviewed at each reporting date and are adjusted for its appropriateness. Deferred tax assets and deferred tax liabilities are offset, if a legally enforceable right exists to set off current tax assets against current tax liabilities and deferred tax assets and deferred taxes relate to the same taxable entity and the same taxation authority.
2.15	Earnings Per Share Basic earnings per share are calculated by dividing the net profit or loss for the period attributable to equity shareholders by the weighted average number of equity shares outstanding during the period.



2.16	For the purpose of calculating diluted earnings per share, the net profit or loss for the period attributable to equity shareholders and the weighted average number of shares outstanding during the period are adjusted for the effects of all diluting potential equity shares. Provisions and Contingent liabilities a. Provisions Provision is recognized when the company has present obligations as a result of past event, it is probable that an outflow of resources embodying economic benefits will be required to settle the obligations and reliable estimate can be made of amount of the obligation .Provisions are not discounted at their present value and are determined based on the best estimate required to settle the obligation at the reporting date. These estimates are reviewed at each reporting date and adjusted to reflect the current best estimates. b. Contingent Liabilities No Contingent liabilities exists for the Financial Year 2017-2018.
--------------------	--

Sd/-
Ratendranath Sugur
(Managing Director)

Sd/-
N.H. Shivshankar Reddy
(Chairman)

Sd/-
CA R P Bijaspur
(Chartered Accountant)



KARNATAKA STATE PULSES ABHIVRIDHI MANDALI LIMITED
(Formerly Known as KARNATAKA TOGARI ABHIVRUDHI MANDALI LIMITED)
PLOT NO. 42, COTTON MARKET, APMC YARD
NEHRU GUNJ, KALABURAGI - 585104

NOTES TO AND FORMING PART OF BALANCE SHEET AS AT 31.03.2018
EQUITY AND LIABILITIES

SL.NO.	PARTICULARS	2017-2018	2016-2017
NOTE-3	SHARE HOLDERS FUND:		
a	Authorised Share Capital		
	5,00,000 Equity Shares of Rs 100 each	50,000,000.00	50,000,000.00
	Issued, Subscribed & Paid-up Share Capital		
	Paid -Up Share Capital	50,000,000.00	50,000,000.00
	5,00,000 Equity Shares of Rs 100 each		
b	Reserves and Surplus		
	Opening Balance	(166,411,648.54)	(172,140,397.77)
	Add: Profit & Loss Account bal	18,357,377.98	5,728,749.23
	Closing Balance	(148,054,270.56)	(166,411,648.54)
	Total Rs.	(98,054,270.56)	(116,411,648.54)
NOTE-4	NON CURRENT LIABILITIES		
a	<u>LONG TERM BORROWINGS</u>		
	i. Secured		
	ii. Unsecured		
	a. Grant in Aid	30,248,061.51	30,248,061.51
	b. KSAMB - Revolving Fund 2012-13	21,250,000.00	21,250,000.00
	c. KSAMB - Revolving Fund 2013-14	170,000,000.00	170,000,000.00
	d. KSAMB Revolving Fund 17-18	250,000,000.00	-
	e. RKVY Fund(Grant)	8,300,000.00	-
	f. Revolving Fund	10,000,000.00	100,000,000.00
	Total Rs.	489,798,061.51	321,498,061.51
b	<u>DEFERRED TAX LIABILITIES:</u>	99,872.29	252,742.97
	Total Rs.	99,872.29	252,742.97



d	LONG TERM PROVISIONS:		
	Income Tax Payable(MAT)	4,266,740.00	4,266,740.00
	Provision for taxation & other services	40,000.00	
	Revolving Fund Interest payable	12,665,434.00	12,665,434.00
	Total Rs.	16,972,174.00	16,932,174.00
NOTE-5	CURRENT LIABILITIES		
b	TRADE PAYABLES		
1	Sundry Creditors	1,297,165,548.90	326,451,231.90
2	Commission payable	16,998,442.84	3,083,427.11
	Total Rs.	1,314,163,991.74	329,534,659.01
c	OTHER CURRENT LIABILITIES		
1	Advances/Deposits Received	636,750.00	436,750.00
2	Bills Payable Staff salary	81,118.50	81,118.50
3	Outstanding Expenses	197,392.00	293,290.00
4	Audit Fees payable	213,000.00	-
5	Statutory dues payable	57,444.00	-
6	Sharangowda (Handling & Transport)	29,072,085.37	12,674,586.32
7	TDS		
	Rent, Professional fees	71,817.00	-
	Comission	2,068,572.43	62,927.08
	Transport & Handling	1,298,427.98	-
	Total Rs.	33,696,607.28	13,548,671.90
d	SHORT TERM PROVISIONS		
1	Provision for taxation	9,455,908.66	1,996,320.93
	Total Rs.	9,455,908.66	1,996,320.93

Sd/-
Ratendranath Sugur
(Managing Director)

Sd/-
N.H. Shivshankar Reddy
(Chairman)

Sd/-
CA R P Bijaspur
(Chartered Accountant)



KARNATAKA STATE PULSES ABHIVRIDHI MANDALI LIMITED (Formerly Known as KARNATAKA TOGARI ABHIVRUDHI MANDALI LIMITED) PLOT NO. 42, COTTON MARKET, APMC YARD NEHRU GUNJ, KALABURAGI - 585104 NOTES TO AND FORMING PART OF BALANCE SHEET AS AT 31.03.2018 ASSETS			
SL.NO.	PARTICULARS	2017-2018	2016-2017
NOTE-6	NON CURRENT ASSETS		
b	<u>NON CURRENT INVESTMENTS:</u>		
1	Fixed Deposits	117,806,424.00	117,965,740.00
	Total Rs.	117,806,424.00	117,965,740.00
e	<u>OTHER NON CURRENT ASSETS</u>		
1	NCDEX Deposit	500,000.00	500,000.00
2	Telephone Deposit	10,000.00	10,000.00
	Total Rs.	510,000.00	510,000.00
NOTE-7	CURRENT ASSETS		
c	<u>TRADE RECEIVABLES:</u>		
1	NAFED-5050	-	402,532,895.50
2	NAFED-450	-	60,285,109.50
3	NAFED-6000	979,615,000.00	-
4	Other Debtors	47,695.00	-
	Total Rs.	979,662,695.00	462,818,005.00
d	<u>CASH AND CASH EQUIVALENTS:</u>		
1	Cash on Hand		-
2	CASH AT BANK:		
	KGB SB A/c	283,459.53	479,929.53
	SBI Revolving Fund	16,235.84	67,327.84
	SBI Bank A/c - 31005720808	-	73,097.94
	Axis Bank A/c - 91601080547155	10,717,245.50	(46,489,586.00)
	Axis Administrative Mark -99887	3,094,122.00	-
	HDFC 50100217941650	455,496,559.00	-
	KTAML Revolving Fund-80667	101,926,092.00	-
	KTAML RKVY Fund-7797	8,225,715.00	-
	Total Rs.	579,759,428.87	(45,869,230.69)



f	OTHER CURRENT ASSETS:		
1	Loans & Advances	3,750.00	12,946.00
2	NAFED (Transport & Handling)	44,123,233.35	23,324,586.32
3	PDA College	872.00	
4	NAFED (Commission Receivable)	37,686,771.50	7,283,227.19
5	Income Tax Receivable AY 16-17	440,372.00	440,372.00
6	Stamp's on Hand	695.00	400.00
7	Rejected Stock (695.50 Qtl)	3,825,250.00	
	Total Rs.	86,080,943.85	31,061,531.51

Sd/-
Ratendranath Sugur
(Managing Director)

Sd/-
N.H. Shivshankar Reddy
(Chairman)

Sd/-
CA R P Bijaspur
(Chartered Accountant)



KARNATAKA STATE PULSES ABHIVRIDHI MANDALI LIMITED (Formerly Known as KARNATAKA TOGARI ABHIVRUDHI MANDALI LIMITED) PLOT NO. 42, COTTON MARKET, APMC YARD NEHRU GUNJ, KALABURAGI - 585104 NOTES TO AND FORMING PART OF STATEMENT OF PROFIT & LOSS ACCOUNT			
SL.NO.	PARTICULARS	2017-2018	2016-2017
NOTE-8 REVENUE FROM OPERATION			
a	<u>SALE OF SERVICES</u>		
	Commission Receivable	35,822,116.31	7,283,227.19
	TOTAL (Rs.)	35,822,116.31	7,283,227.19
b	<u>OTHER INCOME</u>		
	(a) Interest on FD	8,735,131.00	8,846,407.00
	(b) Interest on SB	7,678,701.00	1,199,575.00
	(c) Handling Charges	17,986,741.50	7,622,920.50
	(d) Transportation Charges	39,311,905.53	15,701,665.82
	(e) Misc Income	540,511.00	-
	TOTAL (Rs.)	74,252,990.03	33,370,568.32
NOTE-9 EXPENSES			
d	<u>EMPLOYEE BENEFIT EXPENSE</u>		
	Salary to Staff	2,300,972.00	2,494,936.00
	Salary to MD		-
	Honararium	495,000.00	467,914.00
	HRA - Chairman	165,000.00	-
	TOTAL (Rs.)	2,960,972.00	2,962,850.00
e	<u>DEPRECIATION AND AMORTIZATION EXPENSE</u>		
	Depreciation	960,988.76	271,892.70



f	OTHER EXPENSES		
	TA & DA Expenses	1,033,911.00	485,541.00
	RKVY Silo Expenses	174,750.00	-
	Silo Soil Testing Charges	43,600.00	-
	Board Meeting Expenses	185,513.00	99,542.00
	Vehicle Diesel MD & Chairman	486,688.00	28,819.00
	Electricity Charges		-
	Consultation Fees		4,600.00
	Fees for Company Secretary	176,500.00	115,000.00
	Audit Fees	120,000.00	-
	Office Expenses	164,504.00	158,578.00
	Office Rent Expenses	300,000.00	275,000.00
	Printing & Stationery	279,823.00	180,372.00
	Professional Tax Board		2,500.00
	Repair & Maintenance Expenses	25,686.00	40,697.00
	ROC Filing Charges	32,000.00	76,100.00
	Telephone Expenses	56,099.00	56,357.00
	Vehicle Allowance		247,408.00
	Vehicle Hire Charges		207,200.00
	Vehicle Insurance	155,326.00	32,240.00
	Vehicle Repair & Maintenance	154,213.00	81,629.00
	Commission Payable	17,550,203.08	3,146,354.19
	Handling Charges	17,986,741.50	7,622,920.50
	Transportation Charges	39,311,905.53	15,701,665.82
	Bank Charges	2,405.94	1,595.00
	Exhibition Cum Conference Expenses		45,000.00
	Procurement Expenses		275,287.00
	Stamp Expenses	2,205.00	4,810.00
	Taxes old Balance W/off		111,540.00
	Tally Installation Charges	4,600.00	-
	Hamali Expenses	1,000.00	-
	Meeting Expenditure	7,500.00	-
	Misc Exp	475,022.50	
	Pre Mature FD Closure Penalty	8,298.00	-
	TOTAL (Rs.)	78,738,494.55	29,000,755.51
	Payment to Auditors (Provision)		
	As Auditor :		
	Audit Fees	72,000.00	93,000.00



Limited review	-	-
In other capacity:		
Taxation Matters	-	20,000.00
Company Law Matters	-	-
Management Services	-	-
Other Services (Accounting Consolidation)	48,000.00	20,000.00
Total Expenses (Rs.)	120,000.00	133,000.00

Place: Kalaburagi
Date : 02-03-2019

Sd/-
Ratendranath Sugur
(Managing Director)

Sd/-
N.H. Shivshankar Reddy
(Chairman)

Sd/-
CA R P Bijaspur
(Chartered Accountant)



ಕರ್ನಾಟಕ ರಾಜ್ಯ ಬಿಡುಗಡೆ ಇಲಾಖೆ, ಕಲಬುರಗಿ

16ನೇ ಲೆಕ್ಕ ಪರಿಶೋಧಕರ ವರದಿ 2017-

KARNATAKA STATE PULSES ABHIVRIDHI MANDALI LIMITED
(Formerly known as KARNATAKA TOGARI ABHIVRUDHI MANDALI LIMITED)
PLOT NO. 42, COTTON MARKET, APMC YARD NEHRU GUNJ, KALABURAGI - 585104

NOTE 6

a

SCHEDULE - II

Written Down Value Method of Depreciation
DETAILS OF ASSETS AND DEPRECIATION AS PER COMPANIES ACT 2013 AS ON 31.03.2018

FIXED ASSETS	RATE OF DEPRECIATION	GROSS BLOCK			ACCUMULATED DEPRECIATION			NET BLOCK	
		BAL AS ON 01.04.2017	ADDITION	BAL AS ON 31.03.2018	BAL AS ON 01.04.2017	PROVIDED DTY	BAL AS ON 31.03.2018	BAL AS ON 31.03.2017	BAL AS ON 31.03.2018
TANGIBLE ASSETS:									
Equipment & Moisture	18.10%	625,713.00	-	625,713.00	559,884.93	11,914.88	571,799.81	65,828.07	53,913.19
Weight Machine	18.10%	73,814.00	-	73,814.00	62,799.78	1,993.57	64,793.35	11,014.22	9,020.65
Channy	18.10%	498,200.00	-	498,200.00	325,504.27	31,257.93	356,762.20	172,695.73	141,437.80
Battery & Inverter	25.89%	451,511.00	54,000.00	505,511.00	410,901.07	20,051.36	430,952.43	40,609.93	74,558.57
Computer	63.16%	666,684.00	24,500.00	691,184.00	521,552.23	105,655.60	627,207.83	145,131.77	63,976.17
Xerox Machine	45.07%	128,499.00	-	128,499.00	124,969.77	1,590.62	126,560.39	3,529.23	1,938.61
Mobile Phone	13.91%	22,200.00	16,900.00	39,100.00	5,112.52	2,834.15	7,946.67	17,087.48	31,153.33
Digital Camera	45.07%	111,881.00	28,292.00	140,173.00	108,808.19	4,354.37	113,162.56	3,072.81	27,010.44
Motor Car Toyota	31.23%	1,104,950.00	-	1,104,950.00	930,967.74	54,334.66	985,302.40	173,982.26	119,647.60
Air Conditioner	45.07%	193,240.00	88,200.00	281,440.00	143,822.43	53,311.53	197,133.96	49,417.57	84,306.04
Furniture & Fixtures	25.89%	519,691.00	4,900.00	524,591.00	377,162.31	37,105.74	414,268.05	142,528.69	110,322.95
Tadapal	18.10%	152,576.00	-	152,576.00	137,140.40	2,793.84	139,934.24	15,435.60	12,641.76
Refrigerators	45.07%	25,300.00	-	25,300.00	17,796.01	3,382.05	21,178.06	7,503.99	4,121.94
LED TV	45.07%	39,890.00	-	39,890.00	28,089.94	5,318.29	33,408.23	11,800.06	6,481.77
Air Cooler	45.07%	9,991.00	-	9,991.00	4,692.45	2,388.06	7,080.51	5,298.55	2,910.49
Toyota Car	31.23%	-	2,192,114.00	2,192,114.00	-	622,702.11	622,702.11	-	1,569,411.89
TOTAL		4,624,140.00	2,408,906.00	7,033,046.00	3,759,204.04	960,988.76	4,720,192.80	864,935.96	2,312,853.20

Place: Kalaburagi
Date : 02-03-2019

Sd/-
Ratendranath Sugur
(Managing Director)

Sd/-
N.H. Shivshankar Reddy
(Chairman)

Sd/-
CA R P Bijaspur
(Chartered Accountant)